ರಂಜನೆ ಬೋಧನೆ ಪ್ರಚೋದನೆ

ಲಂಕೇಶ್

ಆಗಸ್ಟ್ 21, 2013 ಪುಟ 20 ರೂ. 14/-

ರಂಗತಂಡ ರಂಗಮಂಡಲ

ಸಂದರ್ಶನ ಬಿ.ಎಂ.ಬಶೀರ್



ರವಿಚಂದ್ರನ್ ಬದುಕಲ್ಲಿ ಕತ್ತಲೆ



ಶೇಖರ್ ಸ್ವಾಮಿಯ ನಿಗೂಢ ಬಂಗಲೆ



ಧಾರವಾಡ ಶೆಟ್ಟರ್‌ಗೆ ಕೆಸರೇ ಗತಿ



ಮಂಗಳೂರು ಹೊಸ ಡಾನ್ ವಿಕ್ಕಿ ಶೆಟ್ಟಿ



ಮಂಡ್ಯ ಕಾಂಗ್ರೆಸ್ ಜಗಳಕ್ಕೆ ರಮ್ಯಾ ಬಲಿ



ರಾಯಚೂರು ಕಲ್ಲುಕಳ್ಳ ಈರಣ್ಣ

ನಾಲಾಯಕ್ ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ



• ಪಾರ್ವತೀಶ
bparvateesha@gmail.com

ಬಿಡಿ ಚಿತ್ರಗಳು

ಸಂಪಾದಕ

ಭಾರತದ ಮೇಲೆ ದಾಳಿ ನಡೆಸಿದರೆ ಅದಕ್ಕೆ ಪಾಕಿಸ್ತಾನವೇ ಕಾರಣವೆಂದಾಗುತ್ತದೆ. ಅದು ಭಾರತ-ಪಾಕ್ ಬಾರ್ಡರಿನಲ್ಲಿ ಉದ್ವಿಗ್ನತೆ ಉಂಟುಮಾಡುತ್ತದೆ, ಆಗ ಪಾಕ್ ಅನಿವಾರ್ಯವಾಗಿ ಸ್ವಾತ್ ಕಣಿವೆಯಲ್ಲಿರುವ ತನ್ನ ಲಕ್ಷಾಂತರ ಸೈನಿಕರನ್ನು ವಾಪಸ್ ಕರೆಸಿಕೊಂಡು ಪೂರ್ವ ದಿಕ್ಕಿನಲ್ಲಿರುವ ಭಾರತದ ಗಡಿಯಲ್ಲಿ ನಿಯೋಜಿಸಬೇಕಾಗುತ್ತದೆ.

ತಾಲಿಬಾನ್‌ಗಳನ್ನು ಬೈಯಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವು.

ಕೊನೆಗೊಂದು ದಿನ ಮಲಾಲಾಗೆ ಅವಳ ಹುಟ್ಟೂರಿನಲ್ಲೇ ಗುಂಡೇಟು ಬಿತ್ತು, ಹೊಡೆದವರು ತಾಲಿಬಾನಿಗಳೇ. ಈ ದಾಳಿಯಲ್ಲಿ ಬದುಕುಳಿದ ಮಲಾಲಾಗೆ ಅಷ್ಟರಲ್ಲಾಗಲೇ ಪಾಕಿಸ್ತಾನದ ರಾಷ್ಟ್ರೀಯ ಯುವ ಪ್ರಶಸ್ತಿ ವಿಶ್ವಸಂಸ್ಥೆಯಲ್ಲೂ ಭಾಷಣದ ಅವಕಾಶ ಎಲ್ಲಾ ಸಿಕ್ಕಿದ್ದವು.. ಈಗ ಗುಂಡೇಟಿನ ಘಟನೆಯು ಅವಳಿಗೆ ಇನ್ನಷ್ಟು ಪ್ರಚಾರ ಹಾಗೂ ಕೀರ್ತಿಯನ್ನೇ ತಂದವು.

ಮಲಾಲಾ ತಾಲಿಬಾನಿಗಳ ವಿರುದ್ಧ

ತಾಲಿಬಾನಿಗಳು ಸಂಪ್ರದಾಯವಾದಿಗಳು, ಮುಸ್ಲಿ ಮಹಿಳೆಗೆ ಸಮಾಜದಲ್ಲಿ ಪುರುಷರಿಗಿರುವಷ್ಟೇ ಸಮಾ ಸ್ಥಾನಮಾನ ನೀಡಲು ಒಪ್ಪದವರು. ಅವರದೊಂದು ಪುರು ಕೇಂದ್ರಿತ ಆಡಳಿತ ವ್ಯವಸ್ಥೆಯಾಗಿದೆ.

ಆದರೆ ಸೌದಿ ಅರೇಬಿಯಾ, ಕುವೈತ್, ಖತಾರ್ ಬಹರೇನ್, ಓಮನ್ ದೇಶಗಳಲ್ಲಿ ತಾನೆ ಮಹಿಳೆಯ ಸ್ಥಿತಿಗತಿಗಳು ಭಿನ್ನವಾಗಿವೆಯಾ?

ಸೌದಿ ಅರೇಬಿಯದಾದಲ್ಲಿ ಮಹಿಳೆಯರಿಗ ಅನಾರೋಗ್ಯವಾದಾಗ ಪುರುಷರು ಜೊತೆಗಿರದಿದ್ದರೆ ಒಬ್ಬರೆ ಆಸ್ಪತ್ರೆಗೆ ಹೋಗುವಂತಿಲ್ಲ, ಕಾನೂನು ಶಿಕ್ಷಣ

ಅಮೆರಿಕನ್ ಚದುರಂಗದಾಟದ ಕಾಲಾಳು ಮಲಾಲಾ

ಮಲಾಲಾ ಯೂಸುಫ್ ಈಗ ಖ್ಯಾತ ಹುಡುಗಿ.

ಅವಳಪ್ಪ ಜಿಯಾಉದ್ದೀನ್ ಯುಸೂಫ್ ಭಾಯ್ "ಮಲಾಲಾ ಕೇವಲ ನಮ್ಮ ಮನೆಯ ಮಗಳಲ್ಲ, ಅವಳೀಗ ಇಡೀ ವಿಶ್ವಕ್ಕೆ ಸೇರಿದ ಮಗಳು" ಎನ್ನುತ್ತಿದ್ದಾನೆ.

ಈಗಿನ್ನೂ ಹದಿನಾರೂ ತುಂಬಿರದ ಪಾಕಿಸ್ತಾನದ ಮಲಾಲಾ ದೇಶದ ದೊಡ್ಡ ಶಾಂತಿ ಪ್ರಶಸ್ತಿ ಪಡೆದದ್ದು, ಜಗತ್ತಿನ ದೊಡ್ಡ ದೊಡ್ಡ ಪತ್ರಿಕೆಗಳೆಲ್ಲಾ ಆಕೆಯ ಫೋಟೋ ಪ್ರಕಟಿಸಿ ಲೇಖನ ಬರೆದದ್ದು, ಕೊನೆಗೆ ಈ ಮಲಾಲಾ ವಿಶ್ವಸಂಸ್ಥೆಗೂ ಹೋಗಿ ಭಾಷಣ ಮಾಡಿ ಇನ್ನಷ್ಟು ಫೇಮಸ್ ಆಗಿದ್ದನ್ನು ನೋಡಿ ಅವಳ ತಂದೆಗೆ ಆನಂದವಾಗಿದೆ...

ಜೊತೆಗೆ ಭಯವೂ ಸಹ!

ಅದು ಬರೀ ಭಯವಲ್ಲ ಪ್ರಾಣಭೀತಿ!!

ಈ ಮಲಾಲಾ ಪಾಕಿಸ್ತಾನದ ಸ್ವಾತ್ ಕಣಿವೆಯ ಮಿಂಗೋರಾ ಗ್ರಾಮದವಳು. ಅಲ್ಲಿ ಅಮೆರಿಕನ್ ಕೃಪಾಪೋಷಿತ ಪಾಕಿಸ್ತಾನದ ಸೇನೆ ಹಾಗೂ ತಾಲಿಬಾನ್ ಬಂದುಕೋರರ ನಡುವೆ ನಿತ್ಯ ಕದನ ನಡೆಯುತ್ತಿದೆ. ಆಗೊಮ್ಮೆ ಮಲಾಲಾ ತಾಲಿಬಾನಿಗಳ ವಿರುದ್ಧ ದನಿ ಎತ್ತಿದಳು. ಶಾಲಾ ಬಾಲಕಿಯರ ಶಿಕ್ಷಣಕ್ಕೆ ಅಡ್ಡಿ ಮಾಡುತ್ತಿದ್ದ ತಾಲಿಬಾನಿಗಳನ್ನು ಖಂಡಿಸಿದಳು. ಕೂಡಲೇ ಅದಕ್ಕೆ ಭಾರೀ ಪ್ರಚಾರವೂ ಸಿಕ್ಕಿತು. ರೇಗಿ ಹೋದ ತಾಲಿಬಾನಿಗಳು ಒಂದುದಿನ ಮಲಾಲಾ ತಲೆಗೆ ಗುಂಡಿಕ್ಕಿದರು. ಆದರೆ ಮಲಾಲಾ ಸಾಯಲಿಲ್ಲ, ಅಮೆರಿಕಾ ಹಾಗೂ ಬ್ರಿಟನ್ನಿನ ಸರ್ಕಾರ ಅವಳಿಗೆ ಒಳ್ಳೆ ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡರು.

ಈಗ ಮಲಾಲಾ ಲಂಡನ್‌ನಲ್ಲೇ ಕುಳಿತು ಮಹಿಳೆಯರ ಶಿಕ್ಷಣದ ಪರವಾಗಿ ಹಾಗೂ ತಾಲಿಬಾನಿನ ವಿರುದ್ಧ ಮಾತನಾಡುತ್ತಾ ಬ್ಯುಸಿಯಾಗಿದ್ದಾಳೆ.

ಪಶ್ಚಿಮ ದೇಶಗಳ ಮೀಡಿಯಾಗಳ ಪ್ರಕಾರ ಮಲಾಲಾ ಈಗ ವಿಶ್ವಪ್ರಸಿದ್ಧ ಬಾಲಕಿ. ಜಗತ್ತಿನ ಒಂದು ನೂರು ಮಂದಿ ಪ್ರಭಾವಿ ಮಹಿಳೆಯರ ಪೈಕಿ ಈ ಹದಿನಾರು ವರ್ಷದ ಮಲಾಲಾ ಕೂಡ ಒಬ್ಬಳೆಂದು ಬಿಬಿಸಿ ತೀರ್ಪು ಪ್ರಕಟಿಸಿಯೂ ಬಿಟ್ಟಿದೆ. ಇದು ಮೇಲ್ನೋಟಕ್ಕೆ ಕಾಣುವ ಸತ್ಯ ನಿಜ. ಆದರೆ ಇನ್ನಷ್ಟು ಒಳಹೊಕ್ಕು ನೋಡಿದರೆ ಮಲಾಲಾಳ ಮತ್ತವಳ ಕುಟುಂಬದ ಬದುಕು ಹೇಗೆ ಅಂತಾರಾಷ್ಟ್ರೀಯ ರಾಜಕೀಯ ಹಾಗೂ ಅಮೆರಿಕನ್ ಮುಖವಾಡದಡಿ ಸಿಲುಕಿ ಬಳಕೆಯಾಗುತ್ತಿದೆ ಎಂಬುದು ಗೊತ್ತಾಗುತ್ತದೆ.

ತಾಲಿಬಾನಿಗಳನ್ನು ಮುಗಿಸಿಬಿಡುವುದಾಗಿ ಅಫಘಾನಿಸ್ತಾನಕ್ಕೆ ಬಂದಿರುವ ಅಮೆರಿಕನ್ ಸೈನ್ಯಕ್ಕೆ ಈಗ ಇಕ್ಕಟ್ಟಿನ ಪರಿಸ್ಥಿತಿ ಇದೆ.

ಅಂದುಕೊಂಡ ಕೆಲಸ ಆಗದೇಹೋದದ್ದು ಒಂದು ಕಡೆಯಾದರೆ ಈಗ ಪಕ್ಕದ ಪಾಕಿಸ್ತಾನದಲ್ಲೂ ತಾಲಿಬಾನ್ ಸಂಘಟನೆ ತಲೆ ಎತ್ತಿದೆ. ಯಾರಿಗೂ ತಲೆಬಾಗದ ಹಬ್ಬಾನಿ ಬಂದುಕೋರರೂ ಅಮೆರಿಕಾದ ವಿರುದ್ಧ ನಿಂತಿದ್ದಾರೆ. ಪಾಕ್-ಅಫ್ಘನ್ ನಡುವೆ ಇರುವ ಸ್ವಾತ್ ಕಣಿವೆ, ವಜೀರಿಸ್ತಾನ್‌ಗಳಲ್ಲಿರುವ ಫಷ್ತೂನ್ ಬುಡಕಟ್ಟಿನವರು ತಮ್ಮಿಡೀ ಇತಿಹಾಸದಲ್ಲಿ ಯಾರ ಅಧೀನದಲ್ಲೂ ಬದುಕಿದವರಲ್ಲ, ಅವರ ಜೀವನಕ್ರಮದಲ್ಲಿ ಯುದ್ಧವೆನ್ನುವುದು ನಿತ್ಯ ದೀಪಾವಳಿಯ ಹಾಗೆ.

ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ಸ್ವಾತ್ ಕಣಿವೆಯಲ್ಲಿ ತಾಲಿಬಾನಿಗಳ ಪ್ರಭಾವ ಅಳಿಸಿಹಾಕಬೇಕೆಂದು ಹೊರಟ ಅಮೆರಿಕಾ ಅದಕ್ಕಾಗಿ ಪಾಕ್ ಸೈನ್ಯಕ್ಕೆ ಸುಪಾರಿ ನೀಡಿತು. ಕಣಿವೆಯಲ್ಲಿದ್ದ ಲಕ್ಷಾಂತರ ಜನರನ್ನೇ ಒಕ್ಕಲೆಬ್ಬಿಸಲು ಹೊರಟ ಪಾಕ್ ಸೈನಿಕರು ಕೈಗೆ ಸಿಕ್ಕ ತಾಲಿಬಾನಿಗಳನ್ನೆಲ್ಲಾ ಕೊಂದು ಹಾಕತೊಡಗಿದರು. ಈ ಸಂಘರ್ಷದಲ್ಲಿ ಹಲವು ಪಾಕ್ ಸೈನಿಕರೂ ಸತ್ತರು. ಅಮೆರಿಕಾದ ಲಾಭಕ್ಕಾಗಿ ನಡೆದ ಈ ಮಿಲಿಟರಿ ಕಾರ್ಯಾಚರಣೆಯಲ್ಲಿ ಒಬ್ಬ ಅಮೆರಿಕನ್ ಸೈನಿಕನ ಪ್ರಾಣವೂ ಹೋಗಲಿಲ್ಲ, ಅಸಲಿಗೆ ಅವರು ಆ ಯುದ್ಧದಲ್ಲಿ ನೇರವಾಗಿ ಪಾಲ್ಗೊಳ್ಳದೆ ತಾಲಿಬಾನಿಗಳ ವಿರುದ್ಧ ಪಾಕ್ ಸೈನ್ಯವನ್ನು ಛೂ ಬಿಟ್ಟಿದ್ದರು.

ಇದೇ ನಂತರ ಮುಂಬೈ ಮೇಲಿನ ದಾಳಿಗೆ ಕಾರಣವಾಯಿತು.

ಆದರಿಂದ ಸ್ವಾತ್ ಕಣಿವೆಯಲ್ಲಿ ತಾಲಿಬಾನಿಗಳ ಮೇಲಿರುವ ಒತ್ತಡ ಕಡಿಮೆಯಾಗುತ್ತದೆಂದು ತಾಲಿಬಾನಿಗಳು ಯೋಚಿಸಿ ಮುಂಬೈ ದಾಳಿಗೆ ಮುಂದಾಗಿದ್ದರು. ಸಹಜವಾಗಿಯೇ ಐಎಸ್‌ಐನಲ್ಲಿರುವ ಅಮೆರಿಕನ್ ವಿರೋಧಿ ಗುಂಪು ಮುಂಬೈ ದಾಳಿಗೆ ಪ್ರಚೋದನೆ ಹಾಗೂ **logistic support** ನೀಡಿತ್ತು.

ಇದಾದ ನಂತರದ ಘೋರ ದುರಂತಗಳನ್ನೆಲ್ಲಾ ನಾವೂ ನೋಡಿದೆವಲ್ಲ.

ಇದೆಲ್ಲಾ ನಡೆಯುತ್ತಿದ್ದಾಗಲೇ ಸ್ವಾತ್‌ನ ಯುದ್ಧದಲ್ಲಿ ನಿತ್ಯ ಹತ್ಯೆಗಳಾಗುತ್ತಿದ್ದವು. ಜನ ಕಂಗೆಟ್ಟಿದ್ದರು, ಕೆಲಸ, ವ್ಯಾಪಾರ, ಶಾಲೆ, ಪ್ರಯಾಣ ಏನೊಂದು ನಡೆಯದಂತಹ ಭೀಕರ ಅವಧಿ ಅದು. ಆಗ ಮಲಾಲಾಳ ತಂದೆ ಯುಸೂಫ್ ಒಂದು ಖಾಸಗಿ ಶಾಲೆಯ ಮಾಲೀಕನಾಗಿದ್ದ, ಮಲಾಲಾ ಓರ್ವ ಶಾಲಾ ವಿದ್ಯಾರ್ಥಿನಿ. ಈ ಮಿಲಿಟರಿ ಸಂಘರ್ಷದಿಂದಾಗಿ ಯೂಸೂಫನ ಶಾಲೆಗೆ ಬೀಗ ಬಿತ್ತು, ವಿದ್ಯಾರ್ಥಿಗಳೂ ಶಾಲೆಗೆ ಬರದಂತಾಯಿತು. ಆಗ ಬಿಬಿಸಿಯು ತನ್ನ ಉರ್ದು ವರ್ಷನ್ ಪ್ರಾರಂಭಿಸಿತ್ತು, ಸ್ವಾತ್‌ನೊಳಗಿನ ಜನಜೀವನ ಕುರಿತಂತೆ ಯಾರಾದರೂ ಬರೆಯುತ್ತಾರಾ ಎಂದು ಅವರು ಹುಡುಕುತ್ತಿದ್ದಾಗ ಅವರಿಗೆ ಯೂಸೂಫ್ ಸಿಕ್ಕ, ಆತ ತನ್ನ ಮಗಳಿಗೆ ಬರೆಯಲು ಹೇಳಿದ.

ಮಲಾಲಾ "ನಮ್ಮ ಶಿಕ್ಷಣದ ಹಕ್ಕು ಕಸಿಯಲು ಈ ತಾಲಿಬಾನಿಗಳು ಯಾರು?" ಅಂತ ಬರೆದಳು.

ಬಿಬಿಸಿಗೆ ಅದು ತುಂಬಾ ಖುಷಿ ನೀಡಿತು. ಏಕೆಂದರೆ ಮಲಾಲಾ ಅಮೆರಿಕನ್ ರಾಜಕೀಯವನ್ನಾಗಲಿ, ಪಾಕಿಸ್ತಾನಿ ಚೇಲಾಗಿರಿಯನ್ನಾಗಲಿ ಪ್ರಸ್ತಾಪಿಸದೆ ಕೇವಲ ತಾಲಿಬಾನಿಗಳನ್ನು ಮಾತ್ರ ಟೀಕಿಸಿದ್ದಳಲ್ಲ!



ಮಾತಾಡಿದ್ದಳಾದ್ದರಿಂದ ಅವಳನ್ನೇ ಒಂದು ಸಂಕೇತವಾಗಿಸಿಕೊಂಡು ತಾಲಿಬಾನ್ ವಿರುದ್ಧದ ಒಂದು ಪ್ರಚಾರದ ಅಸ್ತ್ರವಾಗಿಸಲು ಪಶ್ಚಿಮ ದೇಶಗಳು ಮುಂದಾದವು.

ಬ್ರಿಟನ್ನಿನ ಮಾಜಿ ಪ್ರಧಾನಿ ಗಾರ್ಡನ್ ಬ್ರೌನ್ ತಕ್ಷಣ **'I AM MALALA'** ಪ್ರಚಾರಾಂದೋಲನ ಆರಂಭಿಸಿದ. **2012**ರ ಏಪ್ರಿಲ್‌ನಲ್ಲಿ ಟೈಂ ಪತ್ರಿಕೆ ತನ್ನ ಮುಖಪುಟದಲ್ಲೇ ಮಲಾಲಾಳ ಫೋಟೋ ಹಾಕಿ ಲೇಖನ ಪ್ರಕಟಿಸಿತು. ಹಾಲಿವುಡ್ ನಟಿ ಏಂಜಲೀನಾ ಜೋಲಿ ಮಲಾಲಾ ಫಂಡ್‌ಗೆ ಎರಡು ಕೋಟಿ ರೂಪಾಯಿ ದೇಣಿಗೆ ನೀಡಿದರೆ, ಪಾಪ್ ಗಾಯಕಿ ಮಡೋನ್ನಾ **Human Nature** ಎಂಬ ಹಾಡು ಹಾಡಿದಳು. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಶ್ ಸೀನಿಯರ್‌ನ ಪತ್ನಿ ಲೌರಾ ಬುಶ್ ಒಂದು ಲೇಖನ ಬರೆದು 'ಮಲಾಲಾ ಆನ್ ಫ್ರಾಂಕ್ ತರದವಳು' ಅಂದಳು. ಇನ್ನು ಕೆಲವರು ಮಲಾಲಾಳನ್ನು ಫ್ರಾನ್ಸ್‌ನ ಜೋನ್ ಆಫ್ ಆರ್ಕ್‌ಗೆ ಹೋಲಿಸಿದರು.

ಇದೆಲ್ಲ ಸರಿ, ಆದರೆ ತಾಲಿಬಾನಿಗಳ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಮಹಿಳೆಯರ ದುಃಸ್ಥಿತಿ ಬಗ್ಗೆ ಇಷ್ಟೆಲ್ಲಾ ಪ್ರತಿಕ್ರಿಯೆ ನೀಡಿದ ಪಶ್ಚಿಮ ದೇಶಗಳ ರಾಜಕಾರಣಿಗಳು, ಮೀಡಿಯಾಗಳು ಅದೇರೀತಿಯಲ್ಲಿ ಇನ್ನಿತರ ಮುಸ್ಲಿಂ ದೇಶಗಳಲ್ಲಿನ ಮಹಿಳೆಯರ ದುರವಸ್ಥೆಗಳ ಬಗ್ಗೆ ಯಾಕೆ ದನಿ ಎತ್ತುತ್ತಿಲ್ಲ ಎಂಬ ಪ್ರಶ್ನೆ ಬರುತ್ತದೆ.

ತಾಲಿಬಾನಿಗಳ ವ್ಯವಸ್ಥೆಯಲ್ಲಿ ಮಹಿಳೆ ಎರಡನೇ ದರ್ಜೆಯ ಪ್ರಜೆ ಮಾತ್ರ. ಇದನ್ನು ನಾವು ಒಪ್ಪಲಾಗದು, ಆದರೆ ಅಲ್ಲಿನದ್ದು ಒಂದು ಸಂಕೀರ್ಣ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯಾಗಿತ್ತು, ಮಲಾಲಾಗೆ ಇದೆಲ್ಲಾ ಅರ್ಥವಾಗುವ ವಯಸ್ಸು ಆಗಿರಲಿಲ್ಲ, ಈ ಮಧ್ಯೆ ಯುಸುಫ್ ಪಾಕಿಸ್ತಾನದಲ್ಲಿದ್ದ ಅಮೆರಿಕನ್ ರಾಯಭಾರಿ ರಿಚರ್ಡ್ ಹಾಲ್ ಬ್ರೂಕ್‌ನನ್ನು ಭೇಟಿಯಾಗಿ ಸ್ವಾತ್‌ಗೆ ಅಮೆರಿಕನ್ ಸೈನಿಕರನ್ನು ರವಾನಿಸುವಂತೆ ಕೋರಿದ.

ಇದೆಲ್ಲಾ ತಾಲಿಬಾನಿಗಳಿಗೆ ಕೋಪ ಉಂಟುಮಾಡಿತು. ಅವರು ಯುಸೂಫ್‌ನಿಗೆ ಎಚ್ಚರಿಕೆ ಕೊಟ್ಟರು. ಅವನು ಲೆಕ್ಕಿಸಲಿಲ್ಲ ಹಾಗೂ ತಲೆಮರೆಸಿಕೊಂಡ. ಇತ್ತ ಗೂಲ್ ಮಕಾಯ್ (ಜೋಳದ ಹೂ) ಎಂಬ ಗುಪ್ತ ಹೆಸರಿನಲ್ಲಿ ಮಲಾಲಾ ತಾಲಿಬಾನ್ ಬಂದುಕೋರರ ವಿರುದ್ಧ ಬಿಬಿಸಿಗೆ ಬರೆಯುವುದನ್ನು ಮುಂದುವರೆಸಿದಳು. ಬಿಬಿಸಿ, ಸಿಎನ್‌ಎನ್, ಎಬಿಸಿ ಟಿವಿ ಚಾನಲ್‌ಗಳೂ ಮಲಾಲಾಳ ಮೂಲಕ

ಪಡೆಯುವಂತಿಲ್ಲ, ಹೋಟೆಲ್‌ಗಳಿಗೆ ಹೋಗುವಂತಿಲ್ಲ ವಾಹನ ಚಾಲನೆ ಮಾಡುವಂತಿಲ್ಲ, ಮತದಾನದ ಹಕ್ಕನ್ನು **2015**ರ ವೇಳೆಗೆ ಮಂಜೂರು ಮಾಡುವುದಾಗಿ ಅಲ್ಲಿ ಶೇಖ್ ದೊರೆಗಳು ಹೇಳಿದ್ದಾರೆ. ಕುವೈತ್‌ನಲ್ಲಿ ಮಹಿಳೆಯರು ನ್ಯಾಯಾಧೀಶರಾಗುವಂತಿಲ್ಲ, ಓಮನ್ ದೇಶದಲ್ಲಿ ಇತ್ತೀಚಿನವರೆಗೂ ಮಹಿಳೆಯರ ಸಾಕ್ಷಿಗ ಕೋರ್ಟ್‌ಗಳು ಮಾನ್ಯತೆ ನೀಡುತ್ತಿರಲಿಲ್ಲ, ಬಹರೇನ್‌ನಲ್ಲಿ ಮಹಿಳೆಯರು ಪಾಸ್‌ಪೋರ್ಟ್ ಪಡೆಯಬೇಕೆಂದರೆ ಕುಟುಂಬದ ಪುರುಷರ ಒಪ್ಪಿಗೆ ಪಡೆದಿರಬೇಕೆಂದು ಕಾನೂನಿದೆ.

ಸ್ತ್ರೀ ಸಮಾನತೆಗೆ ವಿರೋಧಿಗಳಾಗಿರುವ ತಾಲಿಬಾನಿಗಳಿಗಿಂತ ಈ ದೇಶದ ಆಡಳಿತಗಾರರು ಹೇಗೆ ಭಿನ್ನ?

ಮಲಾಲಾ ಇದನ್ನೇಕೆ ಪ್ರಸ್ತಾಪಿಸುವುದಿಲ್ಲ? ಬಿಬಿ ಚಾನಲ್ ಇದರ ಬಗ್ಗೆ ಯಾಕೆ ಕಾರ್ಯಕ್ರಮ ಪ್ರಸಾರ ಮಾಡುವುದಿಲ್ಲ! ಯಾಕೆಂದರೆ ಇವರೆಲ್ಲಾ ಅಮೆರಿಕದ ಮಿತ್ರ ದೇಶಗಳು. ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರುವ ದೇಶಗಳ ಆಂತರಿಕ ನೀತಿ, ವ್ಯವಹಾರಗಳ ಬಗ್ಗೆ ಅಮೆರಿಕನ್ನರು ಮಾತಾಡುವುದಿಲ್ಲ, ತಾಲಿಬಾನಿಗಳು ತನ್ನ ಜೊತೆಗಿರುವ ತನಕ ಅಮೆರಿಕಗೆ ಮಲಾಲಾ ತರದವರ ಶಿಕ್ಷಣದ, ಸಮಾನತೆಯ ಸ್ವಾತಂತ್ರ್ಯದ ಆಶಯಗಳಿಗೆ ಸ್ಪಂದಿಸಬೇಕು ಎನಿಸುತ್ತಲೂ ಇರಲಿಲ್ಲ, ಈಗ ತಾಲಿಬಾನ್ ಹಾಗೂ ಅಮೆರಿಕಾ ಪರಸ್ಪರ ವೈರಿಗಳಾಗಿರುವುದರಿಂದ ತಾಲಿಬಾನ್ ವಿರುದ್ಧ ದನಿ ಎತ್ತುವವರೆಲ್ಲಾ ಅಮೆರಿಕಾದ ಡಾರ್ಲಿಂಗ್‌ಗಳಾಗಿ ಬಿಡುತ್ತಾರೆ.

ಮಲಾಲಾ ತರಹದವರು ಅಮೆರಿಕೆಯ ರಾಜಕೀಯ ಚದುರಂಗದಾಟದ ಕಾಲಾಳುಗಳಂತೆ ಬಳಕೆಯಾಗುತ್ತಾರೆ.

ಮಲಾಲಾ ತಾನು ಶಾಲೆಗೆ ಹೋಗದಂತಾಗಲು ತಾಲಿಬಾನಿಗಳೇ ಕಾರಣ ಅಂತ ಹೇಳಿದ್ದಕ್ಕಾಗಿ ಅವಳಿಗೆ ಗುಂಡೇಟು ಬಿತ್ತು.

ಬೆನಜೀರ್ ಭುಟ್ಟೋ ಹೆಚ್ಚಿನ ರಾಜಕೀಯ ತಿಳಿವಳಿಕೆ ಪಡೆದು ಅಮೆರಿಕಾದ ಮಾತನ್ನು ಕೇಳದ ಹಂತ ತಲುಪಿದಾಗ ಆಕೆಗೂ ಗುಂಡೇಟು ಬಿತ್ತು.

ಇವೆರಡೂ ಗುಂಡು ಹಾರಿದ್ದು ಪಾಕಿಸ್ತಾನದಲ್ಲೇ.

ಒಂದನ್ನು ತಾಲಿಬಾನಿಗಳೂ ಇನ್ನೊಂದನ್ನು ಅಮೆರಿಕ ಬೆಂಬಲಿತ ಪಾಕ್ ಸರ್ವಾಧಿಕಾರಿ ಮುಷರಫ್ ಹಾರಿಸಿದ್ದರು.

ಯಾವುದೇ ಸಮಾಜಕ್ಕೆ ಧರ್ಮಾಂಧತೆ, ಕಂದಾಚಾರಗಳು ಪಿಡುಗಿನಂತಿರುತ್ತವೆ. ಇಂಡಿಯಾದ ಆರ್‌ಎಸ್‌ಎಸ್‌ಗಳು ಅಫಘಾನಿಸ್ತಾನದ ತಾಲಿಬಾನಿಗಳ ಸಾಮಾಜಿಕ ತಾರತಮ್ಯ ನೆಲೆಗಳನ್ನು ನಾವ್ಯಾರು ಸರಿ ಎನ್ನಲು ಸಾಧ್ಯವಿಲ್ಲ.

ಅದೇ ವೇಳೆಯಲ್ಲಿ ಅಮೆರಿಕನ್ ದುರಾಕ್ರಮಣ ವಿರುದ್ಧದ ತಾಲಿಬಾನ್‌ಗಳ ಬಂಡಾಯವನ್ನು ತಪ್ಪೆನ್ನಲು ಸಾಧ್ಯವಿಲ್ಲ.

ಸ್ವಾತ್ ಕಣಿವೆಯಲ್ಲಿನ ಮುಸ್ಲಿಂ ಸಂಪ್ರದಾಯನಿಷ್ಠರಿಗೆ ಮಲಾಲಾ ಎಂಬ ಹೆಸರು ಕಾಡಿದ್ದು ಇದೇ ಮೊದಲೇನ

ಈ ಮಲಾಲಾ ಹೆಸರಿನ ಹಿಂದೆ ಒಂದು ರೋಚ ಧೀರೋದ್ಧಾತ ಕತೆ ಇದೆ. ಅದು ಒಂದೂವರೆ ಶತಮಾನ ಹಿಂದಿನ ಘಟನೆ.

ಭಾರತ ಉಪಖಂಡವನ್ನೆಲ್ಲಾ ಆಕ್ರಮಿಸಿಕೊಳ್ಳು ಬಂದಿದ್ದ ಬ್ರಿಟಿಷ್ ವಸಾಹತುಶಾಹಿಗಳು ಒಮ್ಮೆ ಸ್ವಾ ಕಣಿವೆಯ ಮೇಲೂ ಏರಿಹೋಗಿದ್ದರು. **1880**ರಲ್ಲಿ ನಡೆ ಎರಡನೇ ಆಂಗ್ಲೋ-ಅಫ್ಘಾನ್ ಯುದ್ಧವು ಅಫ್ಘಾನಿ ಜನ ಧೀರೋದ್ಧಾತತೆ ಹಾಗೂ ಸ್ವಾತಂತ್ರ್ಯಾಭಿಮಾನಕ್ಕೆ ಒಂದ ಚಾರಿತ್ರಿಕ ದಾಖಲೆಯಾಗಿದೆ.

'ಮಲಾಲಾ' ಎಂಬುದು ಆ ಯುದ್ಧದಲ್ಲಿ ದೇಹವಿ ಅಫ್ಘಾನ್ ಯುವತಿಯೊಬ್ಬಳ ಹೆಸರು!

ಇಂಗ್ಲಿಷ್ ಆಕ್ರಮಣಕಾರರ ವಿರುದ್ಧ ಅಯೂಬ್ ಖಾ ಎಂಬುವನ ನಾಯಕತ್ವದಲ್ಲಿ ಯುದ್ಧಕ್ಕಿಳಿದಿದ್ದ ಅಫ್ಘಾ ಯೋಧರಲ್ಲಿ ಈ ಮಲಾಲಾಳ ಭಾವಿಪತಿ

1880ರ ಬ್ರಿಟೀಶ್ ವಿರೋಧಿ ಯುದ್ಧದಲ್ಲಿ ಮಲಾಲಾ



'ಸೂಪರ್ ಗೋಟ್ಸ್' ಆದ ಆದಿವಾಸಿ ಬಾಲಕಿಯರು



ಕಂಡಹಾಗೆ

• ಗೌರಿ ಲಂಕೇಶ್
ಪ್ರಧಾನ ಸಂಪಾದಕಿ
editorlankesh@gmail.com

ಜಾರ್ಖಂಡದ ರಾಜ್ಯದಲ್ಲಿರುವ ರುಕ್ಕ ಎಂಬ ಗ್ರಾಮದ ಹೆಸರನ್ನಾಗಲಿ, ಆ ಹಳ್ಳಿಯ ನಿವಾಸಿಯಾದ 13 ವರ್ಷ ವಯಸ್ಸಿನ ಆದಿವಾಸಿ ಬಾಲಕಿ ರಿಂಕಿ ಕುಮಾರಿಯ ಹೆಸರನ್ನಾಗಲಿ ಹೆಚ್ಚಿನ ಜನ ಕೇಳಿರಲಿಕ್ಕಿಲ್ಲ. ಆದರೆ ಇತ್ತೀಚೆಗೆ ಈ ರಿಂಕಿ ಮತ್ತಾಕೆಯ ಆದಿವಾಸಿ ಗೆಳತಿಯರು ದೂರದ ಸ್ಪೇನ್ ದೇಶದಲ್ಲಿ ಒಂದು ಪ್ರತಿಷ್ಠಿತ ಫುಟ್‌ಬಾಲ್ ಪಂದ್ಯದಲ್ಲಿ ಮೂರನೆ ಸ್ಥಾನವನ್ನು ಪಡೆದು ಇಡೀ ದೇಶವನ್ನೇ ಚಕಿತಗೊಳಿಸಿದ್ದಾರೆ.

ಅದು ಸಾಧ್ಯವಾಗಿದ್ದು ಫ್ರಾನ್ಜ್ ಗಾಸ್ಟಲರ್ ಎಂಬ ಅಮೆರಿಕನ್ ಯುವಕನಿಂದಾಗಿ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ. ಸ್ಪೇನ್‌ಗೂ, ರುಕ್ಕ ಹಳ್ಳಿಗೂ, ಅಮೆರಿಕದ ಯುವಕನಿಗೂ, ಈ ಹುಡುಗಿಯರ ಯಶಸ್ಸಿಗೂ ಎತ್ತಿಂದೆತ್ತಣ ಸಂಬಂಧ?

ಅಮೆರಿಕದ ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಫ್ರಾನ್ಜ್ ಓದಿದ್ದು ಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ. ಆನಂತರ ಆತ ಕೆಲಸ ಮಾಡಿದ್ದು ಬಹುರಾಷ್ಟ್ರೀಯ ಕಂಪನಿಗಳಲ್ಲಿ. ಹಲವು ವರ್ಷಗಳ ಹಿಂದೆ ಆತ ಭಾರತದ ಉದ್ಯಮಿಗಳ ಬಲಾಢ್ಯ ಸಂಘಟನೆಯಾದ ಫಿಕ್ಕಿಯಲ್ಲಿ ಕೆಲಸ ಮಾಡಲು ದೆಹಲಿಗೆ ಬಂದ. ದೆಹಲಿಯ ಕಚೇರಿಯಲ್ಲಿ ಪ್ರತಿನಿತ್ಯ ಸೂಟು, ಬೂಟು ತೊಟ್ಟು, ಕುತ್ತಿಗೆಗೆ ಟೈ ಕಟ್ಟಿಕೊಂಡು ಕೆಲಸ ಮಾಡುವುದರಿಂದ ಕೆಲವೇ ದಿನಗಳಲ್ಲಿ ಫ್ರಾನ್ಜ್‌ಗೆ ರೇಜಿಗೆ ಹುಟ್ಟಿತು. ಇದಕ್ಕಿಂತ ಅರ್ಥಪೂರ್ಣವಾದದ್ದನ್ನು ಮಾಡುವ ಹಂಬಲದಿಂದ ಆತ ಒಂದುದಿನ ತನ್ನ ರಾಯಲ್ ಎನ್ಫೀಲ್ಡ್ ಮೋಟಾರ್ ಬೈಕನ್ನೇರಿ ಹೊರಟ. ಹಾಗೆ ದೆಹಲಿಯಿಂದ ಹೊರಟವನು ಬಂದು ನಿಂತದ್ದು ದೂರದ ಜಾರ್ಖಂಡ್ ರಾಜ್ಯದಲ್ಲಿ.

ಮೊದಲೇ ಜಾರ್ಖಂಡ್ ಭಾರತದ ಅತಿ ಹಿಂದುಳಿದ ರಾಜ್ಯಗಳಲ್ಲಿ ಒಂದು. ಕಿತ್ತು ತಿನ್ನುವ ಬಡತನದಿಂದಾಗಿ ಆ ರಾಜ್ಯದ ಹೆಣ್ಣುಮಕ್ಕಳು ಅನುಭವಿಸುವ ಕಷ್ಟಗಳು ಒಂದೆರಡಲ್ಲ. ಇವತ್ತಿಗೂ ಪ್ರತಿವರ್ಷ ಆ ರಾಜ್ಯದಿಂದ ಸುಮಾರು 30,000 ಹೆಣ್ಣುಮಕ್ಕಳು ಮನೆ ಕೆಲಸಕ್ಕೆಂದೋ, ಮಾಟಿಪುರಗಳ ಸರಕುಗಳಾಗಿಯೋ ಬೇರೆ ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದಾರೆ. ಇಂತಹ ಜಾಲಗಳಿಗೆ ಬಲಿಯಾಗದೆ ಅದೃಷ್ಟವಶಾತ್ ತಪ್ಪಿಸಿಕೊಂಡ ಹೆಣ್ಣುಮಕ್ಕಳು ತಮ್ಮ 13 ಅಥವಾ 14 ವರ್ಷ ವಯಸ್ಸಿನಲ್ಲೇ ಮದುವೆಯಾಗಿ ಇನ್ನೊಂದು ರೀತಿಯ ಶೋಷಣೆಗೆ ಗುರಿಯಾಗುತ್ತಾರೆ.

ಇಂತಹ ರಾಜ್ಯದ ರಾಜಧಾನಿ ರಾಂಚಿಯಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ ಫ್ರಾನ್ಜ್ ಸ್ಥಳೀಯ ಎನ್‌ಜಿಓ ಒಂದರಲ್ಲಿ ಕೆಲಸ ಮಾಡಲಾರಂಭಿಸಿದ. ಅಕ್ಕಪಕ್ಕದ ಹಳ್ಳಿಗಳ ಮಕ್ಕಳಿಗೆ ಇಂಗ್ಲಿಷ್ ಹೇಳಿಕೊಡಲಾರಂಭಿಸಿದ. ಒಂದು ದಿನ ಚಿಕ್ಕ ಹುಡುಗಿಯೊಬ್ಬಳು "ನನಗೆ ಫುಟ್‌ಬಾಲ್ ಆಟ ಹೇಳಿಕೊಡುತ್ತೀಯಾ?" ಎಂದು ಫ್ರಾನ್ಜ್‌ನನ್ನು ಕೇಳಿದಳು. ಅಮೆರಿಕನ್ ಪ್ರಜೆಯಾದ ಫ್ರಾನ್ಜ್‌ಗೆ ಫುಟ್‌ಬಾಲ್ ಕ್ರೀಡೆಯ ಎಬಿಸಿಡಿ ಗೊತ್ತಿರಲಿಲ್ಲ, ಆದರೂ "ನಿನ್ನ ಒಂದಿಷ್ಟು ಸ್ನೇಹಿತೆಯರನ್ನು ಜೊತೆಗೂಡಿಸು, ಎಲ್ಲರಿಗೂ ಫುಟ್‌ಬಾಲ್ ಹೇಳಿಕೊಡುತ್ತೇನೆ" ಎಂದ. ಆತನ ಉದ್ದೇಶ ಆ ಮೂಲಕವಾದರೂ ಹೆಚ್ಚಿನ ಮಕ್ಕಳು ಎನ್‌ಜಿಓಗೆ ಬರುವಂತಾಗಿ ಅವರೆಲ್ಲರಿಗೂ ಇಂಗ್ಲಿಷ್ ಮತ್ತು ಇತರೆ ವಿಷಯಗಳನ್ನು ಕಲಿಸುವುದಾಗಿತ್ತು.

ಆ ಹುಡುಗಿಯು ತನ್ನ ವಯಸ್ಸಿನವರೇ ಆದ ಮೂವರು ಹುಡುಗಿಯರನ್ನು ಕರೆದುಕೊಂಡು ಬಂದಳು. ಅವರೆಲ್ಲರಿಗೂ ಫ್ರಾನ್ಜ್ ಬೆಳಗ್ಗೆ ಫುಟ್‌ಬಾಲ್ ಆಟವನ್ನು ಆನಂತರ ಶಾಲೆಯ ಪಾಠಗಳನ್ನು ಹೇಳಿಕೊಡಲಾರಂಭಿಸಿದ. ನಿಧಾನವಾಗಿ ಆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅದರ ಜೊತೆಗೆ ಫುಟ್‌ಬಾಲ್ ಕ್ರೀಡೆಯ ಬಗೆಗಿನ ಅವರ ಆಸಕ್ತಿಯೂ ಬೆಳೆಯಲಾರಂಭಿಸಿತು.

ಸಹಜವಾಗಿಯೇ ಹೊಸತರಲ್ಲಿ ಮಕ್ಕಳ ಪೋಷಕರಿಂದಲೇ ವಿರೋಧ ವ್ಯಕ್ತವಾಯಿತು. ಹೆಣ್ಣುಮಕ್ಕಳೇಕೆ ಫುಟ್‌ಬಾಲ್ ಆಡಬೇಕೆಂದು ತಂದೆಯರು ಪ್ರಶ್ನಿಸಿದರೆ, ಮನೆಕೆಲಸಕ್ಕೆ ಹೆಣ್ಣುಮಕ್ಕಳ ನೆರವು ತಮಗೆ ಬೇಕೆಂದು ತಾಯಂದಿರು ಗೊಣಗಿದರು. ಆದರೆ ಫ್ರಾನ್ಜ್ ಹೊಸದಾಗಿ ಸ್ಥಾಪಿಸಿದ್ದ 'ಯುವ' ಎಂಬ ಸಂಸ್ಥೆಯಲ್ಲಿ ತಮ್ಮ ಮಕ್ಕಳು ಶಿಸ್ತು, ಶಾರೀರಿಕ ಸ್ವಚ್ಛತೆಯ ಬಗ್ಗೆ ಮತ್ತು ಟೀಮ್ ಸ್ಪಿರಿಟ್ ಬಗ್ಗೆ ಕಲಿಯುತ್ತಿರುವುದನ್ನು ಗಮನಿಸಿ ಸುಮ್ಮನಾದರು.

ಹಲವೇ ತಿಂಗಳುಗಳಲ್ಲಿ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ 12ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಬರಲಾರಂಭಿಸಿದರು. ಇಂಟರ್‌ನೆಟ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನಾಧರಿಸಿ ಫ್ರಾನ್ಜ್ ಅವರೆಲ್ಲರಿಗೆ ತರಬೇತಿ ನೀಡಲಾರಂಭಿಸಿದ. ಹೀಗೆ ಫುಟ್‌ಬಾಲ್ ಕಲಿಯುವುದರ ಹಿಂದೆ ಹೆಣ್ಣುಮಕ್ಕಳಿಗೆ ಇನ್ನೊಂದು ಉದ್ದೇಶವೂ ಇತ್ತು. ಅದು ಬಾಲ್ಯವಿವಾಹದಿಂದ ತಪ್ಪಿಸಿಕೊಳ್ಳುವುದಾಗಿತ್ತು. ಯಾಕೆಂದರೆ ತಮ್ಮ ಹೆಣ್ಣುಮಕ್ಕಳು ಹೊಸದನ್ನು ಕಲಿಯುತ್ತಿರುವುದರಿಂದ ಅವರ ತಂದೆತಾಯಂದಿರೂ ಅವರನ್ನು ಅಪ್ರಾಪ್ತ ವಯಸ್ಸಿನಲ್ಲೇ ವಿವಾಹದ ಬಂಧನದಲ್ಲಿ ಸಿಲುಕಿಸಲು ಹಿಂಜರಿಯಲಾರಂಭಿಸಿದರು.

'ಯುವ' ಪ್ರಾರಂಭವಾಗುವ ಮುನ್ನ ಜಾರ್ಖಂಡ್ ರಾಜ್ಯದ 'ಅಂಡರ್ 14' ಹೆಣ್ಣುಮಕ್ಕಳ ಫುಟ್‌ಬಾಲ್‌ತಂಡ ಆಟಕ್ಕೂ ಇರಲಿಲ್ಲ, ಲೆಕ್ಕಕ್ಕೂ ಇರಲಿಲ್ಲ. ಆದರೆ 'ಯುವ' ನೀಡಿದ ತರಬೇತಿಯಿಂದಾಗಿ ಕೇವಲ ಆರು ತಿಂಗಳಲ್ಲಿ ಜಾರ್ಖಂಡ್ ತಂಡವು ದೆಹಲಿಯ ತಂಡವನ್ನು ಏಳು ಗೋಲುಗಳ ಅಂತರದಲ್ಲಿ ಸೋಲಿಸಿತಲ್ಲದೆ, ದೇಶದಲ್ಲೇ ನಾಲ್ಕನೆ ಶ್ರೇಷ್ಠ ತಂಡವಾಗಿ ಹೊರಹೊಮ್ಮಿತು. ಮಾತ್ರವಲ್ಲ ಫ್ರಾನ್ಜ್‌ನಿಂದ ತರಬೇತಿ ಪಡೆದಿದ್ದ ಹಲವು ಯುವತಿಯರು ರಾಜ್ಯ ತಂಡದಲ್ಲೂ ಸ್ಥಾನವನ್ನು ಗಿಟ್ಟಿಸಿಕೊಂಡರು. ಇವರೆಲ್ಲರೂ ರುಕ್ಕ ಗ್ರಾಮದ ಸುತ್ತಮುತ್ತಲಿನಲ್ಲಿ ವಾಸಿಸುವ ಬಡ ಆದಿವಾಸಿ ಹೆಣ್ಣುಮಕ್ಕಳು ಎಂಬುದು ಗಮನಾರ್ಹ.

ಹೋದವರ್ಷ ಒಮ್ಮೆ ಫ್ರಾನ್ಜ್ ಮುಂಬೈಗೆ ಹೋಗಿದ್ದಾಗ ಅಲ್ಲಿ ಸ್ಪೇನ್ ದೇಶದಿಂದ ಬಂದಿದ್ದ ವಿದ್ಯಾರ್ಥಿಗಳ ತಂಡವನ್ನು ಭೇಟಿ ಆದ. "ಭಾರತದಲ್ಲಿ ನೀನೇನು ಮಾಡುತ್ತಿದ್ದೀಯ?" ಎಂಬ ಆ ವಿದ್ಯಾರ್ಥಿಗಳ ಪ್ರಶ್ನೆಗೆ ಫ್ರಾನ್ಜ್ ತನ್ನ 'ಯುವ' ತಂಡದ ಬಾಲಕಿಯರ ಸಾಧನೆ ಬಗ್ಗೆ ಹೇಳಿದ. ಆಗ ಅವರೆಲ್ಲರೂ ಈ ಬಾಲಕಿಯರನ್ನು ಸ್ಪೇನ್ ದೇಶದಲ್ಲಿ ಪ್ರತಿವರ್ಷ ಶೋಷಿತ ಸಮುದಾಯಗಳ ಯುವಕರ ತಂಡಗಳ ನಡುವೆ ನಡೆಯುವ ಫುಟ್‌ಬಾಲ್ ಪಂದ್ಯಕ್ಕೆ ಕರೆದುಕೊಂಡು ಬರಬೇಕೆಂದು ಹೇಳಿದರು. ಆದರೆ ಈ ಬಡಮಕ್ಕಳ ತಂಡವನ್ನು ದೂರದ ಸ್ಪೇನ್ ದೇಶಕ್ಕೆ ಕರೆದುಕೊಂಡು ಹೋಗುವುದು ಸುಲಭದ ಮಾತಾಗಿರಲಿಲ್ಲ. ಆಗ ಆ ವಿದ್ಯಾರ್ಥಿಗಳು ಇಂಟರ್‌ನೆಟ್‌ನಲ್ಲಿ ಒಂದು ವೆಬ್‌ಸೈಟನ್ನು ಪ್ರಾರಂಭಿಸಿ ಸಾರ್ವಜನಿಕರಿಂದ ಆರ್ಥಿಕ ಸಹಾಯವನ್ನು ಕೋರಿದರು. ಅದಕ್ಕೆ ಜನ ಸ್ಪಂದಿಸಲಾರಂಭಿಸಿದಂತೆ ಆ ಕ್ರೀಡಾಕೂಟವನ್ನು ಪ್ರಾಯೋಗಿಸುವ ಸಂಸ್ಥೆ 'ಯುವ' ತಂಡದ ಸ್ಥಳೀಯ ಖರ್ಚುವೆಚ್ಚಗಳನ್ನು ಭರಿಸುವ ಭರವಸೆಯನ್ನು ನೀಡಿತು.

ಈ ಎಲ್ಲ ಬೆಳವಣಿಗೆಗಳನ್ನು ಕಂಡು ಫ್ರಾನ್ಜ್ ಮತ್ತಾತನ ತಂಡಕ್ಕೆ ಖುಷಿಯೋ ಖುಷಿ. ಆ ತಂಡದಲ್ಲಿದ್ದ ಹೆಚ್ಚಿನ ಮಕ್ಕಳಿಗೆ ಸ್ಪೇನ್ ದೇಶ ಎಲ್ಲಿದೆ ಎಂದು ಗೊತ್ತಿರುವುದಿರಲಿ, ಅವರಲ್ಲಿ ಯಾರೂ ಅದಕ್ಕೂ ಮುನ್ನ ರಾಜಧಾನಿ ರಾಂಚಿಯನ್ನೂ ಕಂಡವರಲ್ಲ. ಆದರೂ ಈಗ ವಿಮಾನದಲ್ಲಿ ದೂರದ ದೇಶಕ್ಕೆ ಹೋಗುವ, ಅಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುವ ಅವಕಾಶದಿಂದ ಅವರೆಲ್ಲ ಪುಳಕಿತರಾದರು.

ಆಗ ಒಂದು ಸಮಸ್ಯೆ ಎದುರಾಯಿತು. ಆ ಎಲ್ಲಾ ಹೆಣ್ಣು ಮಕ್ಕಳು ಮನೆಯಲ್ಲೇ ಜನಿಸಿದ್ದರಿಂದ ಅವರ ಯಾರ ಬಳಿಯೂ ಜನನ ಪ್ರಮಾಣಪತ್ರಗಳಿರಲಿಲ್ಲ. ಆದರೆ ಸ್ಪೇನ್ ದೇಶಕ್ಕೆ ಹೋಗಬೇಕೆಂದರೆ ಪಾಸ್‌ಪೋರ್ಟ್ ಬೇಕು, ಅದಕ್ಕೊಂದು ಜನನ ಪ್ರಮಾಣಪತ್ರ ಅಗತ್ಯವಾಗಿ ಬೇಕೇಬೇಕು. ಆಗ ಅವರೆಲ್ಲ ಫ್ರಾನ್ಜ್‌ನ ಮಾರ್ಗದರ್ಶನದಂತೆ ಸ್ಥಳೀಯ ಪಂಚಾಯತ್ ಕಚೇರಿಯಲ್ಲಿ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಭಾರತದ ಯಾವ ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಸುಲಭವಾಗಿ ನಡೆಯುತ್ತದೆ? ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಸಾವ್ರೋ ಎಂಬಾತ ಈ ಬಡ ಹೆಣ್ಣುಮಕ್ಕಳಿಂದಲೂ ತಲಾ 200 ರೂಪಾಯಿ ಲಂಚ ಪಡೆದನಲ್ಲದೆ ಪ್ರಮಾಣಪತ್ರವನ್ನು ಕೊಡಲು ಸತಾಯಿಸಲಾರಂಭಿಸಿದ. ಕ್ರೀಡಾ ಸ್ಪರ್ಧೆಯ ದಿನ ಹತ್ತಿರವಾದಂತೆ ಎಲ್ಲಿ ತಮಗೆ ಸಿಕ್ಕಿರುವ ಈ ಅಪರೂಪದ ಅವಕಾಶ ಕೈತಪ್ಪುತ್ತದೋ ಎಂದು ಹೆಣ್ಣುಮಕ್ಕಳು ಆತಂಕಗೊಂಡರು. ಆಗ ರಿಂಕಿ ಕುಮಾರಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರು ಯಾಕೆ ಜನನ ಪ್ರಮಾಣ ಪತ್ರ ಕೊಡಲು ತಡಮಾಡುತ್ತಿದ್ದೀರಿ ಎಂದು ವಿಚಾರಿಸಲು ಪಂಚಾಯತ್ ಕಚೇರಿಗೆ ಹೋದರು. ಅವರ ಒತ್ತಾಯದಿಂದ ಕೆರಳಿದ ಸರ್ಕಾರಿ ನೌಕರ ದಿನೇಶ್ ಸಾವ್ರೋ ರಿಂಕಿಯ ಕೆನ್ನೆಗೆ ಜೋರಾಗಿ ಬಾರಿಸಿದನಲ್ಲದೆ ಆಕೆಯೊಂದಿಗಿದ್ದ ಇತರೆ ಹೆಣ್ಣುಮಕ್ಕಳು ಪಂಚಾಯತ್ ಕಚೇರಿಯ ಕಸ ಗುಡಿಸಿ, ನೆಲಸಾರಿಸುವಂತೆ ಆದೇಶಿಸಿದ. ವಿಧಿ ಇಲ್ಲದೆ ಆ ಹುಡುಗಿಯರು ಆತ ಹೇಳಿದಂತೆ ಮಾಡಿದರು. ಆದರೂ ಆತ ಪ್ರಮಾಣಪತ್ರಗಳನ್ನು ಕೊಟ್ಟಿರಲಿಲ್ಲ. ತನ್ನ ತಂಡದ ಹೆಣ್ಣುಮಕ್ಕಳಿಗಾದ ಅವಮಾನದಿಂದ ಕೆರಳಿದ ಫ್ರಾನ್ಜ್ ಈ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಗೆ ತಿಳಿಸಿದ. ಅವರು ಮಧ್ಯ ಪ್ರವೇಶಿಸಿದ್ದರಿಂದ ಕೊನೆಗೂ 'ಯುವ' ತಂಡದ ಎಲ್ಲ ಬಾಲಕಿಯರಿಗೆ ಪಾಸ್‌ಪೋರ್ಟ್‌ಗಳು ಸಿಕ್ಕಿದವು. ದೆಹಲಿಯಲ್ಲಿ ಫ್ರಾನ್ಸ್ ಮಾಡಿದ ಪ್ರಯತ್ನಗಳಿಂದಾಗಿ ಅವರೆಲ್ಲರಿಗೂ ಸ್ಪೇನ್ ದೇಶದ ವೀಸಾಗಳು ಸಿಕ್ಕಿದವು.

ಜುಲೈ ತಿಂಗಳ ಆರಂಭದ ದಿನಗಳಲ್ಲಿ ಫ್ರಾನ್ಜ್ ಮತ್ತಾತನ 18 ಬಡ ಆದಿವಾಸಿ ಹೆಣ್ಣುಮಕ್ಕಳ ತಂಡ ಸ್ಪೇನ್ ದೇಶಕ್ಕೆ ಹಾರಿಹೋಯಿತು. ಅವರು ಮೊದಲು ತಂಗಿದ್ದು ಸಾನ್ ಸೆಬಾಸ್ಟಿಯನ್ ನಗರದಲ್ಲಿ. ಅಲ್ಲಿ ಅವರು ನಡೆಯಲಿದ್ದ 'ಡಾನೊಸ್ಟಿ ಕಪ್' ಕ್ರೀಡಾಪಂದ್ಯದಲ್ಲಿ ಭಾಗವಹಿಸುವುದಿತ್ತು. ತಂಡದ ಪ್ರತಿ ಸದಸ್ಯರ ಬಳಿ ಇದ್ದದ್ದು ಒಂದೇ ಒಂದು ಜೋಡಿ ಶೂಗಳು. ಅವು ಅಕಸ್ಮಾತ್ ಹಾಳಾದರೆ ಪಂದ್ಯದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂದು ಈ ಹೆಣ್ಣುಮಕ್ಕಳು ಪ್ರಾಕ್ಟೀಸ್ ಪಂದ್ಯಗಳಲ್ಲಿ ಬರಿಗಾಲಲ್ಲಿ ಆಡಲಾರಂಭಿಸಿದರು. ಬರಿಗಾಲಲ್ಲೇ ಇವರು ಉತ್ಸಾಹದಿಂದ ಆಡುವುದನ್ನು ನೋಡಿ ಸ್ಪೇನಿನ ಕೆಲ ಮಾಧ್ಯಮಗಳು ಇವರಿಗೆ 'ಸೂಪರ್‌ಗೋಟ್ಸ್' ಎಂದು ಅಡ್ಡಹೆಸರಿಟ್ಟವು.

ಅಸಲಿ ಪಂದ್ಯಗಳು ಶುರುವಾದಾಗ ಇನ್ನೊಂದು ಸಮಸ್ಯೆ ಎದುರಾಯಿತು. ತಮ್ಮ ಹಳ್ಳಿಯ ಬಯಲು ಮೈದಾನದಲ್ಲಿ ಆಟವಾಡುವುದು ರೂಢಿಯಾಗಿದ್ದ ಹುಡುಗಿಯರಿಗೆ ಅಲ್ಲಿದ್ದ ಆಸ್ಟ್ರೋ ಟರ್ಫ್ ಮೇಲೆ ಓಡುವುದೇ ದುಸ್ತರವಾಗಿತ್ತು. ಅದಕ್ಕೆ ಹೊಂದಿಕೊಳ್ಳಲಾಗದೆ ಅವರೆಲ್ಲ ಜಾರಿ ಬೀಳಲಾರಂಭಿಸಿದರು. ಆದರೂ ಈ ಪುಟ್ಟ ಹುಡುಗಿಯರ ದಿಟ್ಟತನ ಜನರನ್ನು ಮೆಚ್ಚಿಸಿತು. ಆ ಕ್ರೀಡಾ ಪಂದ್ಯದಲ್ಲಿ 'ಯುವ' ತಂಡ ಸೋತಿತು.

ಅದಾದ ಕೆಲದಿನಗಳ ನಂತರ ಅವರೆಲ್ಲ ಸ್ಪೇನಿನ ಇನ್ನೊಂದು ನಗರವಾದ ವಿಕ್ಟೋರಿಯಾ ಗಾಸ್ಟೈಸ್ ಎಂಬಲ್ಲಿಗೆ ಹೋದರು. ಯೂರೋಪಿನ ಹಸಿರು ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಈ ನಗರದಲ್ಲಿ ನಡೆಯುವ 'ಗಾಸ್ಟೈಸ್ ಕಪ್' ಪಂದ್ಯವನ್ನು ಜಗತ್ತಿನ ಉದಯೋನ್ಮುಖ ಫುಟ್‌ಬಾಲ್ ಕ್ರೀಡಾಪಟುಗಳನ್ನು ಗುರುತಿಸುವ ಪಂದ್ಯ ಎಂದೇ ಪರಿಗಣಿಸಲಾಗಿದೆ.

ಇಲ್ಲಿ ನಡೆದ ಪಂದ್ಯಗಳಲ್ಲಿ 'ಯುವ' ತಂಡ ಎರಡನ್ನು ಗೆದ್ದು, ಎರಡನ್ನು ಸೋತು, ಒಂದರಲ್ಲಿ ಡ್ರಾ ಪಡೆಯಿತು. ಮಾತ್ರವಲ್ಲ, ಅಂತಿಮವಾಗಿ ಜುಲೈ 13ರಂದು ಸ್ಥಳೀಯ ಗಾಸ್ಟೈಸ್ ತಂಡವನ್ನು ಎರಡು ಗೋಲ್‌ಗಳ ಅಂತರದಿಂದ ಸೋಲಿಸುವ ಮೂಲಕ ಮೂರನೆ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಈ ಗೆಲುವಿನಿಂದ ಈ ಆದಿವಾಸಿ ಹೆಣ್ಣುಮಕ್ಕಳು ಅದೆಷ್ಟು ಸಂತೋಷಗೊಂಡರೆಂದರೆ ಅವರೆಲ್ಲ ತಕ್ಷಣವೇ ತಮ್ಮ ಸಂಪ್ರದಾಯವನ್ನು ಬಿಂಬಿಸುವ ಕೆಂಪು ಅಂಚಿನ ಬೆಳ್ಳಿ ಸೀರೆಗಳನ್ನು ತೊಟ್ಟು, ಕೂದಲಿನಲ್ಲಿ ಹೂಗಳನ್ನು ಸಿಕ್ಕಿಸಿಕೊಂಡು ಸ್ಟೇಡಿಯಮ್ ಸುತ್ತ ಕುಣಿದಾಡಿದರು. ಬಡ ಹಿನ್ನೆಲೆಯಿಂದ ಬಂದಿರುವ ಈ ಹೆಣ್ಣುಮಕ್ಕಳ ಸಾಧನೆ ಮತ್ತು ಉತ್ಸಾಹವನ್ನು ಕಂಡು ಅಲ್ಲಿದ್ದ ಜನರೆಲ್ಲ ಮಾರುಹೋದರು.

ಅವರ ಕೋಚ್ ಫ್ರಾನ್ಜ್ ಕೂಡ ಹೆಮ್ಮೆಯಿಂದ ಬೀಗಿದ. "ಮೊದಲನೆಯದಾಗಿ, ನಮ್ಮ ತಂಡದ ಸದಸ್ಯರಿಗಿಂತ ಇತರೆ ತಂಡಗಳ ಸದಸ್ಯರು ಆರೋಗ್ಯವಂತರೂ ಮತ್ತು ಗಟ್ಟಿಶಾಲಿಗಳೂ ಆಗಿದ್ದರು. ಎರಡನೆಯದಾಗಿ ನಮ್ಮ ತಂಡಕ್ಕೆ ಆಸ್ಟ್ರೋ ಟರ್ಫ್ ಮೇಲೆ ಆಟವಾಡಿ ರೂಢಿ ಇಲ್ಲ. ಮೂರನೆಯದಾಗಿ ಈ ತಂಡದ ಯಾವ ಸದಸ್ಯರೂ ಇದಕ್ಕೆ ಮುನ್ನ ತಮ್ಮ ಹಳ್ಳಿಯ ಹೊರತಾಗಿ ಬೇರೆಲ್ಲೂ ಆಟವಾಡಿಲ್ಲ. ಆದರೂ ಅವರು ಮೂರನೆ ಸ್ಥಾನ ಪಡೆಯುತ್ತಾರೆಂದರೆ ಅದು ಸಾಮಾನ್ಯ ಸಾಧನೆಯಲ್ಲ" ಎಂದು ಫ್ರಾನ್ಜ್ ಉದ್ಗಾರವೆತ್ತಿದ.

ಜಾರ್ಖಂಡದ ಈ ಬಾಲಕಿಯರು ಮಾಡಿರುವ ಸಾಧನೆ ಚಿಕ್ಕದೇ ಆಗಿರಬಹುದು. ಆದರೆ ಅವಕಾಶ ಮತ್ತು ಪ್ರೋತ್ಸಾಹ ಇದ್ದರೆ ನಮ್ಮ ದೇಶದ ಕುಗ್ರಾಮಗಳಲ್ಲೂ ಪ್ರತಿಭೆಗಳು ಅರಳುತ್ತವೆ ಎಂಬುದಕ್ಕೆ 'ಯುವ' ತಂಡವೇ ಉತ್ತಮ ಉದಾಹರಣೆ. •



ಆದಿವಾಸಿ ಯುವತಿಯರ ಫುಟ್ಬಾಲ್ ತಂಡ



ಫ್ರಾನ್ಜ್ ಗಾಸ್ಟಲರ್




ಪಂದ್ಯಗೆದ್ದ ಸಂಭ್ರಮದಲ್ಲಿ

ಐಟಿ ದಾಳಿ
ಶೇಖರ್ ಸ್ವಾಮಿ
ಅಸಲಿ ಕಥ

ಭಾಗ-3 ರಾ. ಸೋಮನಾಥ

ಮಠದ ಸೊತ್ತು ಮಾರಿದ ಶೇಖರ್
ಕುಂಬಳಗೋಡಿನ 78 ಎಕರೆ ಪೂನಾ ಕಂಪೆನಿಯ ಪಾಲು



ಮಠವೇ ಜನಾಂಗದ ಸೊತ್ತಾದ ಮೇಲೆ ಮಠದ ಸೊತ್ತು ಅದಾವ ಮಾಯೆಯಿಂದ ಖದೀಮನೊಬ್ಬನ ಖಾಸಗಿ ಸೊತ್ತಾಗಿ ರೂಪಾಂತರವಾಗುತ್ತದೆ?

ನಂಬಿದರೆ ನಂಬಿ ಬಿಟ್ಟರೆ ಬಿಡಿ; ಬನ್ನೇರಘಟ್ಟದ ರಾಮಲಿಂಗೇಶ್ವರ ದೇವಾಲಯದ 300 ಕೋಟಿ, ಬೆಲೆಬಾಳುವ 16 ಎಕರೆ ಹೇಗೆ ಶೇಖರ್ ಅಲಿಯಾಸ್ ಪ್ರಕಾಶನಾಥನ ಪಾಲಾಯಿತೋ, ಹೇಗೆ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ, ಮೆಡಿಕಲ್ ಕಾಲೇಜು, ಇಂಟರ್‌ನ್ಯಾಷನಲ್ ಸ್ಕೂಲುಗಳೆಲ್ಲ ಆತನ ಖಾಸಗಿ ಆಸ್ತಿಯಾಗಿ ಬದಲಾದವೋ, ಅದೇರೀತಿ ಯಾರ ಗಮನಕ್ಕೂ ಬಾರದೆ ಇನ್ನೂ ಒಂದು ಆಸ್ತಿ ಇದೇ ಪ್ರಕಾಶ್‌ನಾಥ್ ಉರ್ಫ್ ಶೇಖರಸ್ವಾಮಿಯ ಖಾಸಗಿ ಸೊತ್ತಾಗಿ ಮಠದ ಕೈತಪ್ಪಿದೆ.

ಅದು ಒಂದಲ್ಲ ಎರಡಲ್ಲ ಒಟ್ಟು 78 ಎಕರೆಗಳ ಸದ್ಯದ ಮಾರುಕಟ್ಟೆಯಲ್ಲಿ ಮುನ್ನೂರು ಕೋಟಿಗೂ ಅಧಿಕ ಬೆಲೆಬಾಳುವ ಸೊತ್ತು!

ಬಿಜಿಎಸ್ ಗ್ಲೋಬಲ್ ಆಸ್ಪತ್ರೆ, ಮೆಡಿಕಲ್ ಕಾಲೇಜು, ಬಿಜಿಎಸ್ ರೆಸಿಡೆನ್ಷಿಯಲ್ ಸ್ಕೂಲ್ ಇತ್ಯಾದಿ ಆದಿಚುಂಚನಗಿರಿ ಬಾಲಗಂಗಾಧರನಾಥರು ಕಟ್ಟಿ ಬೆಳೆಸಿದ ಡೊನೇಷನ್ ಸಾಮ್ರಾಜ್ಯದ ವಿಸ್ತರಣೆಯೆಂಬಂತೆ 78 ಎಕರೆಗಳ ವಿಶಾಲ ಭೂಪ್ರದೇಶವೊಂದು ಇದಕ್ಕೆ ಹೊಂದಿಕೊಂಡಂತೆಯೇ ಇತ್ತು. ಅದು ಬಿಜಿಎಸ್ ಇಂಟರ್‌ನ್ಯಾಷನಲ್ ಸ್ಕೂಲಿನ ಎದುರಿಗೇ ಇರುವ ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿಯ ಗಂಗಸಂದ್ರದ ಸರ್ವೆ ನಂಬರ್ 34,35,36,37,47 ಮತ್ತು 51ಕ್ಕೆ ಒಳಪಟ್ಟ ಭೂಮಿ. ಗೋಮಾಳ, ದರಖಾಸ್ತು ಮಂಜೂರಾತಿ, ಜಮೀನುದಾರರಿಂದ ಖರೀದಿಸಿದ್ದೂ ಅಲ್ಲದೆ ಮಠದ ಜನೋಪಯೋಗಿ ಉದ್ದೇಶಕ್ಕೆಂದೇ ಸರ್ಕಾರ ಮಂಜೂರು ಮಾಡಿದ ಭೂಮಿಯೂ ಸೇರಿ ಮಠದ ಹೆಸರಿಗಿದ್ದ 78 ಎಕರೆಗಳಷ್ಟು ಜಮೀನೀಗ ಪೂನಾದ ಕುಖ್ಯಾತ ಕುಮಾರ್ ಡೆವಲಪರ್ಸ್ ಕಂಪೆನಿಯ ಪಾಲಾದ ಕತೆ ನಿಜಕ್ಕೂ ರೋಚಕ ಮತ್ತು ಘಾತುಕ.

ಕುಂಬಳಗೋಡಿನ ಲ್ಯಾಂಡ್

ಪತ್ರಿಕೆ ಕಲೆಹಾಕಿದ ರಹಸ್ಯ ಅಗ್ರಿಮೆಂಟ್‌ನ ಪ್ರತಿಯೊಂದು ಬಾಲಗಂಗಾಧರನಾಥರು ಬದುಕಿದ್ದಾಗ ನಡೆಸಿದ ರಿಯಲ್ ಎಸ್ಟೇಟ್ ಡೀಲೊಂದರ ಒಳಮರ್ಮವನ್ನು ಬಗೆದಿಡುತ್ತದೆ. ಮಠದ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆಗಿಳಿಯುವ ದಾರಿದ್ರ್ಯವಾಗಲಿ ಹರಕತ್ತಾಗಲಿ ಬಾಲಗಂಗಾಧರನಾಥರಿಗೆ ಇರಲಿಕ್ಕಿಲ್ಲ. ಅದು ಸ್ವಾಮೀಜಿಯನ್ನು ಬ್ಲಾಕ್‌ಮೇಲ್ ಮಾಡಿ ಮಠದ ಹೆಸರನ್ನು ಬಳಸಿ ಶೇಖರ್ ನಡೆಸಿದ ಭಾರೀ ಭೂಕಬಳಿಕೆಯಲ್ಲದೆ ಮತ್ತೇನಲ್ಲ.

2010 ರ ಜುಲೈ 23 ರಂದು ಆದಿಚುಂಚನಗಿರಿ ಬಾಲಗಂಗಾಧರನಾಥರು ಮತ್ತು ಪೂನಾದ KUL Urban Development Private Ltd (KUDL) ಕಂಪೆನಿಗಳ ಮಧ್ಯೆ ನಡೆದ ಒಪ್ಪಂದದ ಕರಾರುಪತ್ರವನ್ನು ರಾಜರಾಜೇಶ್ವರಿನಗರದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಲಾಗಿದೆ. ಸದರಿ ಅಗ್ರಿಮೆಂಟಿಗೆ ಖುದ್ದು ಬಾಲಗಂಗಾಧರಸ್ವಾಮೀಜಿಯೇ ಸಹಿ ಹಾಕಿದ್ದಾರೆ. KUDL ಪರವಾಗಿ ಅದರ ಡೈರೆಕ್ಟರ್ ಲಕ್ಷ್ಮಿನಾರಾಯಣ ಕೃಷ್ಣನ್ ಎಂಬಾತನ ಸಹಿಯಿದೆ. ಮೇಲುನೋಟಕ್ಕಿದು ಮಠದ 78 ಎಕರೆ ಜಮೀನನ್ನು ಸೈಟುಗಳಾಗಿ ವಿಂಗಡಿಸಿ, ಬಂಗಲೆಗಳನ್ನು ಕಟ್ಟಿಸಿ ಮಾರಾಟ ಮಾಡಿಸಿಕೊಡುವಂತೆ ಪೂನಾದ KUDL ಕಂಪನಿ ಜೊತೆ ಬಾಲಗಂಗಾಧರನಾಥರು ಮಾಡಿಕೊಂಡ ಒಪ್ಪಂದದಂತೆ ಕಾಣುತ್ತದೆಯಾದರೂ ಇದರ ಅಸಲೀ ಸೂತ್ರಧಾರ ಶೇಖರ್‌ಸ್ವಾಮಿ ಅಲಿಯಾಸ್ ಪ್ರಕಾಶನಾಥ.

ಅಗ್ರಿಮೆಂಟಿನ ಪ್ರಕಾರ ಬಾಲಗಂಗಾಧರನಾಥರು sole trustee of ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ ಎಂದೇ ನಮೂದಿಸಿ ತಮ್ಮ ಸಹಿಯನ್ನೂ ಹಾಕಿದ್ದಾರೆ. ಬಿಜಿಎಸ್ ಇಂಟರ್‌ನ್ಯಾಷನಲ್ ಸ್ಕೂಲಿನ ಎದುರಿಗಿರುವ



ಮಠದ ಸೊತ್ತಿನಲ್ಲಿ ತಲೆ ಎತ್ತಲಿರುವ ಐಷಾರಾಮಿ ಲೇಔಟ್

ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿಯ ಗಂಗಸಂದ್ರದ ವಿವಿಧ ಸರ್ವೆ ನಂಬರುಗಳ 78 ಎಕರೆ ಜಮೀನಿಗೆ ಮಠಾಧಿಪತಿಗಳೇ ಮಾಲೀಕರಾಗಿದ್ದು ಮಠದ ಅಭಿವೃದ್ಧಿಗೆ ಅದನ್ನು ಮಾರುವ ಹಕ್ಕೂ ಸೋಲ್ ಟ್ರಸ್ಟೀ ಆದ ಅವರಿಗೇ ಇದೆ ಎಂದೇ ದಾಖಲಿಸಲಾಗಿದೆ.

ಅದರಂತೆ ಒಟ್ಟು 78 ಎಕರೆಗಳ ಪೈಕಿ 40 ಎಕರೆಗಳಲ್ಲಿ KUDLಗೆ ಶೇ. 50 ರಷ್ಟು ನಿವೇಶನಗಳನ್ನೂ ಉಳಿಕೆ 38 ಎಕರೆಗಳಲ್ಲಿ ಶೇ.25 ರಷ್ಟು ಸೂಪರ್ ಬಿಲ್ಡ್ ಏರಿಯಾ ಅನ್ನು KUDL ತಾನಿಟ್ಟುಕೊಂಡು ಮಿಕ್ಕಿದ್ದನ್ನು ಬಾಲಗಂಗಾಧರನಾಥರಿಗೆ ಒಪ್ಪಿಸಬೇಕು. ಅಂದರೆ 40 ಎಕರೆಗಳಲ್ಲಿ ವಿಂಗಡಿಸಿದ ಶೇ. 50 ರಷ್ಟು ನಿವೇಶನಗಳು ಮತ್ತು 38 ಎಕರೆಗಳಲ್ಲಿ ನಿರ್ಮಿಸಿದ ಬಿಲ್ಡಿಂಗ್ ಕಾಂಪ್ಲೆಕ್ಸ್ ಇತ್ಯಾದಿಗಳಲ್ಲಿ ಶೇ. 75 ರಷ್ಟು ಮಠಕ್ಕೆ ಬರಬೇಕು!

40 ಕೋಟಿ ಬ್ಲಾಕ್‌ಮನಿ

ಇದಲ್ಲದೆ ಮಠಕ್ಕೆಂದು KUDL ಹತ್ತು ಕೋಟಿಯಷ್ಟು ಹಣವನ್ನೂ ಜೊತೆಗೆ ಎರಡೂವರೆ ಕೋಟಿ ಮತ್ತು ಪ್ಲಾನ್ ಅಪ್ರೂವಲ್, ಸರ್ಕಾರಿ ಪರವಾನಗಿಗಳನ್ನೆಲ್ಲ ಸ್ವಾಮೀಜಿಯೇ ನಿಂತು ಮಾಡಿಸಲೆಂದು ಮತ್ತೆ ಎರಡೂವರೆ ಕೋಟಿ ಒಟ್ಟು 15 ಕೋಟಿಯಷ್ಟು ಮೊತ್ತವನ್ನು KUD ಮಠಕ್ಕೆಂದು ಪಾವತಿಸಬೇಕು.

ಇದನ್ನು ಹೊರತುಪಡಿಸಿ ನಿರ್ಮಿಸಿದ ಲೇಔಟ್ ಕಂಪೆನಿಯ ಜೊತೆ ಸಂಪರ್ಕ ಕಲ್ಪಿಸಲು ಪ್ರತ್ಯೇಕವಾ ರಸ್ತೆ ಮತ್ತು ಅಶೋಕ್ ಖೇಣಿಯ ನೈಸ್ ಕಂಪೆನಿ ಜೊತೆ ಡೀಲು ಕುದುರಿಸಲೆಂದೇ ಪ್ರತ್ಯೇಕವಾಗಿ KUD ಮೂರು ಕೋಟಿಯನ್ನು ಬಾಲಗಂಗಾಧರನಾಥರಿ ಕೊಡತಕ್ಕದ್ದು. ಹೀಗೆ ನೈಸ್ ಕಂಪೆನಿಯ ಜೊತೆ ಪ್ರತ್ಯೆ ರಸ್ತೆಯ ಸಂಪರ್ಕಕ್ಕೆಂದು ವ್ಯವಹಾರ ಕುದುರಿಸುವುದಲ್ಲ ಲೇಔಟ್ ನಿರ್ಮಾಣಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳ ಪ್ರಾಧಿಕಾರಗಳಿಂದ ಪರವಾನಗಿಯನ್ನು ಪಡೆಯುವ ಜವಾಬ್ ವಹಿಸಿಕೊಂಡ ಬಾಲಗಂಗಾಧರನಾಥರು KUDL ನಿಂ ಒಟ್ಟು 18 ಕೋಟಿ ರೂಪಾಯಿಗಳನ್ನು ಪಡೆದ

a. Rs. 10 Crores already deposited by KUDPL with the owner as and by way of earnest to be appropriated against the consideration payable in the manner mutually agreed over the period of 3 years.
b. Rs. 2.5 Crores deposited as additional deposit on execution of this agreement.
c. Rs. 2.5 Crores deposited as additional deposit on sanction of plans by the competent authorities to the extent that the Developer can commence sale of plots / units in the complex under development in the schedule property.

The dates and manner of payment of the sale realization by KUDPL to the Party of the First Part shall be set out in a supplemental agreement to be executed between the parties.

PRESIDENT
SRI ADICHUNCHANAGIRI MAHASAMSTHANA MATH
Sri Adichunchanagiri Kshetra
Nagamangala Tq., Mandya District

For Kul Urban Development Private Limited
Authorised Signatory

ಪೂನಾ ಬಿಲ್ಡರ್‌ಗಳ ಜೊತೆ ಬಾಲಗಂಗಾಧರನಾಥರ ಅಗ್ರಿಮೆಂಟ್

Sale realization of :

1. 50% of saleable plotted layout plots developed on 40 Acres layout and
2. 25% constructed super build up area on 38 Acres layout as reduced by the amount deposited under (a), (b) and (c) herein below.

PRESIDENT
SRI ADICHUNCHANAGIRI MAHASAMSTHANA MATH
Sri Adichunchanagiri Kshetra
Nagamangala Tq., Mandya District 4


For Kul Urban Development Private Limited
Authorised Signatory

15 ಕೋಟಿ ಪಡೆದದ್ದಕ್ಕೆ ಬಾಲಗಂ ಸಹಿ

ಶೇಖರ್‌ಸ್ವಾಮಿಗೆ ಅಧಿಕಾರ ಕೊಟ್ಟವರ್ಯಾರು?

ಮಠದ ಮೇಲೆ ಐಟಿ ದಾಳಿಯಾಯಿತೆಂದೇ ಭಾವಿಸಿ ತುಮಕೂರಿನಲ್ಲಿ ಸಾವಿರಾರು ಒಕ್ಕಲಿಗರನ್ನು ಸೇರಿಸಿ ಪ್ರತಿಭಟಿಸಿದ ನಮಗೆ ತಮ್ಮ ಪತ್ರಿಕೆ ಕಣ್ಣು ತೆರೆಸಿದೆ. ಸತ್ಯ ಏನೆಂದು ಗೊತ್ತಾದ ಮೇಲೆ ಒಕ್ಕಲಿಗರ ಪರ ನಿಮ್ಮ ಕಳಕಳಿಯೂ ಅರ್ಥವಾಗಿದೆ. ಸಮಾಜದ ಆಸ್ತಿಯೇನಿದ್ದರೂ ಅದು ಸಮಾಜದ ಒಳಿತಿಗೇ ಮೀಸಲಿಡಬೇಕೇ ಹೊರತು ಸ್ವಾಮೀಜಿಯಾದವರು ಕೂಡ ಅದನ್ನು ತಮ್ಮ ಸ್ವಂತಕ್ಕೆ ಬಳಸುವಂತಿಲ್ಲ. ಹೀಗಿರುವಾಗ ಮಠದ ಆಸ್ತಿಪಾಸ್ತಿಗಳನ್ನೆಲ್ಲ ಪ್ರತ್ಯೇಕ ಟ್ರಸ್ಟ್ ಮೂಲಕ ತನ್ನ ಆಸ್ತಿಯಾಗುವಂತೆ ಮಾಡಿಕೊಂಡ ಪ್ರಕಾಶನಾಥರಿಗೆ ಆ ಅಧಿಕಾರ ಕೊಟ್ಟವರ್ಯಾರು?

ಇದನ್ನು ತುಮಕೂರು ತಾಲ್ಲೂಕು ಒಕ್ಕಲಿಗರ ಸಂಘ ತೀವ್ರವಾಗಿ ಪ್ರತಿಭಟಿಸುತ್ತದೆ. ಕೇವಲ ದುಡ್ಡಿದ್ದವರು, ಶ್ರೀಮಂತರ ಮಕ್ಕಳಷ್ಟೇ ಇಂಥ ಶಾಲಾ ಕಾಲೇಜುಗಳ ಸೀಟು ಖರೀದಿಸಬಹುದಾದರೆ ಅದು ಶುದ್ಧ ವ್ಯಾಪಾರವಾಗುತ್ತದೆ. ಶೇಖರ್‌ಸ್ವಾಮಿಯ ಕಪಿಮುಷ್ಟಿಯಿಂದ ಮೊದಲು ಬಿಜಿಎಸ್ ಶಿಕ್ಷಣ ಸಾಮ್ರಾಜ್ಯವನ್ನು ಮುಕ್ತಗೊಳಿಸಬೇಕು. ಒಕ್ಕಲಿಗ ಜನಾಂಗದ ಬಡಮಕ್ಕಳಿಗಿಲ್ಲಿ ಮಠದವರೇ ಅನುಕೂಲ ಕಲ್ಪಿಸುವಂತಾಗಲು ಜನಾಂಗದ ಮುಖಂಡರು ಬೀದಿಗಿಳಿಯಬೇಕು.




-ಹೆಬ್ಬೂರು ಶಿವರಾಮು
ಕಾರ್ಯದರ್ಶಿ,
ತುಮಕೂರು ತಾಲ್ಲೂಕು
ಒಕ್ಕಲಿಗರ ಸಂಘ

ಮಠದ ಮುಕ್ತಿಗೆ ದಲಿತರೂ ಕೈಜೋಡಿಸಲಿ

ಮಠದ ಆಸ್ತಿಪಾಸ್ತಿಗಳೇನಿದ್ದರೂ ಅದು ಮಠದ ಸ್ವಾಧೀನದಲ್ಲೇ ಇರಬೇಕೇ ಹೊರತು ಬೇರೆ ಯಾರದೇ ಖಾಸಗಿ ಆಸ್ತಿಯಾಗುವುದನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಬಾಲಗಂಗಾಧರನಾಥ ಸ್ವಾಮಿಗಳ ಆರೋಗ್ಯ ಸ್ಥಿಮಿತದಲ್ಲಿಲ್ಲದ ಸಂದರ್ಭ ಬಳಸಿಕೊಂಡು ಪ್ರತ್ಯೇಕ ಟ್ರಸ್ಟ್ ಮೂಲಕ ಮಠದ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ತಿಯನ್ನು ತಮ್ಮ ವಶಕ್ಕೆ ಪಡೆದವರು ಅದೆಷ್ಟೇ ದೊಡ್ಡವರಾಗಿದ್ದರೂ ಜನಾಂಗ ಅಂಥವರ ವಿರುದ್ಧ ದನಿಯೆತ್ತಬೇಕು. ಅದರಲ್ಲೂ ಜನಾಂಗವೊಂದಕ್ಕೆ ಸೇರಿದ ಮಠದ ಟ್ರಸ್ಟನ್ನೇ ಒಡೆದು ಪ್ರತ್ಯೇಕ ಟ್ರಸ್ಟ್‌ಗೆ ಜೀವನ ಪರ್ಯಂತ ತಾನೇ ಕಾರ್ಯದರ್ಶಿಯಾಗುವಂತೆ ಮತ್ತು ಟ್ರಸ್ಟ್ ಆಸ್ತಿಪಾಸ್ತಿಗಳನ್ನು ಮಾರುವ ಅಧಿಕಾರವನ್ನೂ ಪಡೆಯುವಂತೆ ಮಾಡಿಕೊಂಡ ಶೇಖರ್‌ಸ್ವಾಮಿಗೆ ಮಠದ ಬಗ್ಗೆ ನಿಜವಾದ ಕಾಳಜಿಯಿದ್ದಿದ್ದರೆ ಮೊದಲು ಸನ್ಯಾಸ ದೀಕ್ಷೆ ಪಡೆದು ಖಾವಿ ಧರಿಸಲಿ. ಸಮಾಜದ ಸೇವೆಗೆ ನಿಸ್ವಾರ್ಥವಾಗಿ ತೊಡಗಿಸಿಕೊಳ್ಳಲಿ. ರಿಯಲ್ ಎಸ್ಟೇಟ್ ದಂಧೆ ನಡೆಸಬೇಕಿತ್ತಾದ್ದರೆ ತಮ್ಮ ವೈಯಕ್ತಿಕ ಮಟ್ಟದಲ್ಲಿ ಏ ಬೇಕಾದರೂ ನಡೆಸಲಿ. ಆದರೆ ಮಠದ ಹೆಸರಲ್ಲಿ, ಸ್ವಾಮಿಗ ಹೆಸರಲ್ಲಿ ಲ್ಯಾಂಡ್ ಡೀಲಿಗಿಳಿಯುವ ಅಧಿಕಾ ಕೊಟ್ಟವರ್ಯಾರು?


ಈ ನಿಟ್ಟಿನಲ್ಲಿ ಮಠವನ್ನು ಇಂಥವರಿಂ ಮುಕ್ತಗೊಳಿಸಲೇಬೇಕಿದೆ. ಕೇವಲ ಒಕ್ಕಲಿಗರಷ್ಟೇ ಅ ಆದಿಚುಂಚನಗಿರಿ ಮಠಕ್ಕೆ ಆ ಕಾಲದಿಂದಲೂ ಆ ಭಾಗ ಶೇ. 75 ರಷ್ಟು ದಲಿತರು ಇವತ್ತಿಗೂ ನಡಕೊಳ್ಳುತ್ತಿದ್ದಾ ಮಠವನ್ನು ಸ್ವಾರ್ಥಿಗಳಿಂದ ಮುಕ್ತಗೊಳಿಸಲ ಒಕ್ಕಲಿಗರೊಂದಿಗೆ ದಲಿತರೂ ಕೈಜೋಡಿಸಬೇಕೆಂದು ಮೂಲಕ ಕರೆ ನೀಡುತ್ತೇನೆ.




-ತಲಕಾಡು ಚಿಕ್ಕರಂಗೇಗೌಡ
ಕನ್ನಡ ಪರ ಹೋರಾಟಗಾರ
ಮತ್ತು ಒಕ್ಕಲಿಗ ಜನಾಂಗದ
ಮುಖಂಡರು

...ಟಿ ದಾಳಿಗೆ ಮೆಡಿಕಲ್ ...ೀಟು ದಂಧೆಯೇ ಕಾರಣ

...ಠದ ಶಿಕ್ಷಣ ಸಂಸ್ಥೆಗಳನ್ನೆಲ್ಲ ತನ್ನ ಖಾಸಗಿ ಸೊತ್ತಿನಂತೆ ...ಡಿಕಲ್ ಸೀಟು ವ್ಯಾಪಾರಕ್ಕೆ ಶೇಖರ್‌ಸ್ವಾಮಿ ಕೈಹಾಕಿದ್ದೇ ... ದಾಳಿಗೆ ಕಾರಣವಾಯಿತು. ತನ್ನ ಕಪ್ಪು ಹಣದ ...ವಾಟನ ಮೇಲಾದ ಐಟಿ ದಾಳಿಯನ್ನು ಮಠದ ...ಲಾದ ದಾಳಿಯೆಂಬಂತೆ ಬಿಂಬಿಸಿದ ಶೇಖರ್‌ಸ್ವಾಮಿಗೆ ...ಂದಾಗಿ ಮಠಕ್ಕೆ ಕಳಂಕ ತಟ್ಟಕೂಡದೆಂಬ ಕನಿಷ್ಠ ...ಜ್ಞೆಯೇ ಇದ್ದಂತಿಲ್ಲ. ಇದ್ದಿದ್ದರೆ ಪ್ರತ್ಯೇಕ ಟ್ರಸ್ಟ್ ಮೂಲಕ ...ಠದ ಆಸ್ತಿಪಾಸ್ತಿಗಳನ್ನು ಕಬಳಿಸುತ್ತಿರಲಿಲ್ಲ. ಮಠದ ...ತ್ತುಗಳನ್ನು ಆತನ ಹಿಡಿತದಿಂದ ಹಿಂಪಡೆಯುವಂತೆ ...ತ್ತಾಯಿಸಿ ನಮ್ಮ ಸಂಘಟನೆ ಹೋರಾಟಕ್ಕಿಳಿಯುವುದಂತೂ ...ದ್ಧ...!



...ರ್.ಎ. ಸೋಮಶೇಖರ್
ಪ್ರಧಾನ ಕಾರ್ಯದರ್ಶಿ, ರಾಜ್ಯ ...ಕ್ಕಲಿಗರ ಜನಜಾಗೃತಿ ಸಂಘ, ಮಂಡ್ಯ



...ಮೆಂಟ್‌ನಲ್ಲಿ ನಮೂದಿಸಲಾಗಿದೆಯಾದರೂ ವಾಸ್ತವವಾಗಿ ...ದ ಮೊತ್ತದ್ದೇ ಬೇರೆ ಕತೆಯಿದೆ.

ಅದು ಬ್ಲಾಕ್‌ಮನಿ. ಅಗ್ರಿಮೆಂಟ್‌ನಲ್ಲಿ 18 ಕೋಟಿಯ ... ತೋರಿಸಿ ವಾಸ್ತವವಾಗಿ KUDL ಕೊಟ್ಟಿದ್ದು 40 ...ಟಿಯಂತೆ. ಅಂದರೆ ದಾಖಲೆಯಲ್ಲಿ 18 ಕೋಟಿ ...ರಿಸಿ ಸ್ವಾಮೀಜಿಯ ಕೈಗೆ ದೊಡ್ಡ ಮೊತ್ತದ ಗಂಟಿಟ್ಟೇ ...UDL 78 ಎಕರೆಗಳ ಜಾಯಿಂಟ್ ವೆಂಚರ್‌ಗೆ ...ನಾದ ಲ್ಯಾಂಡ್ ಡೀಲರುಗಳು ಕೈಹಾಕಿದ್ದಾರೆ. ...ಯೆಂದರೆ ಬದುಕಿರುವ ತನಕ ಬಾಲಗಂಗಾಧರ ಸ್ವಾಮಿಗಳ ...ರ್ದಿಯಲ್ಲಿ ಮಠದ ಪ್ರಶ್ನಾತೀತ ಸೊತ್ತಾಗಿದ್ದ 78 ...ರೆಗಳ ಭಾರೀ ವಿಸ್ತಾರದ ಈ ಭೂಮಿ ಸ್ವಾಮೀಜಿ ...ೖಕ್ಯರಾದ ಮರುದಿನಕ್ಕೇ ಹೇಗೆ ಶೇಖರನ ಖಾಸಗಿ ...ತ್ತಾಗಿ ಬದಲಾಗುತ್ತದೆ? ಮಠದ ಆಸ್ತಿಯೆಂದ ಮೇಲೆ ... ಹೊಸ ಪೀಠಾಧಿಪತಿ ನಿರ್ಮಲನಾಥರ ಅಧೀನ ...ಳಪಡಬೇಕು. ಮಠದ ಭಕ್ತಾದಿಗಳು, ಒಕ್ಕಲಿಗ ಜನಾಂಗ, ... ಕಟ್ಟಿ ಬೆಳೆಸಿದ ದಾನಿಗಳು-ಇತ್ಯಾದಿ ಯಾರೊಬ್ಬರ ...ನಕ್ಕೂ ಬಾರದೆ ಹೇಗೆ ಶೇಖರ ತಾನೊಬ್ಬನೇ ಇಡೀ ...ಔಟಿನ ಲಾಭವನ್ನು ಜೇಬಿಗಿಳಿಸಲು ಸಾಧ್ಯ?

18 ಕೋಟಿ ಅಡ್ವಾನ್ಸ್

... ಬೆಂಗಳೂರು-ಮೈಸೂರು ರಸ್ತೆಗೆ ಹೊಂದಿ...ಂಡಂತಿರುವ ಕುಂಬಳಗೋಡಿನ ಒಂದೆಕರೆ ಎಂದರೆ ...ದ ಮಾರುಕಟ್ಟೆಯಲ್ಲಿ ಕಮ್ಮಿಯೆಂದರೂ ಮೂರು ಕೋಟಿ ರೂಪಾಯಿಗಳ ಬೆಲೆಯಿದೆ. ಇನ್ನು ಲೇಔಟ್ ನಿರ್ಮಿಸಿ ರಸ್ತೆ, ಪಾರ್ಕು, ಮೈದಾನ, ಪಾರ್ಕಿಂಗ್ ಏರಿಯಾ ಅಂತ ಜಾಗ ಬಿಟ್ಟರೂ ಎಕರೆಯೊಂದಕ್ಕೆ ಕನಿಷ್ಠ ಹದಿನೆಂಟು ಸೈಟುಗಳಾದರೂ ಸಿಕ್ಕೇ ಸಿಗುತ್ತದೆ. ಜೊತೆಗೆ ಇಡೀ ಲೇಔಟ್‌ಗೆಂದೇ ನೈಸ್ ರಸ್ತೆಗೆ ಪ್ರತ್ಯೇಕ ಸಂಪರ್ಕ ರಸ್ತೆಯಿದೆಯೆಂದರೆ ಅದರ ರಿಯಲ್ ಎಸ್ಟೇಟ್ ಕಿಮ್ಮತ್ತೇ ಬೇರೆಯಾಗುತ್ತದೆ. ಆ ಪ್ರಕಾರ ಚದುರ ಅಡಿಯೊಂದಕ್ಕೆ ಏನಿಲ್ಲವೆಂದರೆ ಎರಡೂವರೆ ಸಾವಿರದಿಂದ ಮೂರು ಸಾವಿರದ ತನಕ ರೇಟು ಹುಟ್ಟುತ್ತದೆ. 38 ಎಕರೆಗಳಲ್ಲಿ ಶೇ. 75 ರಷ್ಟು ಸೂಪರ್ ಬಿಲ್ಟಪ್ ಏರಿಯಾ ಮತ್ತು 40 ಎಕರೆಗಳಲ್ಲಿ ಶೇ. 50 ರಷ್ಟು ನಿವೇಶನಗಳು ಮಠದ ಪಾಲೆಂದು ಸಿಕ್ಕರೂ ಅದೇ ಹತ್ತಿರತ್ತಿರ ಮುನ್ನೂರು ಕೋಟಿಯನ್ನು ಮುಟ್ಟಲೇಬೇಕು.

ಅಗ್ರಿಮೆಂಟ್‌ನಲ್ಲಿ ನಮೂದಿಸಿದಂತೆ 18 ಕೋಟಿಯೇ ಮುಂಗಡವಾಗಿ ಮಠಕ್ಕೆ ಬಂತೆಂದರೂ ಅದು ಯಾರ ಕೈಸೇರಿದೆ ಮತ್ತು ಏನಾಗಿದೆ?

ಬಂದ ದುಡ್ಡಿನ ಕತೆ ಒತ್ತಟ್ಟಿಗಿರಲಿ, ಈ 78 ಎಕರೆ ಕೃಷಿ ಭೂಮಿ ಮಠಕ್ಕೆ ಬಂದದ್ದಾದರೂ ಹೇಗೆಂದು ಕೆದಕಿದರೆ ಅದೇ ಪ್ರತ್ಯೇಕ ವೃತ್ತಾಂತವಾಗುತ್ತದೆ. ಕೆಂಗೇರಿ ಹೋಬಳಿ ಗಂಗಸಂದ್ರದ ಬಹುತೇಕ ಗ್ರಾಮಸ್ಥರೆಲ್ಲ ಒಕ್ಕಲಿಗರೆ. ಆ ಕಾಲಕ್ಕೇ ಗಂಗಸಂದ್ರದಲ್ಲಿ 60 ಎಕರೆಗೂ ಮೀರಿದ ಗೋಮಾಳವಿತ್ತು. ಮಠದ ಪುರೋಭಿವೃದ್ಧಿಗೆಂದು 1995 ರಲ್ಲಿ ಸರ್ಕಾರ ಗೋಮಾಳದ 20 ಎಕರೆಯನ್ನು ದೈವಿಕ ಮತ್ತು ಧಾರ್ಮಿಕ ಉದ್ದೇಶಕ್ಕಲ್ಲದೆ ಬೇರಾವ ಉದ್ದೇಶಕ್ಕೂ ಬಳಸಕೂಡದೆಂದು ಷರತ್ತು ವಿಧಿಸಿಯೇ ಮಂಜೂರು ಮಾಡಿತ್ತು. ಇದಲ್ಲದೆ ಗಂಗಸಂದ್ರದ ಇಪ್ಪತ್ತಕ್ಕೂ ಅಧಿಕ ರೈತರಿಗೆ ದರಖಾಸ್ತು ಮಂಜೂರಾತಿಯಲ್ಲಿ ಗೋಮಾಳದ 30 ಎಕರೆಯಷ್ಟನ್ನು ಸರ್ಕಾರ ಮಂಜೂರು ಮಾಡಿತ್ತು. ಎಷ್ಟೆಂದರೂ ತಮ್ಮದೇ ಜನಾಂಗದ ಮಠವೆಂದು ಭಾವಿಸಿದ ರೈತರೆಲ್ಲ ಜನಾಂಗದ ಅಭಿವೃದ್ಧಿಯ ಕಾಳಜಿಯಿಟ್ಟೇ ಮಂಜೂರಾಗಿದ್ದ ತಮ್ಮ ಜಮೀನನ್ನು ಮಠಕ್ಕೆ ಬಿಟ್ಟುಕೊಟ್ಟರು. ಇನ್ನೂ ಕೆಲವರು ಧರ್ಮಾರ್ಥರಾಗಿದ್ದ ತಮ್ಮ ಪಿತ್ರಾರ್ಜಿತ ಸೊತ್ತನ್ನು ಮಠಕ್ಕೆ ಬರೆದು ಕೊಟ್ಟರು. ಅಕ್ಕಪಕ್ಕದ ಕುಂಬಳಗೋಡು, ದೇವಗಿರಿ, ಕೆಂಗೇರಿಗಳ ಅನೇಕ ರೈತರೆಲ್ಲ ಹೇಗೆ ಜನಾಂಗದ ಪುರೋಭಿವೃದ್ಧಿಗೆ ಮಠಕ್ಕೆ ಜಮೀನು ಬಿಟ್ಟುಕೊಟ್ಟಿದ್ದರು... ಗಂಗಸಂದ್ರದ ರೈತರಿಗೂ ಆದಿಚುಂಚನಗಿರಿ ಮಠವೆಂದರೆ ಅದು ಒಕ್ಕಲಿಗರ ಪುರೋಭಿವೃದ್ಧಿಗೆಂದೇ ರೂಪುಗೊಂಡದ್ದೆಂಬ ನಂಬಿಕೆಯಿತ್ತು.



ಆತುರಾತುರ ಭೂಪರಿವರ್ತನೆ

ಹೀಗೆ ಕೆಂಗೇರಿ ಹೋಬಳಿಯ ರೈತರಿಂದ ದಾನವಾಗಿ, ಅಗದೀ ಕಮ್ಮಿ ರೇಟಿಗೆ, ಸರ್ಕಾರದಿಂದ ಧಾರ್ಮಿಕ ಉದ್ದೇಶಕ್ಕೆಂದೇ ಮಂಜೂರಾದ ಇಷ್ಟೆಲ್ಲ ಎಕರೆಗಳ ಜಮೀನನ್ನು ಬಾಲಗಂಗಾಧರನಾಥರೇ ನಿಂತು ಕೃಷಿ ಉದ್ದೇಶದಿಂದ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಸುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆರ್. ಅಶೋಕ್‌ರನ್ನು ಅಕ್ಷರಶಃ ಮಠದ ಏಜೆಂಟನಂತೆ ಬಳಸಿಕೊಂಡ ಪ್ರಕಾಶನಾಥ ಒಂದೇ ದಿನಕ್ಕೆ ಅಂದರೆ 2010 ರ ಜನವರಿ 29 ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿ ಅದೇ ದಿನ ನಗರಾಭಿವೃದ್ಧಿ ಸಚಿವಾಲಯ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿದ ಆದೇಶವನ್ನೂ ಮಾಡಿಸಿಕೊಂಡಿದ್ದಾನೆ.

ಭೂಪರಿವರ್ತನೆಯ ಅರ್ಜಿಯಲ್ಲಿ ಐಷಾರಾಮಿ ಲೇಔಟ್ ನಿರ್ಮಿಸುವ, ಥರೇವಾರಿ ವಿಲ್ಲಾಗಳು, ಅಪಾರ್ಟ್‌ಮೆಂಟ್, ಕಾಂಪ್ಲೆಕ್ಸ್ ಇತ್ಯಾದಿಗಳನ್ನು ನಿರ್ಮಿಸುವ ಉದ್ದೇಶವಿದೆಯೆಂದೇ ಬಾಲಗಂಗಾಧರನಾಥರ ಸಹಿಯೊಂದಿಗೆ ಮನವಿ ಸಲ್ಲಿಸಲಾಗಿದೆ. ಒಂದು ಮಠವಾಗಿ ಧಾರ್ಮಿಕ ಮತ್ತು ದೈವಿಕವಲ್ಲದ ವ್ಯಾಪಾರೀ ಉದ್ದೇಶದಿಂದಲೇ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಿದ್ದರೆ ಸರ್ಕಾರ ಪರವಾನಗಿ ನೀಡಿತೆಂಬುದು ಇವತ್ತಿಗೂ ನಿಗೂಢ. ಧಾರ್ಮಿಕ ಉದ್ದೇಶಕ್ಕೆಂದೇ ಸರ್ಕಾರ ಮಂಜೂರು ಮಾಡಿದ ಭೂಮಿಯನ್ನು ಬೇರೆ ಉದ್ದೇಶಕ್ಕಾಗಿ ಬಳಸಕೂಡದೆಂಬ ಸರ್ಕಾರಿ ಷರತ್ತಿದ್ದಾಗಲೂ, ಸರ್ಕಾರ ಇದೇ ಕಾರಣಕ್ಕೆ ನೀಡಿದ ಸಕಲ ರಿಯಾಯಿತಿಗಳನ್ನು ಬಳಸಿಕೊಂಡೂ ಅದೇ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸುವುದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲದಿದ್ದರೂ ಬಿಜೆಪಿ ಆಳ್ವಿಕೆಯಲ್ಲಿ ನಗರಾಭಿವೃದ್ಧಿ ಇಲಾಖೆ ಭೂಪರಿವರ್ತನೆಗೆ ಮಂಜೂರಾತಿ ನೀಡಿದ್ದೇ ಇನ್ನೊಂದು ಅಕ್ರಮವಾಗಿತ್ತು.

ಹಾಗೂ... ಒಕ್ಕಲಿಗ ನಗರವಾಸಿಗಳಿಗೆಂದೇ ವಿಲ್ಲಾ, ಬಂಗಲೆಗಳನ್ನು ನಿರ್ಮಿಸು...ತ್ತಿದ್ದರೆ ಅದು ಜನಾಂಗದ ಕಾಳಜಿಯಾಗುತ್ತಿತ್ತು, ಮಠದ ಭಕ್ತಾ...ಗೆ ರಿಯಾಯಿತಿ ದರದಲ್ಲಿ ನಿವೇಶನವಾಗಲಿ, ಒಕ್ಕಲಿಗರಿಗೆಂದೇ ...ಷ್ಟು ಮನೆಗಳನ್ನು ಮೀಸಲಿಟ್ಟಿದ್ದಾಗಲಿ, ಭೂಮಿ ಕೊಟ್ಟವರ ಮಕ್ಕಳಿಗೆ ಕೆಲಸವಾಗಲಿ ಅಥವಾ ಬಂದ ಲಾಭದಲ್ಲಿ ಒಕ್ಕಲಿಗರ ಮಕ್ಕಳಿಗೆ ವಿದ್ಯಾಭ್ಯಾಸವಾಗಲಿ ಇತ್ಯಾದಿ ಜನಾಂಗ ಮತ್ತು ಮಠದ ಯಾವುದೇ ಹಿತಾಸಕ್ತಿಯಿಲ್ಲದೆ ಶುದ್ಧ ರಿಯಲ್ ಎಸ್ಟೇಟ್ ದಂಧೆಯಲ್ಲದೆ ಇದು ಮತ್ತೇನೂ ಆಗಿರಲಿಲ್ಲ.

ಹೈಜಾಕ್ಡಾದ ಪ್ರಾಜೆಕ್ಟ್

... ಬಾಲಗಂಗಾಧರನಾಥರು ಬದುಕಿದ್ದಾಗಲೇ ... ಪ್ರಾಜೆಕ್ಟು ಶೇಖರನ ಕಪಿಮುಷ್ಠಿಯಲ್ಲಿತ್ತು ಎಂದಾದ ಮೇಲೆ ಇನ್ನು ಸ್ವಾಮೀಜಿ ತೀರಿಕೊಂಡ ನಂತರ ಏನಾಗಬೇಡ?

ಸದ್ಯ 78 ಎಕರೆಗಳ ಪೂರ್ತಿ ಪ್ರಾಜೆಕ್ಟ್ ಶೇಖರನ ಹಿಡಿತಕ್ಕೊಳಪಟ್ಟಿದೆ. ಪೂನಾ ಮೂಲದ KUDL ಗೆ ಲಲಿತ್‌ಕುಮಾರ್ ಜೈನ್ ಎಂಬಾತನೇ ಮಾಲೀಕ. ಆತನ ಸಂಬಂಧಿ ಕೃತಿ ಜೈನ್ ಎಂಬಾಕೆಯೇ ಶೇಖರನ ಮನವೊಲಿಸಿ ಬಾಲಗಂಗಾಧರನಾಥರ ಸಹಿ ಬೀಳುವಂತೆ ಮಾಡಿದ್ದಾಳೆ. ಗೌರವ್ ದಾಲ್ಮಿಯಾ, ಕಿಶೋರ್ ಬಯಾನಿ, ಶೈಲೇಶ್ ಹಿಂಗರ್ ಮುಂತಾದ ಪೂನಾ ಮೂಲದ ಮಾರ್ವಾಡಿಗಳೇ ಮಾಲೀಕರಾಗಿರುವ KUDL ನ ಕಚೇರಿಯೊಂದು ಬೆಂಗಳೂರಿನ ವಸಂತನಗರದಲ್ಲಿದೆ. ಸದ್ಯ ಕುಂಬಳಗೋಡಿನ 78 ಎಕರೆಗಳ ಇಡೀ ಸೊತ್ತು KUDL ವಶಕ್ಕೊಳಪಟ್ಟಿದೆ. ಶೇಖರ್ ಸ್ವಾಮಿಯನ್ನು ಬಿಟ್ಟರೆ ಉತ್ತರಾಧಿಕಾರಿ ನಿರ್ಮಲನಾಥರಿಗೂ ಜಮೀನಿಗೆ ಪ್ರವೇಶವಿಲ್ಲ. ಪ್ರಾಜೆಕ್ಟ್ ಆವರಣದೊಳಗೇ ಶೇಖರ್‌ಸ್ವಾಮಿಯ ಖಾಸಗಿ ಅಡ್ಡೆಯೊಂದಿದೆ. ಅಲ್ಲಿ KUDLನ ಡೈರೆಕ್ಟರ್ ಕೃತಿ ಜೈನ್ ಆಗಾಗ ಬಂದುಹೋಗುತ್ತಾಳೆ. ನಿವೇಶನ ಮತ್ತು ವಿಲ್ಲಾಗಳ ಮಾರಾಟವೂ ಭರದಿಂದ ಸಾಗಿದೆ.

ಇನ್ನೂ ವಿಚಿತ್ರವೆಂದರೆ ತಮ್ಮ ಕೊನೆಗಾಲದಲ್ಲಿ ಮಠದ ಆಸ್ತಿಗಳನ್ನೆಲ್ಲ ಬೇರ್ಪಡಿಸಿ ಪ್ರಕಾಶನಾಥನ ಖಾಸಗಿ ಟ್ರಸ್ಟ್‌ಗೆ ವರ್ಗಾಯಿಸಿದ ಆಸ್ತಿಪಾಸ್ತಿಗಳ ಪಟ್ಟಿಯಲ್ಲಿ 78 ಎಕರೆಗಳ ಈ ಐಷಾರಾಮಿ ಲೇಔಟೂ ಸೇರಿಕೊಂಡಿದೆ. ಅಲ್ಲಿಗೆ ಮಠಕ್ಕಾಗಲಿ, ನಿರ್ಮಲನಾಥರಿಗಾಗಲಿ, ಮಠದ ಭಕ್ತಾದಿಗಳು, ಜನಾಂಗದ ಯಾರೇ ಮುಖಂಡರಿಗೂ 78 ಎಕರೆಗಳ ಈ ಹೈಟೆಕ್ ಲೇಔಟಿನ ಮೇಲೆ ಅಧಿಕಾರವಿಲ್ಲ!

ಒಂದೆಡೆ ಮಠದ ಸೊತ್ತನ್ನು ತನ್ನ ಖಾಸಗಿ ಆಸ್ತಿಯಾಗಿ ಕಬಳಿಸಿದ್ದೂ ಅಲ್ಲದೆ ಗಂಗಸಂದ್ರದ ಗೋಮಾಳದ ಸರ್ಕಾರಿ ಭೂಮಿ, ಕಾಲುದಾರಿಗಳು, ರಾಜಾಕಾಲುವೆ ಇತ್ಯಾದಿಗಳೆಲ್ಲವನ್ನೂ ಶೇಖರನ ರಿಯಲ್ ಎಸ್ಟೇಟ್ ಗೂಂಡಾಗಳು ಅಕ್ರಮಿಸಿಕೊಂಡಿದ್ದಾರೆ. ಹೀಗೆ ಸರ್ಕಾರಿ ಭೂಮಿಯೆಂದು ಶೇಖರ ಒತ್ತುವರಿ ಮಾಡಿದ್ದೇ 15 ಎಕರೆಗೂ ಅಧಿಕ.

ದುರಂತವೆಂದರೆ ಮಠದ ಹೆಸರಲ್ಲಿ ಸ್ವಾಮೀಜಿಯನ್ನು ಬ್ಲಾಕ್‌ಮೇಲ್ ಮಾಡಿ ರಿಯಲ್ ಎಸ್ಟೇಟ್ ದಂಧೆಗೆ ಕೈಯಿಟ್ಟ ಪ್ರಕಾಶನಾಥ ಸ್ವಾಮೀಜಿ(?) ಪೂನಾದ ಡೆವಲಪರ್‌ಗಳಿಂದ ಪಡೆದ 40 ಕೋಟಿಯನ್ನು ಏನು ಮಾಡಿದ? ಹಾಳಾಗಲಿ-ಸದ್ಯ ಕಟ್ಟಿಸುತ್ತಿರುವ ಬಂಗಲೆ, ವಿಲ್ಲಾ... ನಿವೇಶನಗಳನ್ನು ಮಾರಿ ಬಂದ ... ಏನು ಮಾಡುತ್ತಾನೆ? ಯಾರಿಗೆ ಲೆಕ್ಕ ಕೊಡುತ್ತಾನೆ? ಮಠದ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಆತನಿಗೆ ಅಧಿಕಾರ ಕೊಟ್ಟವರಾರು? ಬಂದ ಲಾಭವನ್ನು ಪೂರ್ತಿಯಾಗಿ ತಾನೇ ಲಪಟಾಯಿಸಲು ಹೊರಟ ಆತನನ್ನು ಪ್ರಶ್ನಿಸುವವರಾರು?

ಮಠ, ಸ್ವಾಮೀಜಿ, ಭಕ್ತಾದಿಗಳು, ಒಕ್ಕಲಿಗರೆಲ್ಲರನ್ನೂ ಧಿಕ್ಕರಿಸಿ 78 ಎಕರೆಗಳ ಮಠದ ಸೊತ್ತನ್ನು ತನ್ನ ಖಾಸಗಿ ಆಸ್ತಿಯಾಗಿ ಮಾಡಿಕೊಂಡ ಪ್ರಕಾಶನಾಥನ ಅಟ್ಟಹಾಸಕ್ಕೆ ಕೊನೆಯಿಲ್ಲವೆ? ■

ಶೇಖರ್‌ನ ನಿಗೂಢ ಬಂಗಲೆಯ ರಹಸ್ಯ




ಮೈಸೂರು ರಸ್ತೆಯ ರಾಜರಾಜೇಶ್ವರಿ ಆರ್ಚ್ ಹೊಕ್ಕು ಹಲಗೆ ವಡೇರಹಳ್ಳಿ ದಾಟಿ ಆ ರಸ್ತೆಯ ಡೆಡ್ ಎಂಡ್ ಸಿಗುತ್ತಿದ್ದಂತೆ ನಿರ್ಜನ ಪ್ರದೇಶದಲ್ಲೊಂದು ಭಾರೀ ಬಂಗಲೆ ಎದುರಾಗುತ್ತದೆ. ಅದು ಕೆಂಗೇರಿ ಮತ್ತು ಉತ್ತರಹಳ್ಳಿ ರಸ್ತೆಯ ಮಧ್ಯದ ಶ್ರೀನಿವಾಸಪುರ ಎಂಬ ಏರಿಯಾದಲ್ಲಿದೆ. ಸುತ್ತಮುತ್ತ ಯಾವುದೇ ಮನೆಗಳಿಲ್ಲ. ನಿರ್ಮಾನುಷ ಖಾಲಿ ನಿವೇಶನಗಳ ಮಧ್ಯೆ ನೂರು ಚದುರ ಅಡಿಗಳಿಗೂ ಮೀರಿದ ನಿವೇಶನವೊಂದರ ಮಧ್ಯೆ ತಲೆಎತ್ತಿದ ಈ ಬೃಹತ್ ಬಂಗಲೆಗೆ ಶೇಖರ್@ ಪ್ರಕಾಶ್‌ನಾಥನೇ ಧಣಿ.

ವಿಜಯನಗರದ ಶಾಖಾ ಮಠದಲ್ಲೇ ಆತನಿಗೊಂದು ಪ್ರತ್ಯೇಕ ಛೇಂಬರಿದೆ. ಪಕ್ಕದಲ್ಲೇ ಶೇಖರನಿಗೆಂದು ವಿಶೇಷ ವಸತಿಯೊಂದಿದೆ. ಇದಲ್ಲದೆ ಕುಂಬಳಗೋಡಿನ ಬಿಜಿಎಸ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದಲ್ಲೊಂದು ಗೆಸ್ಟ್ ಹೌಸ್ ಕೂಡ ಆತನಿಗಿದೆ. ಮೆಡಿಕಲ್ ಕಾಲೇಜಿನ ಆವರಣ, KUDL ನಿರ್ಮಿಸುತ್ತಿರುವ ಖಾಸಗಿ ಲೇಔಟ್; ಹೀಗೆ ಎಲ್ಲೆಂದರಲ್ಲಿ ಶೇಖರ್‌ಸ್ವಾಮಿಗೆ ಗೆಸ್ಟ್‌ಹೌಸ್ ವಸತಿಗಳಿದ್ದರೂ ಕೆಂಗೇರಿ-ಉತ್ತರಹಳ್ಳಿ ರಸ್ತೆಯ ಈ ನಿರ್ಜನ ಪ್ರದೇಶದಲ್ಲೇಕೆ ಇಂಥದೊಂದು ಬಂಗಲೆ ನಿರ್ಮಿಸಿಕೊಂಡಿದ್ದಾನೆ?

ಬಂಗಲೆಯ ಸುತ್ತ ಆಳೆತ್ತರದ ಕಾಂಪೌಂಡ್ ಗೋಡೆ, ಮೇಲ್ಛಾವಣಿಗಳಲ್ಲಿ ಟಿಂಟೆಡ್ ಗ್ಲಾಸುಗಳುಳ್ಳ ಕಿಟಕಿಗಳು, ಆವರಣದಲ್ಲಿ ಬೇಕಾಬಿಟ್ಟಿ ಐಷಾರಾಮೀ ಕಾರುಗಳು, ಹೊತ್ತಲ್ಲದ ಹೊತ್ತಲ್ಲಿ ನಿಗೂಢ ಕಾರನ್ನೇರಿ ಬರುವ ಶೇಖರ್‌ಸ್ವಾಮಿಯ ಜೊತೆ ಯಾರಿರುತ್ತಾರೋ. ಏಕಿಷ್ಟು ತೆರೆಮರೆಯಲ್ಲಿ ಅದೇನು ಕೆಲಸವೋ, ರಾತ್ರೋರಾತ್ರಿ ಈ ರೀತಿ ಕದ್ದೂ ಮುಚ್ಚಿ ನಿರ್ಜನ ಬಂಗಲೆಯಲ್ಲಿ ಅದೆಂಥ ಕೆಲಸ ನಡೆಯುತ್ತೋ ಗೊತ್ತಿಲ್ಲ. ವಿಚಿತ್ರವೆಂದರೆ ಇಲ್ಲಿ ಹೆಚ್ಚು ಕೆಲಸಗಾರರಾಗಲಿ ಹೊರಗಿನವರು ಓಡಾಡುವುದಾಗಲಿ ಕಂಡವರಿಲ್ಲ. ಕಾರೇ ನೇರವಾಗಿ ಕಾಂಪೌಂಡ್ ಹೊಕ್ಕಿತೆಂದರೆ ಅದು ಹೊರಬೀಳುವುದಷ್ಟೇ ಹೊರಜಗತ್ತಿನ ದೃಷ್ಟಿಗೆ ಲಭ್ಯ. ಶೇಖರ್ ಸ್ವಾಮಿಯ ಈ ನಿಗೂಢ ಬಂಗಲೆಯ ಮರ್ಮವೇನು?

ಪ್ರತ್ಯೇಕ ಟ್ರಸ್ಟ್ ರದ್ದಾಗಲಿ

ಜನಾಂಗದ ಸೊತ್ತಾದ ಮಠದ ಶಿಕ್ಷಣ ಸಂಸ್ಥೆಗಳನ್ನೆಲ್ಲ ತನ್ನ ಹಿಡಿತಕ್ಕೆ ಒಳಪಡಿಸಿಕೊಂಡ ಶೇಖರ್‌ಸ್ವಾಮಿಯ ದ್ರೋಹವನ್ನು ನಾನು ವಿರೋಧಿಸುತ್ತೇನೆ. ಒಕ್ಕಲಿಗರು ಸಿಡಿದೇಳುವುದಕ್ಕೂ ಮುನ್ನ ಶೇಖರ್‌ಸ್ವಾಮಿ ಅದನ್ನು ಮಠಕ್ಕೇ ವಾಪಸ್ಸು ಮಾಡಲಿ. ಮಠದ ಆಸ್ತಿಪಾಸ್ತಿಗಳನ್ನು ಮಾರುವ ಅಧಿಕಾರ ಕೊಟ್ಟ ಪ್ರತ್ಯೇಕ ಟ್ರಸ್ಟ್ ಅನ್ನು ಈ ಕೂಡಲೇ ವಿಸರ್ಜನೆ ಮಾಡಲಿ.



-ಬಿ.ಸಿ. ಶಿವರಾಮೇಗೌಡ
ಜಿಲ್ಲಾಧ್ಯಕ್ಷರು-ಒಕ್ಕಲಿಗ ಧರ್ಮ ಮಹಾಸಭಾ, ಮಂಡ್ಯ

...ತ್ತಕ್ಕೆ ಹಾವು ಸೇರಿಕೊಂಡಂತೆ...!

ಇವತ್ತು ಮಠದ ಆಸ್ತಿ ಅದೆಷ್ಟೇ ಸಾವಿರ ಕೋಟಿಗಳ ...ದಲ್ಲಿದ್ದರೂ ಅದೆಲ್ಲವೂ ಕಡು ಬಡವರ ಬೆವರ ...ಗಳಿಂದ ಕೂಡಿದ ಸೊತ್ತೆಂಬುದನ್ನು ಶೇಖರ್‌ಸ್ವಾಮಿ ...ಯಬೇಕು. ಅವರಿಗೆ ಮಠದ ಬಗ್ಗೆ ಕನಿಷ್ಠ ...ಜಿಯೇನಾದರೂ ಇದ್ದಲ್ಲಿ ಮೊದಲು ದೀಕ್ಷೆ ಪಡೆದು ... ಶೇಖರ್‌ಸ್ವಾಮಿಯಂಥವರು ಮಠದ ...ಕರಾಗಬೇಕೇ ಹೊರತು ಅಧಿಕಾರಿಗಳಾಗಕೂಡದು. ...ಲಗಂಗಾಧರನಾಥ ಸ್ವಾಮೀಜಿ ...ಟ್ಟು ಕಟ್ಟಿದ ಹುತ್ತಕ್ಕೆ ಹಾವಿನಂತೆ ...ರಿಕೊಂಡಿದ್ದಾರೆ ಶೇಖರ್‌ಸ್ವಾಮಿ.



...ಣಿಯೂರು ಸಂತೋಷ್
ರಾಜ್ಯಕಾರ್ಯದರ್ಶಿ, ಕರ್ನಾಟಕ ...ದೇಶ ಯುವ ಒಕ್ಕಲಿಗರ ಸಂಘ

...ರ್ಮಲನಾಥರ ಮೇಲೆ ನಿರ್ಬಂಧ




... ಬಾಲಗಂಗಾಧರನಾಥರನ್ನು ತನ್ನ ಕೈಗೊಂಬೆಯಾಗಿಸಿಕೊಂಡಂತೆ ಹೊಸ ಪೀಠಾಧಿಪತಿ ...ರ್ಮಲನಾಥರೂ ಕೂಡ ಶೇಖರನ ಆಜ್ಞಾನುವರ್ತಿಯೇ?

... ನಿರ್ಮಲನಾಥರ ವಿಲಕ್ಷಣ ವರ್ತನೆ, ಅದೆಂಥದೋ ಭೀತಿಗೀಡಾದಂತೆ ಖಿನ್ನತೆ, ...ಯೊಂದು ನಿರ್ಧಾರಕ್ಕೂ ಇನ್ಯಾರದೋ ಪರವಾನಗಿಗೆ ಕಾದಂತೆ- ಇತ್ಯಾದಿಗಳನ್ನೆಲ್ಲ ...ಗಮನಿಸಿದವರಿಗೆ ಈ ಅನುಮಾನವೇ ನಿಜವಾಗುತ್ತಿದೆ. ಪೀಠಕ್ಕೇರಿದಾಗಿನಿಂದ ಒಂದೇ ಒಂದು ... ವಿಜಯನಗರದ ಶಾಖಾಮಠದಲ್ಲಿ ತಂಗಿಲ್ಲ, ...ವಾಗಲೂ ನೇರವಾಗಿ ನಾಗಮಂಗಲದ ಆದಿಚುಂಚನಗಿರಿಗೇ ನಿರ್ಮಲನಾಥರು ಪ್ರಯಾಣ ...ಸುತ್ತಾರೆ.

... ತಲೆಹಾಕಲೇ ಕೂಡದೆಂದು ಶೇಖರ್ ತಾಕೀತು ಮಾಡಿರಬೇಕು. ...ಇದರರ್ಥ ಬೆಂಗಳೂರಿನತ್ತ ... ...ಮಂತೆ ಮಾಡಿ ಸಮಸ್ತ ಬೆಂಗಳೂರಿನ ವ್ಯವಹಾರವನ್ನೆಲ್ಲ ...ರ್ಮಲನಾಥರನ್ನು ನಾಗಮಂಗಲದಲ್ಲೇ ... ...ಗೆ ಮಠದ ಹಿರಿಯ ಭಕ್ತರೊಬ್ಬರು ನಿರ್ಮಲನಾಥರ ಖಾಸಗಿ ... ...ಸುವುದು ಆತನ ದುರಾಸೆ. ಇತ್ತೀಚೆ... ...ಯೇ divert ಆಗಿ ಶೇಖರ್‌ನ ಮೊಬೈಲಿಗೆ ...ಬೈಲ್ 9483911111 ನಂಬರಿಗೆ ಕರೆ ನೀಡಿದರೆ ಆ ... ...ಂದೆಲ್ಲ ಕೆದಕಿ ಕೆದಕಿ ಕೇಳುತ್ತಿದ್ದನಂತೆ. ... ಅತ್ತಿಂದ ಶೇಖರ್‌ಸ್ವಾಮಿ ಮಾತಾಡಿ ಯಾರು ನೀವು ಏನಾಗಬೇಕು ... ...ಎಂದಾಯ್ತು. ಇನ್ನು ...ಅಂದರೆ ನಿರ್ಮಲನಾಥರಿಗೆ ತನ್ನ ಫೋನ್ ಕರೆಯನ್ನು ರಿಸೀವ್ ಮಾಡುವಷ್ಟೂ ಸ್ವಾತಂತ್ರ್ಯವಿಲ್ಲ... ...ಮ್ಮ, ಕಾಲಭೈರವನನ್ನದೆ ಬೇರಾರು ತಾನೇ ಕಾಯಲು ಸಾಧ್ಯ?

ಸರ್ಕಾರಿ ನೌಕರರ ನಾಲಾಯಕ್ ಸಂಘದಲ್ಲಿ ಚುನಾವಣಾ ಪ್ರಹಸನ

ಎಲ್.ಭೈರಪ್ಪ ಎಂಬುವವರ ನೇತೃತ್ವದಲ್ಲಿ ಈ ಸಂಘ ಒಂದು ಸರ್ಕಾರಿ ಕೃಪಾಪೋಷಿತ ನಾಟಕ ಮಂಡಳಿಯಂತಾಗಿದೆ. ಇವರ ಕಾಯಕ ಏನಿದ್ದರೂ ಕೇವಲ ಮಂತ್ರಿ ಮಹೋದಯರಿಗೆ ಹಾರ ಹಾಕಿ ಫೋಟೋ ತೆಗೆಸಿಕೊಳ್ಳುವುದು, ಆಗೊಮ್ಮೆ ಈಗೊಮ್ಮೆ ನಿದ್ದೆಗಣ್ಣಿನಲ್ಲೇ ಒಂದು ಪತ್ರಿಕಾ ಹೇಳಿಕೆ ಕೊಡುವುದಕ್ಕೆ ಮಾತ್ರ ಸೀಮಿತ.



ಗುರಿಕಾರ್ ಭೈರಪ್ಪ

ಕರ್ನಾಟಕದಲ್ಲಿ ಒಂದು ಬೃಹತ್ ಸಂಘಟನೆಯಿದೆ. ಆದರ ಕೇಂದ್ರ ಕಚೇರಿ ವಿಧಾನಸೌಧದ ಎದುರಿನಲ್ಲೇ ಸುವ್ಯವಸ್ಥಿತವಾಗಿ ಕಂಗೊಳಿಸುತ್ತಿದೆ.

ಆದರೆ ಈ ಸಂಘದ ಪದಾಧಿಕಾರಿಗಳಿಗೆ ತನ್ನ ಸದಸ್ಯರ ಹಕ್ಕುಗಳ ಬಗ್ಗೆ ಕಾಳಜಿಯಾಗಲಿ, ಕರ್ತವ್ಯಗಳ ಬಗ್ಗೆ ಜವಾಬ್ದಾರಿಯಾಗಲಿ ಲೇಶ ಮಾತ್ರವೂ ಇದ್ದಂತಿಲ್ಲ. ಇವರ ಕಾಯಕ ಏನಿದ್ದರೂ ಕೇವಲ ಮಂತ್ರಿ ಮಹೋದಯರಿಗೆ ಹಾರ ಹಾಕಿ ಫೋಟೋ ತೆಗೆಸಿಕೊಳ್ಳುವುದು, ಆಗೊಮ್ಮೆ ಈಗೊಮ್ಮೆ ನಿದ್ದೆಗಣ್ಣಿನಲ್ಲೇ ಒಂದು ಪತ್ರಿಕಾ ಹೇಳಿಕೆ ಕೊಡುವುದಕ್ಕೆ ಮಾತ್ರ ಸೀಮಿತ. ಇಂಥ ನರಸತ್ತ ಸಂಘದ ಹೆಸರು 'ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.'

ಹಾಗೆ ನೋಡಿದರೆ ಈ ಸಂಘಟನೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಇಲಾಖೆಗಳಲ್ಲೂ ತನ್ನ ಸದಸ್ಯರನ್ನು ಹೊಂದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ, ಪ್ರತಿಯೊಂದು ತಾಲ್ಲೂಕಿನಲ್ಲೂ ಇದರ ಶಾಖೆಗಳಿವೆ. ಇದರ ಸದಸ್ಯತ್ವ ವ್ಯಾಪ್ತಿ ಇತರೆ ಯಾವುದೇ ಸಂಘಟನೆಗೂ ಇಲ್ಲದಷ್ಟು ವಿಸ್ತಾರವಾಗಿದ್ದು, ಸುಮಾರು 6 ಲಕ್ಷದಷ್ಟಿದೆ. ಈ ಎಲ್ಲಾ ಕಾರಣಕ್ಕಾಗಿ ಸದರಿ ಸಂಘ ಅತಿಹೆಚ್ಚು ಪ್ರಭಾವಶಾಲಿಯಾಗಬಹುದಾಗಿತ್ತು.

ಆದರೆ ಎಲ್.ಭೈರಪ್ಪ ಎಂಬುವವರ ನೇತೃತ್ವದಲ್ಲಿ ಈ ಸಂಘ ಒಂದು ಸರ್ಕಾರಿ ಕೃಪಾಪೋಷಿತ ನಾಟಕಮಂಡಳಿಯಂತಾಗಿದೆ. ಇಂಥಾ ಸಂಘಕ್ಕೆ ಇದೀಗ ಚುನಾವಣೆ ಎಂಬ ಪ್ರಹಸನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇದರ ಒಳಹೊರಗನ್ನು ಸ್ವಲ್ಪ ಕೆದಕಿ ನೋಡಿದರೆ ನಾನಾ ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುತ್ತವೆ.

ಮೊದಲನೆಯದಾಗಿ, ಇತ್ತೀಚೆಗೆ ತಿದ್ದುಪಡಿಯಾಗಿರುವ ಸಂಘದ ಬೈ-ಲಾ ಪುಟಗಳನ್ನು ಒಮ್ಮೆ ತಿರುವಿ ಹಾಕಿದರೆ ಸಾಕು. ಈ ಸಂಘ ಎಷ್ಟು ನ್ಯಾಯಬದ್ಧವಾಗಿ ನಡೆಯುತ್ತಿರಬಹುದು ಎಂಬುದರ ಸುಳಿವು ಸಿಗುತ್ತದೆ. ಈ ಹಿಂದೆ ಸಂಘದ ಪದಾಧಿಕಾರಿಗಳ ಚುನಾವಣೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಈ ಸಂಘಕ್ಕೆ ಸ್ಥಾಪಿತ ಹಿತಾಸಕ್ತಿಗಳು ವಕ್ಕರಿಸುತ್ತಿದ್ದಂತೆ ಈ ಅವಧಿಯನ್ನು 4 ವರ್ಷಕ್ಕೇರಿಸಿ, ನಂತರ ಈಗ 5 ವರ್ಷಕ್ಕೊಮ್ಮೆ ಚುನಾವಣೆ ಯೆಂದು ತಿದ್ದುಪಡಿ ಮಾಡಲಾಗಿದೆ. ಹಾಗೆ ನೋಡಿದರೆ ಈಗ ನಡೆಯುತ್ತಿರುವ ಚುನಾವಣೆ ಕಳೆದ ಫೆಬ್ರವರಿಯಲ್ಲೆ ನಡೆಯಬೇಕಿತ್ತು, ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಅದನ್ನು ಜೂನ್‌ವರೆಗೆ ಮುಂದೂಡಲಾಗಿತ್ತು. ಈಗ ಈ ಪ್ರಕ್ರಿಯೆ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಸಾಮಾನ್ಯ ವಾಡಿಕೆಯಂತೆ ಸಂಘದ ಸದಸ್ಯತ್ವ ಶುಲ್ಕವನ್ನು ಸರ್ಕಾರಿ ನೌಕರರ ಸಂಬಳದಲ್ಲೇ ಕಡಿತ ಮಾಡಿಕೊಳ್ಳಲಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೂ ಈ ಸರ್ಕಾರಿ ಕೃಪಾಪೋಷಿತ ಸಂಘಕ್ಕೂ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ಹೀಗೆ ಸಂಬಳದಲ್ಲಿ ಶುಲ್ಕ ಕಡಿತವಾದವರೆಲ್ಲರೂ ಸಹಜವಾಗಿ ಇದರ ಸದಸ್ಯರಾಗುತ್ತಾರೆ. ಯಾವುದಾದರೂ ಕಾರಣಕ್ಕೆ ಹಾಗೆ ಶುಲ್ಕ ಪಾವತಿಯಾಗದೇ ಇದ್ದಲ್ಲಿ ಅಂಥವರು ನೇರವಾಗಿ ಕಚೇರಿಗೆ ಹೋಗಿ ತಮ್ಮ ಸದಸ್ಯತ್ವ ಪಡೆದುಕೊಳ್ಳಬಹುದು.

ಚುನಾವಣೆ ಸಂದರ್ಭದಲ್ಲಷ್ಟೇ ಈ ಸದಸ್ಯತ್ವಕ್ಕೆ ಕಿಮ್ಮತ್ತು. ಉಳಿದಂತೆ ಮೂರು ಕಾಸಿಗೂ ಬೇಡದ ಈ ಸದಸ್ಯತ್ವದ ಬಗ್ಗೆ ನೌಕರರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವವರು ಸಂಘದ ಪದಾಧಿಕಾರಿಗಳೆನಿಸಿಕೊಂಡಿರುವವರು ಮಾತ್ರ. ಹೀಗಾಗಿ ಈ ಚುನಾವಣಾ ಪ್ರಹಸನದಲ್ಲಿ ತಮ್ಮ ವಿರುದ್ಧ ಧನಿಯೆತ್ತಬಹುದಾದ ಅಥವ ಪ್ರಬಲ ಉಮೇದುದಾರರಾಗ ಬಹುದಾದವರ ಹೆಸರನ್ನೇ ಸದಸ್ಯತ್ವ ಪಟ್ಟಿಯಿಂದ ಕಿತ್ತುಹಾಕಲಾಗಿದೆ ಎಂದು ನೂರಾರು ನೌಕರರು ಅಳಲು ತೋಡಿಕೊಳ್ಳುತ್ತಾರೆ.

'ಲಕ್ಷಾಂತರ ಸದಸ್ಯರನ್ನು ಹೊಂದಿರುವ ಸಂಘದಲ್ಲಿ ಇದೆಲ್ಲಾ ಮಾಮೂಲು' ಎಂಬ ಹಾರಿಕೆ ಉತ್ತರ ಕೊಡುವ ಹಾಲಿ ಅಧ್ಯಕ್ಷ ಎಲ್.ಭೈರಪ್ಪನವರ ಮಾತನ್ನು ಕೇಳಿದರೆ ಮತ್ತಷ್ಟು ಗುಮಾನಿ ಮೂಡದೆ ಇರದು.

ಈಗಿನ ಕಾಲದಲ್ಲಿ ಯಾವುದೇ ಕುಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯರ ಆಯ್ಕೆಯೂ ಭಾರೀ ಪೈಪೋಟಿಯಿಂದ ಕೂಡಿರುವಾಗ ಈ ಸರ್ಕಾರಿ ಸಂಘದಲ್ಲಿ ವ್ಯಾಪಕವಾದ 'ಅವಿರೋಧ ಆಯ್ಕೆ' ಪದ್ಧತಿಯಿದೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ. ತಾಲ್ಲೂಕು, ಜಿಲ್ಲಾ ಮಟ್ಟಗಳಲ್ಲಂತೂ ಈ ಚುನಾವಣೆಗೆ ಯಾವುದೇ ಅರ್ಥವಿಲ್ಲ, ಜಾತಿಬಲ, ಹಣ ಬಲ, ಅಧಿಕಾರ ಬಲ ಮುಂತಾದ ಅಂಶಗಳು ಅವಿರೋಧ ಆಯ್ಕೆಯ ರೂಪದಲ್ಲಿ ಪರ್ಯಾವಸಾನ ಕಾಣುತ್ತಿವೆ. ಸ್ಥಳೀಯ ಎಂಎಲ್‌ಎ, ಮಂತ್ರಿಗಳ ಹಸ್ತಕ್ಷೇಪ ಇಲ್ಲಿ ಮಾಮೂಲು.

ಈ ಸಂಘ ರೂಪಿಸಿಕೊಂಡಿರುವ ನೀತಿನಿಯಮಾವಳಿಗಳಲ್ಲಿ ಅತ್ಯಂತ ಅಪ್ರಜಾತಾಂತ್ರಿಕವಾದ ಹಲವಾರು ಅಂಶಗಳು ಕಣ್ಣಿಗೆ ರಾಚುತ್ತವೆ. ಕೆಲವು ಮುಖ್ಯಾ[illegible]ನ್ನಷ್ಟೇ ನೋಡೋಣ.

ಅಧ್ಯಕ್ಷ ಎಂಬ ಸರ್ವಾಧಿಕಾರಿ

ಈ ಸಂಘಟನೆಯ ಅಧ್ಯಕ್ಷ ಒಂದು ರೀತಿಯಲ್ಲಿ ಅನಧಿಕೃತ ಸಾಮ್ರಾಟನಿದ್ದಂತೆ. ನಾನಾರೀತಿಯ ಪರಮಾಧಿಕಾರಗಳನ್ನು ಅವರಿಗೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿರುವ ರಾಜ್ಯ ಪರಿಷತ್ ಸದಸ್ಯರ ಪೈಕಿ 20 ಜನರನ್ನು ಕೇಂದ್ರ ಕಾರ್ಯನಿರ್ವಹಣಾ ಸಮಿತಿಗೆ ನಾಮಿನೇಟ್ ಮಾಡುವುದು; ಹಾಗೆಯೇ 20 'ಪ್ರತಿಭಾವಂತ' ಸದಸ್ಯರನ್ನು ರಾಜ್ಯ ಪರಿಷತ್ತಿಗೆ ನಾಮಿನೇಟ್ ಮಾಡುವ ವಿಶೇಷ ಅಧಿಕಾರವೂ ಅಧ್ಯಕ್ಷರದೇ. ಒಬ್ಬ ಅಧ್ಯಕ್ಷನಾದವನು ತನ್ನ ಸುತ್ತಮುತ್ತ ಭಾರೀ 'ಪ್ರತಿಭಾವಂತ'ರನ್ನು ನೇಮಿಸಿಕೊಂಡು ಸಾಮ್ರಾಟನಂತೆ ಮೆರೆಯಲು ಇನ್ನೇನು ಬೇಕು ಹೇಳಿ?

ಇದರ ಜೊತೆಗೆ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರು, ಜಂಟಿ ಕಾರ್ಯದರ್ಶಿಗಳು, ಲೆಕ್ಕ ಪರಿಶೋಧಕರು ಮುಂತಾದ ನಾನಾ ಹುದ್ದೆಗಳಿಗೆ ನೇಮಕ ಮಾಡುವ ಹಾಗೂ ತಮಗೆ ಸರಿಬೀಳದವರನ್ನು ಶಿಸ್ತುಕ್ರಮ ಮುಂತಾದ ನೆಪದಲ್ಲಿ ತೆಗೆದುಹಾಕಲೂ ಕೂಡ ಅಧ್ಯಕ್ಷರದೇ ಪರಮಾಧಿಕಾರ. ಹಾಗೇ ತುರ್ತು ಕಾರಣಗಳನ್ನು ನೀಡಿ ಪರಿಷತ್ತಿನ ಸಭೆಗಳನ್ನು ಮುಂದೂಡುವ ವಿಶೇಷ ಸವಲತ್ತೂ ಕೂಡ ಇಲ್ಲಿದೆ. ಆದರೆ ಅಧ್ಯಕ್ಷರು ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಅವರನ್ನು ಕೆಳಗಿಳಿಸುವ ಅಥವ ಕ್ರಮ ತೆಗೆದುಕೊಳ್ಳುವಂಥಾ ಯಾವುದೇ ನಿಯಮಾವಳಿ ಸಂಘದಲ್ಲಿಲ್ಲ. ಹೀಗಾಗಿ ಈ ಸಂಘವು ದೇವರಿಗೆ ಬಿಟ್ಟ ಗೂಳಿಗಳು ಮೇಯುವ ಹುಲ್ಲು[illegible] ಹುಲ್ಲುಗಾವಲು. ಈ [illegible]ಲ್ಲುಗಾವಲಿಗೆ ಪ್ರಧಾನ ಕಾರ್ಯದರ್ಶಿಯಾಗಿ ಪ[illegible]ಲ್ ಪಾಂಡು ಎಂಬುವವರನ್ನು ನೇಮಿ[illegible]ದ.

ಸಂಘ ಎಂಬ ಹುಲ್ಲುಗಾವಲು

ಈ ಸಂಘ ಹಣ-ವಸೂಲಿ ವಿಷಯದಲ್ಲಿ ಎಷ್ಟೊಂದು ಪಕಡ್‌ಬಂಧಿಯಾಗಿ ಕೆಲಸ ಮಾಡುತ್ತದೆಯೆಂಬುದನ್ನು ನೋಡಿ. ಸದಸ್ಯತ್ವ ಶುಲ್ಕದ ಹೆಸರಿನಲ್ಲಿ ತಲಾ ನೂರ[illegible] ರೂಪಾಯಿಗಳನ್ನು ನೌಕರರ ಸಂಬಳದಲ್ಲಿ ಸರ್ಕಾರವೇ ಕಡಿ[illegible] ಮಾಡಿ ಸಂಘದ ಖಾತೆಗೆ ವರ್ಗಾಯಿಸುತ್ತದೆ. ಹೀಗೆ ವಾರ್ಷಿ[illegible] ಆರು ಕೋಟಿಗಳಷ್ಟು ಹಣ ಭೈರಪ್ಪ ಅಂಡ್ ಕಂಪ[illegible] ಕೈಗೆ ಅನಾಯಾಸವಾಗಿ ಸಿಕ್ಕಿದಂತಾಯ್ತು. ಈ ವರ್ಷ ಫೆಬ್ರವ[illegible] ಯಲ್ಲೊಮ್ಮೆ ಮತ್ತು ಜುಲೈನಲ್ಲೊಮ್ಮೆ ಹೀಗೆ ಎರಡ[illegible] ಬಾರಿ ಕಡಿತ ಮಾಡಿಸಿ ಸುಮಾರು ಹನ್ನೆರಡು ಕೋ[illegible] ಜಮಾ ಆಗಿದೆ. ಇಂಥಾ ಕೋಟ್ಯಾಂತರ ರೂಪಾಯಿಗಳಿ[illegible] ಹೇಳೋರೂ ಇಲ್ಲ, ಕೇಳೋರೂ ಇಲ್ಲ.

ಸಂಘದ ಬೈ-ಲಾದಲ್ಲಿ ಹೌಸಿಂಗ್ ಸೊಸೈಟಿಗಳ ಸ್ಥಾಪ[illegible] ಬಗ್ಗೆಯೂ ಪ್ರಸ್ತಾಪವಿದೆ. ಈಗಾಗಲೇ ಸರ್ಕಾರಿ ನೌಕ[illegible] ಸಂಘಗಳ ಹೆಸರಿನಲ್ಲಿ ಪ್ರಾರಂಭಗೊಂಡ ಹೌಸಿಂಗ್ ಸೊಸೈಟಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರ ನಡೆ[illegible] ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರ ಕೆಲವು ಆಡಳಿ[illegible] ಮಂಡಳಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಎ[illegible] ರಾಮಸ್ವಾಮಿ ಸಮಿತಿ ಈ ಹೌಸಿಂಗ್ ಸೊಸೈಟಿಗಳಲ್ಲಿ ವ್ಯಾಪಕ ಅವ್ಯವಹಾರಗಳು ನಡೆದಿರುವ ಬಗ್ಗೆ ಎಚ್ಚರಿ[illegible] ನೀಡಿತ್ತು. ಬಿಡಿಎ ಅಥವ ನಿಯೋಜಿತ ಪ್ರಾಧಿಕಾರದಿಂ[illegible] ಅನುಮೋದನೆ ಪಡೆಯದೆ ಅಕ್ರಮವಾಗಿ ಬಡಾವ[illegible] ನಿರ್ಮಾಣ ಮಾಡಿರುವುದು, ಹಣಕಾಸು ದುರ್ಬಳಕೆ, ನಿವೇಶನ ಮಂಜೂರಾತಿಯಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾ[illegible] ಇತ್ಯಾದಿ ಆರೋಪಗಳು ಕೇಳಿಬಂದಿದ್ದವು.

ಒಂದು ಉದಾಹರಣೆ ನೋಡೋಣ. ಸರ್ಕಾರಿ ನೌಕರ[illegible] ಗೃಹನಿರ್ಮಾಣ ಸಂಘದ ಹೆಸರಿನಲ್ಲಿ ಭೈರಪ್ಪ ಅಂಡ[illegible] ಕಂಪನಿ ಭರ್ಜರಿ ಭೋಜನ ನಡೆಸಿದೆ. ನೌಕರರಿಗೆ ಸೈಟ[illegible] ಕೊಡಿಸುತ್ತೇವೆಂದು ಆಶ್ವಾಸನೆ ನೀಡಿ ಹಣ ಕಟ್ಟಿಸಿಕೊಂ[illegible] ಇದೇ ನಾಯಕರು ಕಮಿಷನ್ ಏಜೆಂಟರಂತೆ ಒಂದು ಅಡಿಗೆ 50 ರೂ.ನಂತೆ ಕೋಟ್ಯಾಂತರ ರೂಪಾಯಿ ಲಪಟಾಯಿಸಿದ್ದಾರೆಂಬುದು ನೌಕರರ ಅಳಲು. ಈ ದಂಧ[illegible] ಯಲ್ಲಿ ಭೈರಪ್ಪನವರ ಗುರು ಮಾಜಿ ಅಧ್ಯಕ್ಷ ಸಿಪ್ಪೇಗೌಡನೂ ಪಾಲು ಪಡೆದಿದ್ದಾನಂತೆ. ಇದು ಕೇವಲ ಒಂದು ಸ್ಯಾಂಪಲ[illegible] ಅಷ್ಟೇ.

ಶಿಕ್ಷಕರದೇ ಸಿಂಹಪಾಲು

ಸರ್ಕಾರಿ ನೌಕರರ ಸಂಘದಲ್ಲಿ ಶಿಕ್ಷಣ ಇಲಾಖ[illegible] ನೌಕರರದು ಸಿಂಹಪಾಲು. ಯಾಕೆಂದರೆ ಈ ಇಲಾಖೆಯ[illegible] ಸುಮಾರು 3.5 ಲಕ್ಷ ನೌಕರರಿದ್ದಾರೆ. ಅದರಲ್ಲೂ ಪ್ರಾಥಮಿ[illegible] ಶಾಲಾ ಶಿಕ್ಷಕರ ಸಂಖ್ಯೆಯೇ ಸುಮಾರು 2 ಲಕ್ಷ. ಹಾ[illegible] ನೋಡಿದರೆ ಸರ್ಕಾರಿ ನೌಕರರ ಸಂಘದ ವ್ಯಾಪ್ತಿಯಲ್ಲಿರು[illegible] ನೌಕರರಲ್ಲಿ ಹೆಚ್ಚಿನ ಶೋಷಣೆಗೆ ಗುರಿಯಾಗಿರುವುದ[illegible] ಪ್ರಾಥಮಿಕ ಶಾಲಾ ಶಿಕ್ಷಕ ವರ್ಗವೇ. ರಾಜ್ಯದಲ್ಲಿ ಪ್ರಾಥಮಿ[illegible] ಶಾಲಾಶಿಕ್ಷಕರ ಸಂಘ ಎಂಬ ಪ್ರತ್ಯೇಕವಾದ ಒಂದು ಸಂಘವ[illegible] ಅಸ್ತಿತ್ವದಲ್ಲಿದೆ. ಹೀಗೆ ಒಂದಲ್ಲ ಎರಡು ಸಂಘಗಳು ಅಸ್ತಿತ್ವ[illegible] ಲ್ಲಿದ್ದರೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ದನಿಯೆತ್ತುವವರ[illegible] ಇಲ್ಲ. ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ[illegible] ಹಾಗೂ ಇದರ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಎಂಬ ಕಿಲಾಡಿಜೋಡಿಯ ಸಾಧನೆಯೇನೆಂದರೆ ಸ್ವಂ[illegible] ಬಳಕೆಗಾಗಿ ಸ್ಕಾರ್ಪಿಯೋ, ಇನ್ನೋವಾ ಕಾರುಗಳನ್ನು ಹಾಗ[illegible] ಆಸ್ತಿ ಪಾಸ್ತಿಗಳನ್ನು ಮಾಡಿಕೊಂಡಿರುವುದು ಮಾತ್ರ. ಇದ[illegible] ಬಿಟ್ಟರೆ ಬಡಪಾಯಿ ಶಿಕ್ಷಕರಿಗೆ ಇಂಥಾ ನಾಯಕರಿಂ[illegible] ಮೂರು ಕಾಸಿನ ಪ್ರಯೋಜನವೂ ಇಲ್ಲ.

ಈ ನಾಯಕರಿಂ[illegible]ಪಕಾರದ ಮಾತು ಹಾಗಿರಲಿ [illegible]ಪದ್ರವಕ್ಕಂತೂ ಕೊರತೆಯಿಲ್ಲ. ಕೆಲವೊಂದು ಸ್ಯಾಂಪಲ್ ನೋಡಿ. ಸಮಯಸಾಧಕರಂತಿರುವ ಈ ಕಿಲಾಡಿ ನಾಯಕ[illegible] ಒಂದು ಹೌಸಿಂಗ್ ಕೋ ಆಪರೇಟಿವ್ ಸೊಸೈ[illegible] ಮಾಡಿದರು. ಶಿಕ್ಷಕರಿಗೆ ಸೈಟು ಕೊಡಿಸುವುದಾಗಿ ಹೇ[illegible] ತಲಾ ಲಕ್ಷಾಂತರ ಹಣ ಕಟ್ಟಿಸಿಕೊಂಡು ಕೋಟಿಗಟ್ಟ[illegible] ಗಂಟು ಕಲೆಹಾಕಿಕೊಂಡರು. ಕೊನೆಗೆ ಬೆಂಗಳೂರ[illegible] ಹೊರವಲಯದ ತಾವರೆಕೆರೆ ಬಳಿಯ ಪೆದ್ದನಪಾಳ್ಯ[illegible] ಜಮೀನೊಂದರಲ್ಲಿ ಪೆಂಡಾಲ್ ಹಾಕಿಸಿ, ಊಟ ಹಾಕಿಸಿದರ[illegible]

ವಸೂಲಿಗೆ ಮಾತ್ರ ಲೀಡರ್‌ಗಿರಿ!




ನಾರಾಯಣ ಸ್ವಾಮಿ

ಹಾಲಿ ಗದ್ದುಗೆಯಲ್ಲಿರುವ ಭೈರಪ್ಪ [illegible]ಡ್ ಕಂಪನಿ ಹಾಗೂ ನಾರಾಯಣ ಸ್ವಾಮಿ ಅಂಡ್ ಕಂಪನಿ ನೌಕರರು [illegible]ಥದೇ ಅನಾಹುತಕಾರಿ ಸಮಸ್ಯೆಗೆ ಸಿಕ್ಕಿದರೂ ತಲೆಕೆಡಿಸಿಕೊಳ್ಳುವುದಿಲ್ಲ. [illegible]ದಾಹರಣೆಗೆ ರಾಜ್ಯದಾದ್ಯಂತ ಹತ್ತಾರು ಪಿಡಿಒಗಳು ಸ್ಥಳೀಯ ಪುಢಾರಿ[illegible] ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಾಗಲೂ ಸನ್ಮಾನ್ಯರು ಜಪ್ಪೆನು[illegible] ಯಾವುದೋ ಕಾರ್ಪೊರೇಟರ್ ಎಂಎಲ್‌ಎ ಅಥವ ಯಾವುದೋ [illegible]ರಿ ನೌಕರರ ಮೇಲೆ ದೌರ್ಜನ್ಯ ನಡೆಸಿದ ಘಟನೆಗಳು [illegible] ಇರುತ್ತವೆ. ಅಂಥಾ ಯಾವುದೇ ಸಂದರ್ಭದಲ್ಲಿ ಈ ಸಂಘಕ್ಕೆ ಜೀವವೇ ಇರುವುದಿಲ್ಲ.

ಆದರೆ ಲಾಬಿಗಳನ್ನು ನಡೆಸಿ ತಮಗೂ ತಮ್ಮ ಬೆಂಬಲಿಗರಿಗೂ ಸವಲತ್ತುಗಳನ್ನು ಪಡೆದುಕೊಳ್ಳಲು ಹಾಗೂ ತರಹೇವಾರಿ ವಸೂಲಿ ಮಾಡುವುದರಲ್ಲಿ ಈ ನಾಯಕರುಗಳು ಬಹಳ ಚುರುಕಾಗಿ ಕೆಲಸ ಮಾಡುತ್ತಾರೆ, ಸಮಸ್ಯೆ ಬಂದಾಗ ನಾಪತ್ತೆಯಾಗಿಬಿಡುತ್ತಾರೆ ಎಂಬುದು ಬಹುತೇಕ ನೌಕರರ ಅಳಲು.

ಇನ್ನೂ ಈ ಸಂಘದ ಧ್ಯೇಯೋದ್ದೇಶಗಳ ಪಟ್ಟಿಯಲ್ಲಿ ಹೋರಾಟ ಎಂಬ ಪದದ ಸುಳಿವೇ ಇಲ್ಲ. ವಾಸ್ತವದಲ್ಲಿ ಇದರ ಚಟುವಟಿಕೆ ಏನಿದ್ದರೂ ಸಲಹೆ ನೀಡುವುದು, ಮನವಿ ಸಲ್ಲಿಸುವುದಕ್ಕಷ್ಟೆ ಸೀಮಿತ. ಆದರೂ ಹೋರಾಟನಿಧಿಯ ಹೆಸರಿನಲ್ಲಿ 200 ರೂಪಾಯಿ ಚಂದಾ ವಸೂಲಿ ಮಾಡಿರುವ ನಾಯಕರು ಹೊಸ ಹೊಸ ವಸೂಲಿ ಮಾರ್ಗಗಳನ್ನು ಸಂಶೋಧಿಸುತ್ತಲೇ ಇದ್ದಾರೆ. ಇಂಥಾ ಸಂಘವನ್ನು ನೆಚ್ಚಿಕೊಂಡು ಇದರ ಸದಸ್ಯರು ತಮ್ಮ ಹಕ್ಕುಗಳನ್ನು ಹೇಗೆ ಸಾಧಿಸಿಕೊಳ್ಳುತ್ತಾರೋ ದೇವರೇಬಲ್ಲ.

ಪರ್ಯಾಯ ಸಂಘಟನೆಯ ಅಸ್ತಿತ್ವ



ಮಹಪತಿ

ಸರ್ಕಾರಿ ನೌಕರರ ಸಂಘದ ಇಂಥಾ ಅನೀತಿಯುತ ನಡವಳಿಕೆಗಳನ್ನು ವಿರೋಧಿಸುತ್ತಾ ಪರ್ಯಾಯ ಸಂಘವೊಂದು ಹುಟ್ಟಿಕೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಎಂಬ ಈ ಸಂಘಕ್ಕೆ ಮಹದೇವಯ್ಯ ಮಠಪತಿ ಎಂಬುವವರು ಅಧ್ಯಕ್ಷರು. ಯು.ಡಿ.ನರಸಿಂಹಯ್ಯ ಎಂಬುವವರು ಇದರ ಮತ್ತೊಬ್ಬ ನಾಯಕ[illegible]. ನೌಕರರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಎಲ್ಲಾ ಸವಲತ್ತುಗಳಿಗಾಗಿ ರಾಜಿರಹಿತವಾಗಿ ಹೋರಾಡಿದರೆ ಮಾತ್ರ ಸಮಸ್ಯೆ ಪರಿಹಾರ ಕಾಣಲು ಸಾಧ್ಯ ಎಂದು ನಂಬಿದವರು. ಸಿಐಟಿಯು ಸಂಘಟನೆಯ ಜೊತೆ ಇವರಿಗೆ ಒಡನಾಟವಿದೆ.

ಆದರೆ ಈ ಸಂಘ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು ಹೋಲಿಕೆ[illegible]ಲ್ಲಿ ಕಡಿಮೆ ಸಂಖ್ಯೆಯಲ್ಲಿರುವುದೇ ಇದರ ಮಿತಿ. ಸರ್ಕಾರಿ [illegible]ಯಂತ್ರಾಂಗವನ್ನು ಪ್ರಜಾಸ್ನೇಹಿಯಾಗಿಸಬೇಕು, ಆಳಿತದಲ್ಲಿ ಸುಧಾರಣೆ ತಂದು ಜನರಿಗೆ ಗುಣಾತ್ಮಕ ಸೇವೆಯನ್ನು ಒದಗಿಸಬೇಕೆಂಬುದು ಈ ಸಂಘದ ಆಶಯಗಳಲ್ಲೊಂದು. ಈ ಅಂಶಗಳ ಜೊತೆಗೆ ಇತರೆ [illegible]ಸಾಮಾಜಿಕ ಸಮಸ್ಯೆಗಳಾದ ಬೆಲೆಯೇರಿಕೆ, ಕೋಮುವಾದ ಇನ್ನೂ ಮುಂತಾದ ಸಮಸ್ಯೆಗ[illegible] ಬಗ್ಗೆಯೂ [illegible]ಸ್ಪಂದಿಸಬೇಕಾದ್ದು ನಮ್ಮ ಕರ್ತವ್ಯ ಎಂಬ ಇವರ ನಿಲುವು ಆರೋಗ್ಯಪೂರ್ಣವಾದದ್ದು.

ರೇ ನಿವೇಶನದ ಜಾಗವೆಂದು ನಂಬಿಸಿ ಯಾವುದೋ ವ್ಯವಸಾಯದ ಮಿಯನ್ನು ತೋರಿಸಿದರು. ಹೀಗೆ ಟೋಪಿ ಬಿದ್ದ ಟೀಚರ್‌ಗಳಿಗೆ ಇಂದಿಗೂ ತೂ ಇಲ್ಲ, ಹಣವೂ ಇಲ್ಲ ಎಂಬಂಥ ದುಸ್ಥಿತಿ. ಇದೆಲ್ಲ ಹಳೆಯ ಸುದ್ದಿ. ೀಶನದ ಅಭಿವೃದ್ಧಿ, ದಾಖಲೆಪತ್ರ ಇತ್ಯಾದಿಗಳಿಗೆ ಹಣ ಬೇಕೆಂದು ಮತ್ತೆ ಲಿಗಿಳಿದಿದ್ದಾರೆಂಬುದು ಲೇಟೆಸ್ಟ್ ಸುದ್ದಿ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಬಾಡಿಗೆ ಭತ್ಯೆ(ಹೆಚ್‌ಆರ್‌ಎ) ಕಡಿತಗೊಂಡಿದ್ದ ಕರಿಗೆ ಭತ್ಯೆ ಕೊಡಿಸುವುದಾಗಿ ನಂಬಿಸಿ ತಲಾ 2,000 ದಿಂದ 5,000 . ವರೆಗೆ ವಸೂಲಿ ಮಾಡಿ ಜೇಬು ತುಂಬಿಸಿಕೊಂಡಿದ್ದಾರೆ. ಇತ್ತ ಭತ್ಯೆಯೂ ದೆ ಕೊಟ್ಟ ಹಣವೂ ಬಾರದೆ ಬೇಸತ್ತ ಶಿಕ್ಷಕರು ಮಾನ್ಯ ನಾರಾಯಣ ಮಿಯವರನ್ನು ತುಂಬಿದ ಸಭೆಯೊಂದರಲ್ಲಿ ಪ್ರಶ್ನಿಸಲಾಗಿ, ಲಜ್ಜೆಗೆಟ್ಟ ಈ ನುಷ್ಯ 'ಕೆರೆ ಹಿಂದಕ್ಕೆ ಹೋದ ನೀರು ವಾಪಸ್ ಬರುತ್ತಾ?' ಅಂತ ಮರುಪ್ರಶ್ನೆ ಕಿ ತಾನು ಯಾವ ದರ್ಜೆ ನಾಯಕ ಎಂಬುದನ್ನು ಸ್ವತಃ ಜಾಹೀರುಪಡಿಸಿದ್ದ.

ಈ ವಸೂಲಿವೀರರು ಎಲ್ಲಾ ಶಿಕ್ಷಕರಿಗೂ ಸ್ಮಾರ್ಟ್ ಕಾರ್ಡ್ ಕೊಡುವುದಾಗಿ ಮಸೆ ಕೊಟ್ಟು ತಲಾ 200 ರೂಪಾಯಿ ಕತ್ತರಿ ಹಾಕಿ ಇನ್ನೇನು ಒಂದು ರ್ಷ ತುಂಬುತ್ತಿದೆ. 2 ಲಕ್ಷ ಮಂದಿಯಿಂದ ತಲಾ 200 ರೂಪಾಯಿಯೆಂದರೆ ರೋಬ್ಬರಿ 4 ಕೋಟಿ ವಸೂಲಿಯಾಗಿದ್ದರೂ ಇನ್ನೂ ಯಾವುದೇ ಕಾರ್ಡಿನ ಳಿವಿಲ್ಲ. ಇನ್ನು ಸಂಘದ ವಾರ್ಷಿಕ ಸಮ್ಮೇಳನದ ಹೆಸರಿನಲ್ಲಿ ತಲಾ 200 ಪಾಯಿ ಬೋಳಿಸಲಾಗುತ್ತದೆ. ಇದರ ಜೊತೆಗೆ ಸರ್ಕಾರದಿಂದ ಶಿಕ್ಷಕರ ಘಕ್ಕೆ 25 ಲಕ್ಷ ಹಾಗೂ ನೌಕರರ ಸಂಘಕ್ಕೆ 50 ಲಕ್ಷ ಅನುದಾನ ಬರುತ್ತದೆ. ದರೆ ಇಷ್ಟೆಲ್ಲಾ ಹಣ ಸದ್ಬಳಕೆ ಆಗಿದೆಯೆಂದರೆ ಈ ನೇತಾರರ ಬೆಂಬಲಿಗರೇ ಬುವುದಿಲ್ಲ. ಹೀಗೆ ಬಡಪಾಯಿ ಶಿಕ್ಷಕರ ಹಣದಲ್ಲಿ ದುಂಡಗಾಗಿರುವ ಈ ಯಕರಿಗೂ ರಾಜ್ಯ ಸರ್ಕಾರಿ ನೌಕರರ ಸಂಘದ ನೇತಾರ ಭೈರಪ್ಪನಿಗೂ ಸ್ಯಕಂಠಸ್ಯ ಸಂಬಂಧ. ಹೀಗಾಗಿ ನೌಕರ ಸಂಘದ ಪ್ರಮುಖ ಹುದ್ದೆಗಳತ್ತ ರಾಯಣಸ್ವಾಮಿ ಮತ್ತು ಗುರಿಕಾರ್ ಜೋಡಿ ದಾಪುಗಾಲಿಟ್ಟಿದೆ. ತಮ್ಮ ದಿಗೆ ಇರುವ ಅಡೆತಡೆಗಳನ್ನೆಲ್ಲಾ ನಾನಾ ಕುತಂತ್ರ ಬಳಸಿ ನಿವಾರಿಸಿಕೊಂಡಿದ್ದಾರೆ. ದಕ್ಕೆ ನಾರಾಯಣಸ್ವಾಮಿಯ ಅವಿರೋಧ ಆಯ್ಕೆ ಎಂಬ ಪ್ರಹಸನವೇ ಸಾಕ್ಷಿ.

ಈತನ ದುರಾಡಳಿತ, ದುರ್ವರ್ತನೆಯಿಂದ ಬೇಸತ್ತಿದ್ದ ಶಿಕ್ಷಕರು ಈ ಬಾರಿ ನಾವಣೆಯಲ್ಲಿ ಈತನನ್ನು ಮಕಾಡೆ ಕೆಡವಲು ಸಜ್ಜಾಗುತ್ತಿದ್ದಂತೆ ಅದರ ಳಿವನ್ನು ಅರಿತ ಈ ಐನಾತಿ ತನ್ನ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದ್ದ ಹುರಿಯಾಳುಗಳ ಸರನ್ನೇ ಸದಸ್ಯತ್ವ ಪಟ್ಟಿಯಿಂದ ಕಿತ್ತುಹಾಕಿಸಿ ಬಿಟ್ಟಿದ್ದಾನೆ. ಸದಸ್ಯತ್ವ ಪಟ್ಟಿಯಿಂದ ಮ್ಮ ಹೆಸರು ನಾಪತ್ತೆಯಾಗಲು ಸ್ವತಃ ಭೈರಪ್ಪನೇ ಕಾರಣ ಎಂದು ಡಜನ್‌ಗಟ್ಟಳೆ ಾಂಕ್ಷಿಗಳು ನೇರವಾಗಿ ಆರೋಪಿಸುತ್ತಿದ್ದಾರೆ. ಹೀಗೆ ಅವಿರೋಧ ಆಯ್ಕೆ ಬ ಪಂಚರಂಗಿ ನಾಟಕದಲ್ಲಿ ಬೆಂಗಳೂರು ಒಂದರಿಂದಲೇ 58 ಮಂದಿ ಯ್ಕೆಯಾಗಿದ್ದಾರೆಂದರೆ ಈ ದುಷ್ಟಕೂಟದ ಹಿಡಿತ ಯಾವ ವೆಲ್‌ನಲ್ಲಿದೆಯೆಂಬುದನ್ನು ಊಹಿಸಿಕೊಳ್ಳಬಹುದು...

ಇಲ್ಲಿ ಮತ್ತೊಂದು ವಿಷಯವನ್ನು ಪ್ರಸ್ತಾಪಿಸಲೇಬೇಕು. ಅದು ಇಡೀ ಜ್ಯ ಸಂಘದ ಮೇಲೆ ಬೆಂಗಳೂರಿನ ಸವಾರಿಗೆ ಸಂಬಂಧಿಸಿದ್ದು. ಒಟ್ಟು ರಾಜ್ಯ ರಿಷತ್‌ನಲ್ಲಿರುವ ಪದಾಧಿಕಾರಿಗಳ ಪೈಕಿ ಬೆಂಗಳೂರು ನಗರಕ್ಕೆಂದು ವಿಶೇಷ ೋಟಾ ನಿಗದಿ ಮಾಡಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಜಿಲ್ಲಾ ಅಥವ ಲ್ಲೂಕು ಶಾಖೆ ಅಸ್ತಿತ್ವದಲ್ಲಿರುವುದಿಲ್ಲ, ಬದಲಿಗೆ ನೇರವಾಗಿ ಕೇಂದ್ರ ರ್ಯಕಾರಿಣಿಯೇ ಬೆಂಗಳೂರಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ. ಇಂಥಾ ಶೇಷ ವ್ಯವಸ್ಥೆಗೆ ಕಾರಣ ಏನಿರಬಹುದು? ಬೇರೇನಿಲ್ಲ; ರಾಜಧಾನಿಯಲ್ಲಿ ಕರರ ಸಂಖ್ಯೆ ಕೂಡ ಹೆಚ್ಚಾಗಿದ್ದು ಸಂಪನ್ಮೂಲಗಳೂ ಹೆಚ್ಚಾಗಿವೆ. ಆದ್ದರಿಂದ ರವಾಗಿ ತಮ್ಮ ಹಿಡಿತದಲ್ಲೇ ಇದ್ದರೆ ಹುಲ್ಲುಗಾವಲಿನ ಸದ್ಬಳಕೆಯಾಗುತ್ತದೆ ಬ ದೂರದೃಷ್ಟಿ ಈ ನಾಯಕರದು. ಇನ್ನು ಈ ಸಂಘದಲ್ಲಿ ಚಾಲ್ತಿಯಲ್ಲಿರುವ ತಿವಾದವಂತೂ ವಾಕರಿಕೆ ಹುಟ್ಟಿಸುತ್ತದೆ. ಭೈರಪ್ಪ ಅಂಡ್ ಕಂಪನಿಗೆ ತಮ್ಮ ಕ್ಕಲಿಗ ಜಾತಿಯವರನ್ನೇ ಎಲ್ಲೆಡೆ ಪ್ರತಿಷ್ಠಾಪಿಸುವ ಏಕಮೇವ ಅಜೆಂಡಾ. ಜಿಲ್ಲಾ ಕಸರತ್ತು ನಡೆಸಿ ತಮ್ಮ ಸ್ವಜಾತಿ ಬಂಧುಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ದಾಧಿಕಾರಿಗಳನ್ನಾಗಿ ಕೂರಿಸುತ್ತಿದ್ದಾರೆ. ಇಂದಿನ ಸಂದರ್ಭದಲ್ಲಿ ಇವರಿಗೆ ಪರ್ಯಾಯ ಯೇ ಇಲ್ಲವೆಂಬಂಥ ದುಸ್ಥಿತಿಯಿದೆ.

ಜುಲೈ 22ರಂದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ನಾವಣೆ ನಡೆದಿದೆ. ಕಳೆದ ವಾರ ಬೆಂಗಳೂರು ನಗರದಿಂದ ರಾಜ್ಯ ಪರಿಷತ್‌ಗೆ ನಾವಣೆ ನಡೆದಿದೆ. ಇನ್ನು ಸೆಪ್ಟೆಂಬರ್ 2ರಂದು ರಾಜ್ಯ ಪದಾಧಿಕಾರಿಗಳ ನಾವಣೆ ನಿಗದಿಯಾಗಿದೆ. ಒಟ್ಟಾರೆ ಈ ಚುನಾವಣೆಯ ಪ್ರಕ್ರಿಯೆಯಲ್ಲಿ ಯುತ್ತಿರುವುದು ಅಂಧಾ ದರ್ಬಾರ್. ಯಾವುದೇ ನಿಯಮಗಳಿಗೆ ಇಲ್ಲಿ ದೆ ಕಾಸಿನ ಬೆಲೆಯೂ ಇಲ್ಲ. ಹೀಗಾಗಿ ಸಂಘದ ಅಕ್ರಮಗಳನ್ನು ತಡೆದು ಕ್ತ ನ್ಯಾಯಯುತ ಚುನಾವಣೆ ನಡೆಸಲು ಮಧ್ಯೆ ಪ್ರವೇಶಿಸಬೇಕೆಂದು ೀಯ ಆಕಾಂಕ್ಷಿಗಳು ಜಿಲ್ಲಾಧಿಕಾರಿ ಮತ್ತಿತರ ಸಂಬಂಧಿತ ಅಧಿಕಾರಿಗಳ ರೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ.


ಈ ಪ್ರಕ್ರಿಯೆಗೆ ಜಿ.ಸಿದ್ದಗಂಗಯ್ಯ ಎಂಬ ಅಧಿಕಾರಿಯನ್ನು ಚುನಾವಣಾ ಯುಕ್ತರನ್ನಾಗಿ ನೇಮಿಸಲಾಗಿದೆ. ಈ ಹಿಂದೆಯೂ ಕೂಡ ಇದೇ ವ್ಯಕ್ತಿಯ ತೃತ್ವದಲ್ಲೇ ಚುನಾವಣೆ ನಡೆದು ಭೈರಪ್ಪನವರು ಸಿಂಹಾಸನ ಹಿಡಿದಿದ್ದರು. ಯಮಾವಳಿ ಪ್ರಕಾರ ಜುಲೈ 1ರ ಒಳಗಾಗಿ ಮತದಾರರ ಪಟ್ಟಿಯನ್ನು ಟಿಸಬೇಕಾಗಿತ್ತು, ಜುಲೈ 5ರವರೆಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅವುಗಳನ್ನು ಶೀಲಿಸಿ ಅಂತಿಮಪಟ್ಟಿ ಪ್ರಕಟಗೊಳ್ಳಬೇಕಿತ್ತು. ಆದರೆ ಚುನಾವಣೆಯವರೆಗೂ ಮತದಾರರ ಪಟ್ಟಿಯೇ ನಿಗೂಢವಾಗಿ ಉಳಿದಿತ್ತು. ಅದನ್ನು ಒಂದು ಸ್ಯ ದಾಖಲಾತಿಯಂತೆ ಮುಚ್ಚಿಡಲಾಗಿತ್ತು. ಈ ಎಲ್ಲಾ ಅವ್ಯವಹಾರಗಳ ಗ್ಗೆ ಸಮಗ್ರ ತನಿಖೆಯಾದರೆ ಈ ನಾಯಕರು ಬಟಾಬಯಲಾಗುವುದು ದಿಟ.

ಇಂಥಾ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರಿ ನೌಕರರಿಗೆ ಉಳಿದಿರುವುದು ಎರಡೇ ರ್ಗ. ಒಂದೋ ಈ ಸಂಘಕ್ಕೆ ಚುನಾವಣೆಗಳು ಸಕ್ರಮವಾಗಿ ನಡೆಯುವಂತೆ ಡಿ, ದಕ್ಷ ಹಾಗೂ ಪ್ರಾಮಾಣಿಕ ನಾಯಕತ್ವವನ್ನು ಆರಿಸಿಕೊಳ್ಳುವುದು. ಲ್ಲವೇ ಈ ನಾಲಾಯಕ್ ಸಂಘಕ್ಕೆ ಸಾಮೂಹಿಕ ರಾಜೀನಾಮೆ ಗೀಚಿ ಪರ್ಯಾಯ ಘವನ್ನು ಸ್ಥಾಪಿಸಿಕೊಳ್ಳುವುದು. ಅಂಥಾ ಬದಲಾವಣೆ ಬರಬೇಕಿದ್ದರೆ ನೈಜ ಯಕತ್ವ ಅತ್ಯಗತ್ಯ. ಅಂಥಾ ಭರವಸೆಯ ನಾಯಕರು ಯಾರು ಎಂಬುದೇ ಗ ಪ್ರಶ್ನೆ.

■ ದೊಡ್ಡಿಪಾಳ್ಯ ನರಸಿಂಹಮೂರ್ತಿ

ಅಂಕೋಲಾ: ವಿಮಾನ ರನ್‌ವೇಗೆ ಬಲಿಯಾಗುವ ಭಯದಲ್ಲಿ ರೈತರು!

ಉತ್ತರ ಕನ್ನಡ ಸರ್ಕಾರಿ ಯೋಜನೆಗಳ ಅಮಾನುಷ ದಾಳಿಗಳಿಗೆ ಹೈರಾಣಾಗಿ ಹೋಗಿದೆ! ತಲತಲಾಂತರದಿಂದ ಕಟ್ಟಿಕೊಂಡ ಬದುಕು ಕಳಕೊಂಡ ಜನರು "ಅಯ್ಯಯ್ಯೋ...!!" ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜಧಾನಿಯಿಂದ ಸರಿಸುಮಾರು 500 ಕಿ.ಮೀ. ದೂರದಲ್ಲಿರುವ ಉತ್ತರ ಕನ್ನಡಿಗರ ಆರ್ತ ಅಳಲು ಆಳುವವರ ವಿಧಾನಸೌಧಕ್ಕೆ ಮುಟ್ಟುತ್ತಲೇ ಇಲ್ಲ! ಇಲ್ಲಿಯ ದರಿದ್ರ ಜನ ಪ್ರತಿನಿಧಿಗಳಂತೂ ಕಣ್ಣಿದ್ದೂ ಕುರುಡರು; ಬಾಯಿದ್ದೂ ಮೂಕರು. ಈ ಮಂತ್ರಿ-ಸಂಸದ-ಶಾಸಕರ ಅಂಗಾಂಗದಲ್ಲಿ ಸರಿಯಿರುವುದೆಂದರೆ, ರಣ ಹಸಿವಿನ ಹೊಟ್ಟೆಯೊಂದೇ. ಹೀಗಾಗಿ ಪ್ರಳಯಾಂತಕ ಪ್ರಾಜೆಕ್ಟ್-ಪ್ಲಾನ್‌ಗಳು ನಿರಂತರ-ನಿರಾತಂಕವಾಗಿ ಜಿಲ್ಲೆಗೆ ಬಂದು ಅಮಾಯಕರನ್ನು ಕಾಡುತ್ತಲೇ ಇವೆ...




ಕಾಳಿ-ಬೇಡ್ತಿ-ಕೊಡಸಳ್ಳಿ-ಕದ್ರಾ-ಸೂಪಾ-ಶರಾವತಿ ಜಲವಿದ್ಯುತ್ ಯೋಜನೆಗಳು, ಕೈಗಾ ಅಣುಸ್ಥಾವರ, ಸೀ ಬರ್ಡ್ ನೌಕಾನೆಲೆ, ಕೊಂಕಣ ರೈಲ್ವೆ, ಹೈವೇ... ಮುಂತಾದ ಯೋಜನೆಯಿಂದ ಸಾವಿರ-ಸಾವಿರ ಕುಟುಂಬಗಳು ಬೀದಿ ಪಾಲಾಗಿವೆ. ಜಿಲ್ಲೆಯ ನೆಲ ಹೊರಲಾಗದಷ್ಟು ಸರ್ಕಾರಿ ಸ್ಥಾವರಗಳ ಭಾರ ಹೊತ್ತುಕೊಂಡು ತತ್ತರಿಸುತ್ತಿದೆ. ಜನರು ಆತಂಕದಿಂದ ದಿನ ದೂಡುತ್ತಿದ್ದಾರೆ. ಎತ್ತಿಂದೆತ್ತ ನೋಡಿದರೂ ಉತ್ತರ ಕನ್ನಡ ಎಂದರೆ ನಿರಾಶ್ರಿತರ ಡೇರೆಯಂತೆ ಭಾಸವಾಗುತ್ತಿದೆ. ಆದರೂ ಹೊಸ-ಹೊಸ ಅನಾಹುತಕಾರಿ ಯೋಜನೆಗಳು ಬರುವುದು ಮಾತ್ರ ನಿಂತಿಲ್ಲ!

ಈಗ ಮತ್ತೊಂದು ಜೀವವಿರೋಧಿ ಯೋಜನೆ ಜಿಲ್ಲೆಗೆ ಬರಲು ಸಿದ್ಧವಾಗಿ ನಿಂತಿದೆ. ಇದು ವಿಮಾನ ನಿಲ್ದಾಣದ ರನ್‌ವೇ ನಿರ್ಮಾಣ ಮನೆಮುರುಕು ಪ್ರಾಜೆಕ್ಟ್!

ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಮಾಡುವ ಯೋಜನೆಯಿಂದ ಬಾಧಿತರಾಗುವವರು ಒಂದೆಡೆ ಬಚಾವಿಗೆ ಬಡಿದಾಡುತ್ತಿದ್ದರೆ, ಮತ್ತೊಂದೆಡೆ ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದ ಸುತ್ತಲಿನ ಮೂರ್‍ನಾಲ್ಕು ಹಳ್ಳಿಗಳು



ಸೀಬರ್ಡ್ ಸರ್ವೆ ಮಾಡಿರುವ ಜಾಗ





ನಿರ್ಗತಿಕರಾಗುವ ಚಿಂತೆಗೆ ಬಿದ್ದಿದ್ದಾರೆ. ದೊಡ್ಡ ಅಲಗೇರಿ, ಸಣ್ಣ ಅಲಗೇರಿ, ಕಂಡು ಗದ್ದೆ ಮತ್ತು ಹೊಸ ಭಾಗದ ಜನರು ಕಳೆದೊಂದು ತಿಂಗಳಿಂದ ನಿದ್ದೆಯೂ ಮಾಡದಂತಾಗಿದೆ. ಈ ಜನರಲ್ಲಿ 160ರಷ್ಟು ಕುಟುಂಬಗಳು ಸೀ ಬರ್ಡ್ ನೌಕಾ ನೆಲೆಯಿಂದ ನಿರ್ವಸಿತರಾಗಿರುವವರು. ಈ ಕುಟುಂಬಗಳು ಅಲಗೇರಿಗೆ ಬಂದು ಹೊಸ ಬದುಕು ಕಟ್ಟಿಕೊಂಡಿದ್ದವು. ಒಂಚೂರು ನಿಟ್ಟುಸಿರು ಬಿಡುವಾಗಲೇ ನೌಕಾನೆಲೆ ಮತ್ತು ಜಿಲ್ಲಾಡಳಿತ ಸೇರಿ ಅಲಗೇರಿಯ 'ನಿರಾಶ್ರಿತರ' ಮೇಲೆರಗಲು ಹವಣಿಸುತ್ತಿವೆ.

ಜಿಲ್ಲಾಧಿಕಾರಿ ಟೀಮು ಮತ್ತು ನೌಕಾಸೇನಾ ಆಡಳಿತಗಾರರು ಜಂಟಿಯಾಗಿ ಅಲಗೇರಿ ಸುತ್ತ ಬಂದು ಸರ್ವೆ ಮಾಡಿ 189 ಎಕರೆ ಭೂಮಿ ಸ್ವಾಧೀನಕ್ಕಾಗಿ ಕೆಂಪು ನಿಶಾನೆ ಹಾಕಿ ಹೋಗಿದ್ದಾರೆ. ಯಾವಾಗ ಈ ಗಡಿ ಗುರುತಿಸುವ ಕೆಂಬಾವುಟ ಹಾರಾಡತೊಡಗಿತೋ, ಆ ಕ್ಷಣದಿಂದಲೇ ಜನರು ಮತ್ತೆ ನೆಲೆ ಕಳೆದುಕೊಳ್ಳುವ ಭಯಕ್ಕೆ ಬಿದ್ದು ಒದ್ದಾಡಹತ್ತಿದ್ದಾರೆ. ಸಾರ್ವಜನಿಕ ವಿಮಾನ ನಿಲ್ದಾಣದ ರನ್‌ವೇ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಾಣವನ್ನಾದರೂ ಬಿಟ್ಟೇವು; ಭೂಮಿ ಬಿಡಲಾರೆವು- ಎಂದು ಜನ ಹಠ ಹಿಡಿದು ಹೋರಾಡುತ್ತಿದ್ದಾರೆ. ಇರುವ ಜೀವನಾಧಾರ ಭೂಮಿ ಒಮ್ಮೆ ನೌಕಾ ನೆಲೆಗೆಂದು ಬಿಟ್ಟುಕೊಟ್ಟು ಹೊಸ ನೆಲೆ ಕಟ್ಟಿಕೊಂಡಿರುವಾಗ ಅದೂ ಕಬಳಿಸಿದರೆ ಅವರ ಪಾಡೇನಾದೀತೆಂಬ ಸಣ್ಣ ಮಾನವೀಯ ಯೋಚನೆಯೂ ಜಿಲ್ಲಾಡಳಿತಕ್ಕಿಲ್ಲದಿರುವುದು ದುರಂತ!

ಅದು 1984ರ ಸಮಯ. ಕಾರವಾರ-ಅಂಕೋಲಾದ ಕಡಲ ತಡಿಯಲ್ಲಿ ನೌಕಾದಳ ದೇಶ ರಕ್ಷಣೆಯ ಮಹಾ ಉದ್ದೇಶದಿಂದ ನೌಕಾನೆಲೆ ಸ್ಥಾಪನೆಗೆ ಸ್ಕೆಚ್ ಹಾಕಿಕೊಂಡಿತ್ತು. ಆಗ ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಂಡಿದ್ದವು. ಅಂದು ನೌಕಾನೆಲೆಯ ಶಂಕುಸ್ಥಾಪನೆಗೆಂದು ಬಂದಿದ್ದ ಪ್ರಧಾನಿ ರಾಜೀವ್ ಗಾಂಧಿ "ದೇಶಕ್ಕಾಗಿ ತ್ಯಾಗ ಮಾಡಿದವರ ಕಣ್ಣಲ್ಲಿ ಒಂದು ಹನಿ ನೀರು ಬರದಂತೆ ನೋಡಿಕೊಳ್ಳಲಾಗುವುದು" ಎಂದು ವೀರಾವೇಶದಿಂದ ಭಾಷಣ ಬಿಗಿದುಹೋಗಿದ್ದರು. ಆದರೆ ಆನಂತರ ನೌಕಾದಳದ ಅಧಿಕಾರಿಗಳು ಮಾಡಿದ್ದೆಲ್ಲವೂ ರಾಜೀವ್ ಗಾಂಧಿಯ ಮಾತಿನ ವಿರುದ್ಧವೇ. ರಕ್ಷಣಾ ಇಲಾಖೆಯ ಹೃದಯಹೀನ ಅಧಿಕಾರಿಗಳು ಅಲ್ಲಿಂದಿಲ್ಲಿಗೂ ಅಂಕೋಲಾ-ಕಾರವಾರದ ನಿರಾಶ್ರಿತರನ್ನು ಹೆಜ್ಜೆ-ಹೆಜ್ಜೆಗೆ ಕಾಡುತ್ತ-ಹಿಂಸಿಸುತ್ತ ಬಂದಿದ್ದಾರೆ. ನೌಕಾನೆಲೆಗೆ ಭೂಮಿ ಬಿಟ್ಟುಕೊಟ್ಟವರಿಗೆ ರಕ್ಷಣಾ ಇಲಾಖೆ ಕೊಟ್ಟ ಪರಿಹಾರ ಎಷ್ಟು ಗೊತ್ತಾ? ಪ್ರತಿ ಗುಂಟೆಗೆ ಬರೀ 150 ರೂ. ಮಾತ್ರ!!

ಅದೂ ಹಲವು ಕುಟುಂಬಗಳಿಗೆ ಸಿಗಲಿಲ್ಲ. ಈ ಪರಿಹಾರ ಸಾಲದೆಂದು ನಿರಾಶ್ರಿತರು ಸುಪ್ರೀಂಕೋರ್ಟ್ ತನಕ ಹೋಗಬೇಕಾಗಿ ಬಂತು. ತೀರಾ ಮೊನ್ನೆ ಮೊನ್ನೆ ತೀರ್ಪು ಬಂದಿದೆ. ಪರಿಹಾರ ಹೆಚ್ಚಿಸಲು ಸುಪ್ರೀಂ ರಕ್ಷಣಾ ಇಲಾಖೆಗೆ ತಾಕೀತು ಮಾಡಿದೆ. ಈ ನಿರಾಶ್ರಿತರ ಗೋಳು ಹೇಳತೀರದು. ಇಂಥ ದುರ್ದಿನ ಪರಿಸ್ಥಿತಿಯಲ್ಲಿ 160 ಕುಟುಂಬಗಳು ಅಲಗೇರಿ ಗ್ರಾಮಕ್ಕೆ ಬಂದು ನೆಲೆ ನಿಂತಿದ್ದವು. ತೆಂಗು-ಕಂಗು-ಭತ್ತ-ಶೇಂಗಾ-ಕಲ್ಲಂಗಡಿ ಬೆಳೆದು, ಕುಲಕಸುಬು ಮಾಡಿಕೊಂಡು ಜನ ಜೀವಿಸಲಾರಂಭಿಸಿದ್ದರು. ಅದ್ಯಾಕೋ ಈ ನಿರಾಶ್ರಿತರ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದು ನೋಡಲು ಆಳುವ ಖೂಳರಿಗೆ, ನೌಕಾನೆಲೆ ಧೂರ್ತರಿಗೆ ಆಗುತ್ತಿಲ್ಲ. ಈ ಸಮೃದ್ಧ ಜಮೀನನ್ನೂ ಆಪೋಷನ ಪಡೆದು ವಿಮಾನ ನಿಲ್ದಾಣ ನಿರ್ಮಿಸಲು ಈ ಅಧಿಕಾರಸ್ಥರು ಈಗ ನೀಲನಕ್ಷೆ ರೆಡಿ ಮಾಡಿಕೊಂಡು ಬಡ ರೈತರ ಒಕ್ಕಲೆಬ್ಬಿಸಲು ಹೊಂಚುಹಾಕಿ ಕುಂತಿದ್ದಾರೆ!!


ಅಲಗೇರಿ ಮೇಲೆ ನೌಕಾನೆಲೆಯ ಧೀರರ ಕೆಂಗಣ್ಣು ಬಿದ್ದಿದ್ದು ಇದೇ ಮೊದಲೇನಲ್ಲ. 1986ರಲ್ಲೇ ಇಲ್ಲಿ ಸಾರ್ವಜನಿಕ ವಿಮಾನ ನಿಲ್ದಾಣ ಸ್ಥಾಪಿಸುವ ಪ್ಲಾನನ್ನು ನೌಕಾನೆಲೆಯವರು ಹಾಕಿದ್ದರು. ಆಗ ಸ್ಥಳೀಯರು ಕಿಚ್ಚೆದ್ದು ದೊಡ್ಡ ಪ್ರತಿಭಟನೆ ಮಾಡಿದ್ದರು. ಜನಾಕ್ರೋಶಕ್ಕೆ ಹೆದರಿದ್ದ ನೌಕಾನೆಲೆಯವರು 25 ಕಿ.ಮೀ. ದೂರದ 'ಶಿರಗುಂಜಿ' ಎಂಬಲ್ಲಿಗೆ ಹೋಗಿದ್ದರು. ಅಲ್ಲಿ ಭೂಸ್ವಾಧೀನಕ್ಕೆ ಕೈಹಾಕುತ್ತಿದ್ದಂತೆ ಅಲ್ಲಿಯ ಜನರೂ ಕೆರಳಿ ನಿಂತರು. ಆಗ ನೆನೆಗುದಿಗೆ ಬಿದ್ದಿದ್ದ ಸೀ ಬರ್ಡ್‌ನವರ ವಿಮಾನ ನಿಲ್ದಾಣ ಯೋಜನೆಗೆ ಈಗ ರಾಕ್ಷಸಾವತಾರ ಬಂದು ಬಿಟ್ಟಿದೆ! ಈ ಬಾರಿ ಜಿಲ್ಲಾಡಳಿತದ ಕುಮ್ಮಕ್ಕೂ ಸಿಕ್ಕಿದೆ. ಸಾರ್ವಜನಿಕ ವಿಮಾನ ನಿಲ್ದಾಣ ಎಂಬ ಸಬೂಬು ಬೇರೆ ಹೇಳಲಾಗುತ್ತಿದೆ.

ಈ ಮೊದಲು ನೌಕಾನೆಲೆ ವಶಪಡಿಸಿಕೊಂಡು ಹಾಕಿರುವ ಬೇಲಿ ಊರಿನ ಎದೆಯನ್ನೇ ಸೀಳಿ ಹಾಕಿದೆ. ಈ ನೋವು ಮಾಯುವ ಮೊದಲೇ ಮತ್ತೆ ಬರೆ ಹಾಕಲು ಆಡಳಿತಗಾರರು ನಿರ್ಧರಿಸಿರುವುದು ಘೋರವಾಗಿದೆ! ಸದ್ರಿ ವಿಮಾನ ನಿಲ್ದಾಣದಿಂದ 312 ಕುಟುಂಬಗಳು ನಿರಾಶ್ರಿತವಾಗುತ್ತವೆ. ಜೀವನಾಧಾರವಾದ ಕುಲಕಸುಬು ಕಳಕೊಳ್ಳುವ ಮಂದಿ ಒಂದೆಡೆಯಾದರೆ ತೆಂಗು-ಮಾವು-ಶೇಂಗಾ-ಕಲ್ಲಂಗಡಿ ಬೆಳೆದು ಬದುಕಿದ ಜನರಿಗೆ ತುತ್ತು ಗಂಜಿಗೂ ತತ್ವಾರ ಆಗಲಿದೆ!! ಈಗಿರುವ ಪ್ರಶ್ನೆ ಒಂದೇ. ಸರ್ಕಾರಕ್ಕೆ ವಿಮಾನ ನಿಲ್ದಾಣ ಮಾಡಲು ಜನರ ಕೃಷಿಯೋಗ್ಯವಾದ ಫಲವತ್ತಾದ ಭೂಮಿಯೇ ಬೇಕಾ? ಜನರು ಜತನದಿಂದ ಕಟ್ಟಿಕೊಂಡ ಬದುಕು ಧ್ವಂಸ ಮಾಡಿಯೇ ರನ್‌ವೇ ನಿರ್ಮಾಣ ಮಾಡಬೇಕೆಂದೇನಾದರೂ ನಿಯಮವಿದೆಯಾ?

ವಿಮಾನ ನಿಲ್ದಾಣ ಮಾಡಲು ಅಲಗೇರಿ ಅಥವಾ ಶಿರಗುಂಜಿಯ ಕೃಷಿ ಭೂಮಿಯೇ ಅನಿವಾರ್ಯ ಎಂಬಂಥ ಪರಿಸ್ಥಿತಿಯೇನೂ ಇಲ್ಲ. ನೌಕಾನೆಲೆಯವರು ವಶಪಡಿಸಿಕೊಂಡಿರುವ ಸಾವಿರಾರು ಎಕರೆ ಹೆಚ್ಚುವರಿ ಭೂಮಿ ಅವರಲ್ಲೇ ಇದೆ. ತಮ್ಮ ಕಬ್ಜಾದಲ್ಲಿರುವ ಜಾಗದಲ್ಲೇಕೆ ನೌಕಾನೆಲೆಯವರು ವಿಮಾನ ರನ್‌ವೇ ನಿರ್ಮಿಸುತ್ತಿಲ್ಲ? ಇದು ಜಿಲ್ಲಾಡಳಿತಕ್ಕೆ ಗೊತ್ತಿಲ್ಲವೇ? ಬೇಡ ಕಾರವಾರ-ಅಂಕೋಲೆಯ ಶಾಸಕ ಸತೀಶ್ ಸೈಲ್‌ಗೂ ಈ ಸರಳ ಸತ್ಯ ಅರಿವಾಗದೇ? ಜಿಲ್ಲಾ ಉಸ್ತುವಾರಿ ಮಂತ್ರಿ ದೇಶಪಾಂಡೆಗೆ ಸರ್ವಾಧಿಕಾರಿ ಧೋರಣೆಯ ನೌಕಾ ನೆಲೆ ಅಧಿಕಾರಿಗಳಿಗೆ ಅಂಕುಶ ಇಡುವ ತಾಕತ್ತು ಇದೆಯಾ? ಹುಚ್ಚು ಯೋಜನೆಗೆ ಬಲಿಯಾಗುವ ಅಸಹಾಯಕ ಜನ ಬೀದಿಗಿಳಿಯುವ ಮೊದಲೇ ದೇಶಪಾಂಡೆಜೀ ಎಚ್ಚೆತ್ತುಕೊಳ್ಳುವರಾ?

■ ಶುದ್ದೋಧನ

ರಾಯಚೂರು: ಗಣಿಗಾರಿಕೆಯ ವಿಷಸರ್ಪ ಎಂ. ಈರಣ್ಣ


ಈರಣ್ಣ

ಅಕ್ರಮ ಗಣಿಗಾರಿಕೆಯ ದಾಳಿಯಿಂದ ಈ ರಾಜ್ಯ ಅಷ್ಟು ಸುಲಭವಾಗಿ ಮುಕ್ತವಾಗುವ ಲಕ್ಷಣಗಳು ಕಾಣುತ್ತಿಲ್ಲ.

ಒಬ್ಬ ಸಾಮಾನ್ಯ ಪೊಲೀಸ್ ಕಾನ್‌ಸ್ಟೇಬಲ್‌ನ ಮಕ್ಕಳಾಗಿದ್ದವರು ಬಳ್ಳಾರಿ ಭೂಗರ್ಭ ಬಗೆದು ಸರ್ಕಾರವನ್ನೇ ತಮ್ಮ ಕೈಬೆರಳ ತುದಿಯಲ್ಲಿ ಆಟವಾಡಿಸುವ ಮಟ್ಟಕ್ಕೆ ಬಲಿಷ್ಠವಾಗಿ ಬೆಳೆದಾಗ, ಅವರು ನಾಡಿನ ಸಂಪತ್ತನ್ನು ತಮ್ಮ ತಾತನ ಆಸ್ತಿಯಂತೆ ಮನಸೋ ಇಚ್ಛೆ ಕೊಳ್ಳೆ ಹೊಡೆಯುತ್ತಿದ್ದಾಗ ನಾಡಿನ ಜನ ರೋಸತ್ತಿದ್ದರು. ಆ ಗಣಿಕಳ್ಳರಿಗೆ ಶ್ರೀರಕ್ಷೆಯಾಗಿ ನಿಂತಿದ್ದ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡು ಮೂಲೆಗುಂಪಾದಾಗ ಈ ನಾಡಿನ ಜನ ಒಂದಿಷ್ಟು ನೆಮ್ಮದಿಯ ನಿಟ್ಟುಸಿರುಬಿಟ್ಟದ್ದರು. ಅಪಾರ ಭರವಸೆ ಮತ್ತು ನಿರೀಕ್ಷೆಗಳನ್ನು ಮೂಡಿಸಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರುತ್ತಿದ್ದಂತೆ ಇನ್ನಾದರೂ ಗಣಿಗಾರಿಕೆಯಿಂದ ರಾಜ್ಯಕ್ಕೆ ಮುಕ್ತಿ ಸಿಗುತ್ತದೆ, ನಾಡಿನ ಸಂಪತ್ತು ನಾಡಿನ ಭವಿತವ್ಯಕ್ಕಾಗಿ ನ್ಯಾಯೋಚಿತವಾಗಿ ವಿನಿಯೋಗವಾಗುತ್ತದೆ ಎಂದು ಆಶಿಸಿದ್ದರು. ಆದರೆ, ಈ ಸರ್ಕಾರವೂ ನಾಡಿನ ಸಂಪತ್ತನ್ನು ಲೂಟಿ ಮಾಡುವ ಅಕ್ರಮ ಗಣಿ ಲೂಟಿಕೋರರಿಗೆ ಬೆಂಗಾವಲಾಗಿ ನಿಲ್ಲುತ್ತದೆಂದು ಯಾರೂ ಎಣಿಸಿರಲಿಲ್ಲ.

ಆದರೆ ಜನರ ನಿರೀಕ್ಷೆಯೀಗ ಹುಸಿಯಾಗಿದೆ. ಈ ಹೊಸ ಸರ್ಕಾರ ಏನನ್ನು ತಡೆಯಬೇಕು ಎಂದು ಜನ ಓಟು ಕೊಟ್ಟು ಗೆಲ್ಲಿಸಿದರೋ ಸರ್ಕಾರ ಅದನ್ನೇ ಮಾಡುತ್ತಿರುವುದು ಈ ನಾಡಿನ ದುರಂತ. ಹೌದು, ಬಳ್ಳಾರಿಯಲ್ಲಿ ಮಾಯವಾದ ಅಕ್ರಮ ಗಣಿಗಾರಿಕೆಯ ವಿಷಸರ್ಪವೀಗ ರಾಯಚೂರಿನಲ್ಲಿ ಹೆಡೆಬಿಚ್ಚಿದೆ. ಬಳ್ಳಾರಿಯ ಅದಿರು ಕಳ್ಳರಿಗೆ ಬಿಜೆಪಿ ಸರ್ಕಾರ ಬೆಂಗಾವಲಾಗಿ ನಿಂತಂತೆ ರಾಯಚೂರಿನ ಗಣಿಕಳ್ಳರ ಬೆನ್ನಿಗೆ ಕಾಂಗ್ರೆಸ್ ಸರ್ಕಾರ ನಿಂತಿದೆ. ಜಾಗ ಬೇರೆ, ಪಾತ್ರಧಾರಿಗಳು ಬೇರೆ, ಆದರೆ ಲೂಟಿ ಮಾತ್ರ ಒಂದೇ ತರಹದ್ದು.


ಈ ಅಕ್ರಮ ಗಣಿಗಾರಿಕೆಯೆಂಬ ನರಕದ ದಿಗ್ದರ್ಶನವಾಗಬೇಕೆಂದರೆ ಮಾನ್ವಿ ಪಟ್ಟಣದ ಸುತ್ತ ಒಮ್ಮೆ ಸುತ್ತಾಡಿ ಬರಬೇಕು. ಮಾನ್ವಿಯನ್ನೂ ಸೇರಿದಂತೆ ಬುರಾನ್‌ಪುರ, ಮದ್ಲಾಪುರ, ಮುಷ್ಟೂರು, ರಬ್ಬಣಕಲ್, ಗೋರ್ಕಲ್ ಮುಂತಾದ ಹಳ್ಳಿಗಳ ಆಸುಪಾಸಿನ ನೂರಾರು ಎಕರೆ ಸರ್ಕಾರಿ ಜಾಗದಲ್ಲಿ ತಲೆಯೆತ್ತಿ ನಿಂತಿರುವ ಕಲ್ಲುಗುಡ್ಡಗಳು ಶರವೇಗವಾಗಿ ಕಣ್ಮರೆಯಾಗುತ್ತಿವೆ. ಎಂ.ಈರಣ್ಣ, ಸೈಯ್ಯದ್ ಅಕ್ಬರ್ ಪಾಷಾ, ವೆಂಕಟನಾರಾಯಣರೆಡ್ಡಿ, ರಾಘವರೆಡ್ಡಿ, ಎಸ್.ಶ್ರೀನಿವಾಸ್, ಫಾತಿಮಾ ಬೇಗಂ, ಎಸ್. ಬಸವರಾಜ್, ಮಲ್ಲಿಕಾರ್ಜುನ, ಅಕ್ಬರ್ ಸಾಬ್, ಸದ್ದಾಂ ಹುಸೇನ್ ಎಂಬ ಗಣಿಕಳ್ಳರು ಈ ಹಳ್ಳಿಗಳನ್ನು ಅಕ್ಷರಶಃ ಪಾಳೆಗಾರರಂತೆ ಹಂಚಿಕೊಂಡು ಲೂಟಿ ಹೊಡೆಯುತ್ತಿದ್ದಾರೆ.

ಈ ಗಣಿಕಳ್ಳರ ಧೂರ್ತ ಕೂಟದ ನಾಯಕ ನಿಸ್ಸಂದೇಹವಾಗಿ ಎಂ.ಈರಣ್ಣ. ಈತ ರಾಯಚೂರು ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ. ಕಾಂಗ್ರೆಸ್ ಪಕ್ಷದ ಮುಖಂಡ. ಕ್ಲಾಸ್ ಒನ್ ಕಂಟ್ರಾಕ್ಟರ್. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರ 'ಪರಮಾಪ್ತ' (ಅದು ಸಿದ್ದರಾಮಯ್ಯರಿಗೆ ಗೊತ್ತಿದೆಯೋ ಇಲ್ಲವೋ ಎಂಬುದು ಬೇರೆ ವಿಷಯ). ವರುಣಾ ಕ್ಷೇತ್ರದಲ್ಲಿ ತನ್ನ ಸ್ವಂತ ಜೇಬಿನಿಂದ ಕೋಟ್ಯಾಂತರ ರೂಪಾಯಿ ದುಡ್ಡು ಚೆಲ್ಲಿ ತಮ್ಮ ಕುಲಬಾಂಧವ ಸಿದ್ದರಾಮಯ್ಯನವರನ್ನು ಗೆಲ್ಲಿಸಿದ್ದೇನೆಂದು ರಾಯಚೂರಿನ ಗಲ್ಲಿಗಲ್ಲಿಗಳಲ್ಲಿ ಡಂಗೂರ ಸಾರುತ್ತಾ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಅವರ ಮನೆಗೆ ಬಂದು ಹೋಗುವವರು ಉಣ್ಣಲಿಕ್ಕೆ ಅಕ್ಕಿ ಸರಬರಾಜು ಮಾಡುತ್ತಿರುವುದೂ ತಾನೆ ಎನ್ನುತ್ತಾ, ಅವರ ಶ್ರೀರಕ್ಷೆ ತನ್ನ ಮೇಲೆ ಯಾವಾಗಲೂ ಇದ್ದೇ ಇದೆ ಎಂದು ಬಿಂಬಿಸುತ್ತಾ ರಾಯಚೂರು ಜಿಲ್ಲೆಯ ಕಾಲುಭಾಗವನ್ನಾದರೂ ಗುಡಿಸಿ ಗುಂಡಾಂತರ ಮಾಡಬೇಕೆಂದು ಶಪಥಗೈದಿರುವ ಖದೀಮ.


ಹಾಗೆ ನೋಡಿದರೆ ಈ ಅಕ್ರಮ ಗಣಿಗಾರಿಕೆಯನ್ನು 2005ರಲ್ಲಿ ಟೇಪು ಕತ್ತರಿಸಿ ಉದ್ಘಾಟಿಸಿದ್ದು ಮಾನ್ವಿಯ ಕಾಂಗ್ರೆಸ್ ನಾಯಕ ಬೋಸರಾಜು. ಈತ ಈಗ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ. ಅದಕ್ಕೂ ಮೊದಲು ಎರಡು ಬಾರಿ ಮಾನ್ವಿಯ ಎಮ್ಮೆಲ್ಲೆಯಾಗಿದ್ದವ. ಕಳೆದ ಎರಡು ಚುನಾವಣೆಗಳಿಂದೀಚೆಗೆ ಮಾನ್ವಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾದ ಮೇಲೆ ತನ್ನ ಭಂಟ ಹಂಪಯ್ಯ ನಾಯಕನನ್ನು ಕಣಕ್ಕಿಳಿಸಿ, ಗೆಲ್ಲಿಸಿ ಅವನ ಮೂಲಕವೇ ಆಟವಾಡುತ್ತಿರುವ ಸೂತ್ರಧಾರ. ಸ್ಥಳೀಯವಾಗಿ ಇಂತಹ ನಾಯಕರು, ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಯ ಕಚೇರಿ ಬೆಂಬಲಕ್ಕಿದ್ದರೆ ಎಂ.ಈರಣ್ಣನಂತಹ ಖದೀಮರು ರಾಯಚೂರನ್ನು ನುಂಗುವುದಕ್ಕೆ ಸ್ಕೆಚ್ ಹಾಕದಿರುತ್ತಾರೆಯೆ?

ಅಲ್ಲಿಂದಾಚೆಗೆ ಈ ಗಣಿಲೂಟಿಕೋರರ ಲೂಟಿಗೆ ಅಡೆತಡೆಯೇ ಇಲ್ಲದಂತಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲಂತೂ ಮಾನ್ವಿಯಲ್ಲಿ ಅವರಾಡಿದ್ದೇ ಕಾನೂನು, ಮಾಡಿದ್ದೇ ಕರ್ತವ್ಯ! ಒಬ್ಬೊಬ್ಬ ಗಣಿಚೋರನೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರ್ಷಕ್ಕೆ 600 ಟನ್ ಕಲ್ಲನ್ನು ಮಾತ್ರ ತೆಗೆದಿದ್ದೇವೆ ಎಂದು ರಾಮನ ಲೆಕ್ಕ ಕೊಡುತ್ತಾರೆ. ಅಸಲಿಗೆ ದಿನವೊಂದಕ್ಕೆ ಕೃಷ್ಣನ ಲೆಕ್ಕದಲ್ಲಿ ಒಂದೂವರೆ ಸಾವಿರದಿಂದ ಎರಡು ಸಾವಿರ ಟನ್ ತನಕ ಕಲ್ಲು ಒಡೆದು ಸಾಗಿಸುತ್ತಾರೆ. ಅಂದರೆ ಲೂಟಿಯ ಪ್ರಮಾಣ ಎಷ್ಟಿರಬಹುದು ನೀವೇ ಯೋಚಿಸಿ!

ಈ ಲೂಟಿಕೋರರ ಗುಂಪು ಈ ಭಾಗದಲ್ಲಿ ಅವ್ಯಾಹತವಾಗಿ ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಜನ ಬೀದಿಗಿಳಿದು ಹೋರಾಟ ನಡೆಸಿದ್ದೂ ಇದೆ. ಪ್ರಾಯಶಃ ಬಳ್ಳಾರಿ ಮತ್ತು ರಾಯಚೂರು ಅಕ್ರಮ ಗಣಿಗಾರಿಕೆಯ ವಿಷಯದಲ್ಲಿ ಇದೊಂದೇ ಭಿನ್ನತೆ ಇರಬಹುದೇನೋ. ಕರ್ನಾಟಕ ರೈತಸಂಘವನ್ನೂ ಒಳಗೊಂಡಂತೆ ಹಲವು ಸಂಘಟನೆಗಳು ಅಕ್ರಮ ಗಣಿಗಾರಿಕೆಯ ವಿರುದ್ಧ ದನಿ ಎತ್ತಿವೆ. ಮಾನವಿಯಲ್ಲಿ, ರಾಯಚೂರಿನಲ್ಲಿ ಅನೇಕ ಪ್ರತಿಭಟನೆಗಳನ್ನು ನಡೆಸಿ ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗಳಿಗೆ, ಗಣಿ ಇಲಾಖೆಗೆ, ಅರಣ್ಯ ಇಲಾಖೆಗೆ ಗಣಿಗಾರಿಕೆ ತಡೆಯುವಂತೆ ಮನವಿ ಮಾಡಿವೆ. ಆದರೂ ಏನೂ ಪ್ರಯೋಜನವಾಗಿಲ್ಲ. ಕಿವಿಗಡಚಿಕ್ಕುವ ಸಿಡಿಮದ್ದು ಸ್ಫೋಟಗಳು ಜನರ ನಿದ್ರೆಗೆಡಿಸುವುದನ್ನು ನಿಲ್ಲಿಸಿಲ್ಲ, ಸರ್ಕಾರಿ ಭೂಮಿ ಈ ಗಣಿಕಳ್ಳರ ಪಾಲಾಗುವುದು ನಿಂತಿಲ್ಲ.


ಬೋಸರಾಜು

ಹಾಗಂತ ರಾಯಚೂರಿನ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಗಣಿಕಳ್ಳರಿಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದರ್ಥವಲ್ಲ. ಆದರೆ, ಎಲ್ಲವನ್ನೂ ನೋಡಿಯೂ ನೋಡದಂತೆ ಕುಳಿತುಕೊಳ್ಳಬೇಕಾದ ದುಸ್ಥಿತಿ ಅವರದ್ದು. ಏಕೆಂದರೆ ತಾವು ಏನೂ ಮಾಡದ ಹಾಗೆ ಸೀದಾ ವಿಧಾನಸೌಧವೇ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮುಖ್ಯಮಂತ್ರಿಯ ಕಚೇರಿಯೇ, ಜಿಲ್ಲಾಧಿಕಾರಿಯ ಕೈಕಾಲುಗಳನ್ನು ಕಟ್ಟಿಹಾಕಿರುವ ಹಾಗೆ ಕಾಣಿಸುತ್ತಿದೆ!


ಜಿಲ್ಲಾಧಿಕಾರಿ ಎಸ್. ಎನ್.ನಾಗರಾಜುರವರಿಂದ ಅಕ್ರಮ ಗಣಿಗಾರಿಕೆ ಸ್ಥಳ ಪರಿಶೀಲನೆ...

ಅಕ್ರಮ ಗಣಿಗಾರಿಕೆ ತಮ್ಮ ಗಮನಕ್ಕೆ ಬಂದ ತಕ್ಷಣವೇ ಜಿಲ್ಲಾಧಿಕಾರಿ ನಾಗರಾಜು ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಾನ್ವಿ ತಹಶೀಲ್ದಾರರಿಗೆ ಆದೇಶ ಮಾಡಿದ್ದಾರೆ. ಒಬ್ಬೊಬ್ಬ ಗಣಿ ಕಳ್ಳನ ವಿರುದ್ಧವೂ ಮಾನ್ವಿ ತಹಶೀಲ್ದಾರರು ತನಿಖೆ ನಡೆಸಿ ವರದಿ ಕೊಟ್ಟಿದ್ದಾರೆ. ವರದಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅವಧಿ ಮುಗಿದರೂ ಗಣಿಗಾರಿಕೆ ನಡೆಸುತ್ತಿರುವುದು, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿರುವುದು, ಕರ್ನಾಟ[...] ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನ[...] ಪಡೆಯದೇ ಗಣಿಗಾರಿಕೆಯಲ್ಲಿ ತೊಡಗಿರುವುದ[...] ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆಯ[...] ಸಿಡಿಮದ್ದು ಸ್ಫೋಟಕ ಬಳಸುತ್ತಿರುವುದು, ಗ್ರಾಮಪಂಚಾಯ[...] ಯಿಂದ ಮತ್ತು ತಾಲೂಕು ಕೈಗಾರಿ[...] ಕೇಂದ್ರದಿಂದ ಅನುಮತಿ ಪಡೆಯದೇ ಕಂಕ[...] ಮೆಷಿನ್ ಪ್ರತಿಷ್ಠಾಪಿಸಿ ಕಲ್ಲು ಒ[...] ಯುತ್ತಿರುವುದು - ಒಬ್ಬೊಬ್ಬ ಖದೀಮನ[...] ಒಂದೊಂದು ರೀತಿಯ ಅಕ್ರಮದ[...] ತೊಡಗಿರುವುದನ್ನು ತಮ್ಮ ವರದಿಯ[...] ಸ್ಪಷ್ಟವಾಗಿ ಬರೆದಿದ್ದಾರೆ.

ಈ ಅಕ್ರಮ ದಂಧೆಯ ಆ[...] ಅಗಲಗಳನ್ನು ಅರಿಯಲು ಕೊನ[...] ಜಿಲ್ಲಾಧಿಕಾರಿ ಎಸ್.ಎನ್.ನಾಗರಾ[...] ಅವರೇ ಖುದ್ದಾಗಿ ಗಣಿಗಾರಿ[...] ನಡೆಯುತ್ತಿದ್ದ ಪ್ರದೇಶಗಳಿಗೆ ಭೇ[...] ಕೊಟ್ಟು ಪರಿಶೀಲಿಸಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದುದ[...] ಪತ್ತೆ ಹಚ್ಚಿದ್ದಾರೆ. ರಸ್ತೆ ನಿರ್ಮಾಣಕ್ಕೆ ಜಲ್ಲಿಕಲ್ಲು ಸರಬರಾ[...] ಮಾಡುವುದಕ್ಕೆ ಪರವಾನಗಿ ಪಡೆದವರು ರಾಜಾರೋಷವಾ[...] ಖಾಸಗಿ ನಿರ್ಮಾಣಕ್ಕೆ ಕಲ್ಲು ಒದಗಿಸುತ್ತಿರುವುದನ[...] ರೆಡ್‌ಹ್ಯಾಂಡ್ ಆಗಿ ಜಿಲ್ಲಾಧಿಕಾರಿಗಳೇ ಹಿಡಿದಿದ್ದಾ[...] ತಹಶೀಲ್ದಾರರ ವರದಿಯಲ್ಲಿದ್ದ ಒಂದೊಂದು ಅಂಶವ[...] ಸತ್ಯವಿರುವುದನ್ನು ತಾವೇ ಖುದ್ದಾಗಿ ದೃಢಪಡಿಸಿಕೊಂಡಿದ್ದಾ[...] ಈ ಎಲ್ಲಾ ಅಕ್ರಮ ಗಣಿಲೂಟಿಕೋರರ ವಿರುದ್ಧ ಕ್ರಿಮಿನ[...] ಮೊಕದ್ದಮೆಯನ್ನು ಹೂಡುವಂತೆ ಸ್ಥಳದಲ್ಲೇ ತಹಶೀಲ್ದಾರರಿ[...] ಆದೇಶಿಸಿ ಅಲ್ಲಿಂದ ರಾಯಚೂರು ನಗರದತ್ತ ಪ್ರಯಾ[...] ಬೆಳೆಸಿದ್ದಾರೆ.

ನಮ್ಮ ದೇಶದ ದುರಂತ ನೋಡಿ. ಜಿಲ್ಲಾಧಿಕಾರಿಗ[...] ರಾಯಚೂರನ್ನು ಮುಟ್ಟುವ ಮೊದಲೇ ಗಣಿಕಳ್ಳ[...] ವಿಧಾನಸೌಧದ ಕದ ತಟ್ಟಿರುತ್ತಾರೆ. ಪರಿಣಾಮವಾ[...] ಜಿಲ್ಲಾಧಿಕಾರಿಗೆ ಅಲ್ಲಿಂದಲೇ ಫೋನ್ ಬರುತ್ತದ[...] ಕಲ್ಲುಗಣಿಗಾರಿಕೆಯಲ್ಲಿ ತೊಡಗಿರುವ ಜನರ ತಂಟ[...] ಹೋಗಬಾರದೆಂದು ತಾಕೀತು ಮಾಡಲಾಗುತ್ತದೆ!!

ನಾಗರಾಜು ಇದ್ದುದರಲ್ಲಿ ಪ್ರಾಮಾಣಿಕ ಮನುಷ್ಯ. ಕೆಲಸ[...] ವಿಷಯ ಬಂದರೆ ಸಮರ್ಥ ಕೂಡ. ಸರ್ಕಾ[...] ಸೇವೆಯಲ್ಲಿರುವಷ್ಟು ದಿನ ತನ್ನ ಕೈಲಾದಷ್ಟು ಒಳ್ಳೆಯದ[...] ಮಾಡಿ ನಿವೃತ್ತನಾಗಬೇಕೆಂದು ಆ ನಿಟ್ಟಿನಲ್ಲಿ ಕೆಲ[...] ಮಾಡುತ್ತಿರುವ ವ್ಯಕ್ತಿ. ಹಾಗಂತ ಇಡೀ ಸರ್ಕಾರವನ್ನ[...] ಮುಖ್ಯಮಂತ್ರಿಯವರನ್ನೇ ಎದುರು ಹಾಕಿಕೊಂಡು ಗಣಿಕ[...] ಮೇಲೆ ಕಾನೂನು ಕ್ರಮ ಕೈಗೊಳ್ಳುವಷ್ಟು ಧೈರ್ಯವಂತನ[...]

ಇಂಥ ಪ್ರಾಮಾಣಿಕ ಅಧಿಕಾರಿಗಳ ಬೆನ್ನಿಗೆ ಸರ್ಕಾ[...] ನಿಂತರೆ ಅಕ್ರಮಗಳು ನಿಲ್ಲುತ್ತವೆ; ನಾಡು ಅಭಿವೃದ್ಧಿಯಾಗುತ್ತ[...] ಆದರೆ, ಸರ್ಕಾರವೇ ಅಕ್ರಮಗಳ ಪರವಾಗಿ ನಿಂತಾಗ ಇಂತ[...] ಪ್ರಾಮಾಣಿಕ ಅಧಿಕಾರಿಗಳೂ ಸಹ ಏನೂ ಮಾಡಲಾರ[...] ನಿಸ್ಸಹಾಯಕ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅ[...] ಅಧಿಕಾರಿಗಳು ಕ್ರಿಮಿನಲ್ಲುಗಳನ್ನು ಎದೆಪಟ್ಟಿ ಹಿಡಿ[...] ಎಳೆತಂದು ಜೈಲಿಗಟ್ಟುವ ಬದಲು 'ಅಕ್ರಮಗಳನ್ನು ನಿಲ್ಲ[...] ಎಂದು ಒಂದಾದಮೇಲೊಂದರಂತೆ ನೋಟಿಸುಗಳನ್ನು ಜಾ[...] ಮಾಡುತ್ತಾ ಕಚೇರಿಯಲ್ಲಿ ತೂಕಡಿಸಬೇಕಾಗುತ್ತದೆ. ಅದಕ್ಕಿ[...] ಇನ್ನೇನು ಮಾಡಲು ಸಾಧ್ಯ?

■ ದೊಡ್ಡಿಪಾಳ್ಯ ನರಸಿಂಹಮೂರ್ತಿ

02 ⏮ ಬಿಡಿಚಿತ್ರಗಳು

ಮಗಳಾಗಿದ್ದ ಮಲಾಲಾ ತಾಯ್ನಾಡಿನ ರಕ್ಷಣೆಗಾಗಿ ತಾನೂ ಸಮರ ಕಣಕ್ಕೆ ಹೊರಟಳು. ಆಗೆಲ್ಲಾ ಬಹುಶಃ ಈಗಲೂ ಅಫ್ಘಾನಿ ಮಹಿಳೆಯರಿಗೆ ಕದನನಿರತ ಯೋಧರಿಗೆ ನೆರವಾಗುವ, ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಯುದ್ಧೋಪಕರಣ, ಆಹಾರ ಇನ್ನಿತರ ವಸ್ತುಗಳ ಸರಬರಾಜಿನ ಹೊಣೆ ನಿರ್ವಹಿಸುವ ಅವಕಾಶವಿತ್ತು.

ಅವತ್ತು ಮೆಯ್‌ವಾಂಡ್ ಎಂಬಲ್ಲಿ ನಡೆಯುತ್ತಿದ್ದ ಕದನದಲ್ಲಿ ಸ್ಥೈರ್ಯ ಕಳೆದುಕೊಂಡಿದ್ದ ಅಫ್ಘಾನ್ ಯೋಧರನ್ನು ಹುರಿದುಂಬಿಸಲು ಮುಂದಾದ ಮಲಾಲಾ

"ಪ್ರೀತಿಯ ಯುವ ಸೈನಿಕರೆ
ಮೈಯ್‌ವಾಂಡ್ ಯುದ್ಧದಲ್ಲಿ ನೀವು ದೇಹವಿಡದಿದ್ದರೆ
ಎಂದೆಂದೂ ಹೇಡಿತನದ ಸಂಕೇತವಾಗಿ ಉಳಿದುಬಿಡುತ್ತೀರಿ..."

- ಎಂಬ ಕವನ ರಚಿಸಿ ಅದನ್ನೇ ಘೋಷಣೆಯ ರೀತಿ ಬಳಸುತ್ತಾ ಬಾವುಟ ಹಿಡಿದು ಯುದ್ಧ ಭೂಮಿಯ ಮುಂಚೂಣಿಯತ್ತ ಸಾಗಿದ್ದಳು.

ಕೆಲ ಹೊತ್ತಿನಲ್ಲೇ ಬ್ರಿಟಿಷ್ ಸೇನೆ ಮಲಾಲಾಳಿಗೆ ಗುಂಡಿಕ್ಕಿ ಕೊಲೆ ಮಾಡಿತು. ಆದರೆ ಇದನ್ನೆಲ್ಲಾ ನೋಡಿದ ಅಫ್ಘಾನ್ ಯೋಧರು ರೋಷತಪ್ತರಾಗಿ ಬ್ರಿಟಿಷ್ ಸೇನೆಯ ಮೇಲೇರಿ ಹೋಗಿ ಕೊನೆಗೆ ಜಯ ಸಾಧಿಸಿದರು.

ಆಮೇಲೇನಾಯಿತು ನೋಡಿ,

ವಿಜಯಿ ಸೇನೆಯ ನಾಯಕ ಅಯೂಬ್ ಖಾನ್‌ಗೆ ಈ ಮಲಾಲಾ ಬಗ್ಗೆ ಗೊತ್ತಾಯಿತು.

ಯುದ್ಧವಿಜೇತ ಅಯೂಬ್ ಖಾನ್ ಯೋಧರು (1800ರಲ್ಲಿ ತೆಗೆದ ಚಿತ್ರ)




ಆಗ ಕೆಲವರು ಮಲಾಲಾಗೆ ಸೈನಿಕ ಸ್ಥಾನಮಾನದ ಅಂತ್ಯಸಂಸ[...] ಆಗಬೇಕೆಂದರು. ಆದರೆ ಧಾರ್ಮಿಕ ನಂಬಿಕೆಯ ಪ್ರಕಾರ ಮುಸ್ಲಿಂ ಮಹಿಳೆಯರ[...] ಅವತ್ತಿಗೆ ಆ ಅವಕಾಶವಿರಲಿಲ್ಲ. ಇದರ ಬಗ್ಗೆ ವಾದವಿವಾದವೇ ನಡೆ[...] ಕೊನೆಗೆ ಅಯೂಬ್ ಖಾನ್ ಮಲಾಲಾಳಿಗೆ ಹುತಾತ್ಮ ಯೋಧೆಯಂತೆಯ[...] ಅಂತ್ಯಸಂಸ್ಕಾರಕ್ಕೆ ಒಪ್ಪಿಗೆ ನೀಡಿದ.

ಮಲಾಲಾಳ ಬದುಕು ಹಾಗೂ ತ್ಯಾಗ ಅಫ್ಘಾನ್ ಸಮಾಜದ[...] ದಂತಕತೆಯಾಯಿತು. ಜನಪದ ಕತೆಗಳೂ ಹುಟ್ಟಿಕೊಂಡ[...] ಅಫ್ಘಾನಿಸ್ತಾನದಲ್ಲಿ ಈಗಲೂ ಮಲಾಲಾ ಹೆಸರಿನ ಶಾಲೆ, ಕಾಲೇ[...] ಆಸ್ಪತ್ರೆ, ಸಂಸ್ಥೆಗಳಿವೆ. ಅವಳ ಬದುಕಿನ ಕತೆ ಶಾಲಾಪಠ್ಯವಾಗಿಯ[...] ಇದೆ.

ಆ ಮಲಾಲಾಳ ಹೆಸರನ್ನೇ ಯೂಸೂಫ್ ಖಾನ್ [...] ಮಗಳಿಗಿಟ್ಟದ್ದು, ಆದರೆ ಹೆಸರುಗಳು ಒಂದೇ ಆದರೂ ವ್ಯಕ್ತಿಗ[...] ಬೇರೆ ಬೇರೆ. ಸಂದರ್ಭ, ಉದ್ದೇಶ ಹಾಗೂ ಪರಿಣಾಮಗ[...] ವಿಭಿನ್ನವಾಗಿವೆ.

ಒಬ್ಬ ಮಲಾಲಾಳಿಗೆ ಗುಂಡಿಟ್ಟು ಕೊಂದ ಬ್ರಿಟಿಷರು ಇನ್ನೊ[...] ಮಲಾಲಾಳಿಗೆ ಈಗ ಆಶ್ರಯ ನೀಡಿದ್ದಾರೆ!

ಇದರಲ್ಲಿ ಮುಸ್ಲಿಂ ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಉದ್[...] ಒಂದೇ ಅಡಿಗಿಲ್ಲ ಎಂಬುದಂತೂ ನಿಜ!



ಪಾಂಡು ಪೈ



ಬಿಜೈ ರಾಜಾ



ಪ್ರಶಾಂತ್

ಮಂಗಳೂರು ಮಾಫಿಯಾ ರಿವೆಂಜ್ ಕಿಲ್ಲಿಂಗ್ ಮತ್ತು ಹಫ್ತಾ ವಸೂಲಿ

ಮಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ...ದ ಆಗಸ್ಟ್ 2ರ ಸಂಜೆ ಆರು ಗಂಟೆಯ ಹೊತ್ತಿಗೆ ...ಂಗಳೂರಿನ ಮಣ್ಣಗುಡ್ಡೆ ಬಳಿ ಉದ್ಯಮಿ ವಿಜಯೇಂದ್ರ ...ಟ್ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಈ ...ತ್ಯದ ಹಿಂದೆ ಭೂಗತ ಮಾಫಿಯಾ ಮಾತ್ರವಲ್ಲದೆ ...ಂಗಳೂರಿನ ಬಿಲ್ಡರ್ ಕುಳಗಳ ಕೈವಾಡವಿರುವುದು ...ಷ್ಟವಾಗಿದೆ.

ಇತ್ತೀಚೆಗೆ ಇದೇ ವಿಜಯೇಂದ್ರ ಭಟ್ ತನಗೆ ಭೂಗತ ...ೋಕದ ಪಾತಕಿ ವಿಕ್ಕಿ ಶೆಟ್ಟಿ ದೂರವಾಣಿ ಕರೆ ಮಾಡಿ ...ಫ್ತಾಕ್ಕಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರಿಗೆ ...ರು ನೀಡಿದ್ದ. ಈಗ ಆಸ್ಟ್ರೇಲಿಯಾದಲ್ಲಿ ತಲೆಮರೆಸಿ ...ಂಡಿರುವ ಮಂಗಳೂರು ಮೂಲದ ಭೂಗತ ಪಾತಕಿ ...ಕ್ಕಿ ಶೆಟ್ಟಿ ಯಾನೆ ವಿಜಯ್ ಶೆಟ್ಟಿ ಯಾನೆ ಬಾಲಕೃಷ್ಣ ...ಟ್ಟಿ ತನ್ನ ಸಹಚರರ ಮೂಲಕ ವಿಜಯೇಂದ್ರ ಭಟ್ ...ರುದ್ಧ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್ 6 ರಂದು ಬೆಂಗಳೂರಿನಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.


ಯಾರೀತ ವಿಜಯೇಂದ್ರ ಭಟ್?

ವಿಜಯೇಂದ್ರ ಭಟ್ ಮಂಗಳೂರಿನ ಓರ್ವ ಉದ್ಯಮಿ. ಸುಧೀಂದ್ರ ಫ್ಲೋರ್ ಮಿಲ್‌ನ ಮಾಲೀಕ. ಜೊತೆಗೆ ಇದೀಗ ಮಂಗಳೂರಿನಲ್ಲಿ ಚಿನ್ನದ ಮೊಟ್ಟೆ ಇಡುತ್ತಿರುವ ರಿಯಲ್ ಎಸ್ಟೇಟ್ ಬುಸಿನೆಸ್‌ಗೂ ಕೈ ಹಾಕಿದ್ದ. ಮಂಗಳೂರಿನ ಮಣ್ಣಗುಡ್ಡೆಯ ಬಳಿ ಟಾಮ್ ಚೆಲ್ಲಿ ಎಂಬ ಶಾಪಿಂಗ್ ಸೆಂಟರ್ ಮತ್ತು ರೆಸ್ಟೋರೆಂಟನ್ನು ಈತ ಹೊಂದಿದ್ದಾನೆ. ಈತ ಹಣ ಸಂಪಾದನೆಗಾಗಿ ರೆಸ್ಟೋರೆಂಟ್‌ಅನ್ನು ತೆರೆದಿದ್ದಲ್ಲ, ಬದಲಾಗಿ ಈ ರೆಸ್ಟೋರೆಂಟ್ ಈತನ ರಿಯಲ್ ಎಸ್ಟೇಟ್ ದಂಧೆಯ ಅಡ್ಡೆಯಾಗಿತ್ತು.

ಮಂಗಳೂರಿನಲ್ಲಿ ಈಗ ರಿಯಲ್ ಎಸ್ಟೇಟ್ ಮಾಫಿಯಾ ತಾರಕಕ್ಕೇರಿದೆ. ಇಲ್ಲಿನ ಪೊಲೀಸ್ ಅಧಿಕಾರಿಗಳ ಮೇಲುಸ್ತುವಾರಿಯಲ್ಲೇ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ. ಇತ್ತೀಚೆಗೆ ಪಾಂಡೇಶ್ವರ ಪೊಲೀಸ್ ಠಾಣೆಯ ಮಹಿಳಾ ಎಎಸ್‌ಐ ಶ್ರೀಕಲಾ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿರುವ ಮಂಗಳೂರು ದಕ್ಷಿಣ ಪೊಲೀಸ್ ಸಹಾಯಕ ಆಯುಕ್ತ ಟಿ.ಆರ್.ಜಗನ್ನಾಥ್ ಕೂಡ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಡಿವೈಎಫ್‌ಐ ಸೇರಿದಂತೆ ಹಲವಾರು ಸಂಘಟನೆಗಳು ಮಾಡಿದ್ದವು. ಜಗನ್ನಾಥ್ ಕನ್‌ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಸ್ಲೀಪಿಂಗ್ ಪಾರ್ಟನರ್ ಆಗಿದ್ದಾರೆ ಎಂದು ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್‌ಗೆ ದೂರು ನೀಡಲಾಗಿತ್ತು. ಇಲ್ಲಿ ಜಗನ್ನಾಥ್ ಒಂದು ಉದಾಹರಣೆಯಷ್ಟೇ. ಇಲ್ಲಿನ ಪೊಲೀಸ್ ಅಧಿಕಾರಿಗಳೇ ರಿಯಲ್ ಎಸ್ಟೇಟ್ ಮಾಫಿಯಾದ ಕಿಂಗ್‌ಪಿನ್‌ಗಳಾಗಿರುವುದರಿಂದ ರಿಯಲ್ ಎಸ್ಟೇಟ್ ದಂಧೆಕೋರರ ಕಾರುಬಾರುಗಳನ್ನು ತಡೆಯುವವರೇ ಇಲ್ಲದಂತಾಗಿದೆ.

ಇಂತಹ ರಿಯಲ್ ಎಸ್ಟೇಟ್ ಮಾಫಿಯಾವೇ ವಿಜಯೇಂದ್ರ ಭಟ್ ಮೇಲಿನ ದಾಳಿಗೆ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಕೊಲೆಯಾದ ಬಿಜೈ ರಾಜಾ ಯಾನೆ ಶೈಲೇಶ್ ಎಂಬಾತನೇ ರಿಯಲ್ ಎಸ್ಟೇಟ್ ಮಾಫಿಯಾದ ಅಧಿಕೃತ ರೌಡಿಯಾಗಿದ್ದ. ಬಿಜೈ ರಾಜಾ ಭೂಗತ ಜಗತ್ತಿನ ಜೊತೆ ನೇರಸಂಪರ್ಕ ಹೊಂದಿದ್ದ. ಈಗ ವಿಜಯೇಂದ್ರ ಭಟ್ ಮೇಲೆ ಶೂಟೌಟ್ ಮಾಡಿಸಿರುವ ವಿಕ್ಕಿ ಶೆಟ್ಟಿಗೆ ಮಂಗಳೂರಿನಲ್ಲಿ ಬಿಜೈ ರಾಜಾನೇ ಪ್ರಮುಖ ಸಹಚರನಾಗಿದ್ದ.

ಮೊದಲೇ ಮಂಗಳೂರಿನ ಮೇಲೆ ಸಂಪೂರ್ಣ ಹಿಡಿತ ಹೊಂದಬೇಕೆಂಬುದು ವಿಕ್ಕಿ ಶೆಟ್ಟಿಯ ಕನಸು. ಆ ಕನಸನ್ನು ನನಸು ಮಾಡಿಕೊಳ್ಳಲು ಆತನಿಗೆ ಬಿಜೈ ರಾಜ ನೆರವಾಗಿದ್ದ. ಬಿಜೈ ರಾಜಾ ಕೇವಲ ರೌಡಿಯಾಗಿರಲಿಲ್ಲ, ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿದ್ದ. ಆ ಮೂಲಕ ವಿಜಯೇಂದ್ರ ಭಟ್ ತರಹದ ನೂರಾರು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಸವಾಲಾಗಿದ್ದ. ಈ ಹಿನ್ನೆಲೆಯಲ್ಲಿ ಬಿಜೈ ರಾಜಾನನ್ನು ಕೊಲ್ಲುವ ಪ್ಲಾನ್‌ಗೆ ಸಣ್ಣಪುಟ್ಟ ರಿಯಲ್ ಎಸ್ಟೇಟ್ ದಂಧೆಕೋರರು ಹಣದ ಸಹಕಾರ ನೀಡಿದ್ದರು. ಆ ರೀತಿ ಬಿಜೈ ರಾಜಾನ ಹತ್ಯೆಗೆ ಸಹಕಾರ ನೀಡಿದವರಲ್ಲಿ ಪ್ರಶಾಂತ್ ಎಂಬ ಯುವ ರಿಯಲ್ ಎಸ್ಟೇಟ್ ಉದ್ಯಮಿಯೂ ಇದ್ದ. ಈ ಕಾರಣಕ್ಕೆ ವಿಕ್ಕಿ ಶೆಟ್ಟಿಯ ಸಹಚರರು ಇತ್ತೀಚೆಗೆ ಪ್ರಶಾಂತ್‌ನನ್ನು ಕಂಕನಾಡಿಯಲ್ಲಿ ಹತ್ಯೆ ಮಾಡಿದ್ದರು. ಅದರ ಮುಂದುವರಿದ ಭಾಗವೇ ವಿಜಯೇಂದ್ರ ಭಟ್ ಮೇಲೆ ನಡೆದಿರುವ ಗುಂಡಿನ ದಾಳಿ.



ಚೋಟಾರಾಜನ್

ಮಂಗಳೂರನ್ನು ಆಳುತ್ತಿರುವ ಭೂಗತ ಪಾತಕಿಗಳು

ಮಂಗಳೂರಿನ ದೋ ನಂಬರ್ ದಂಧೆಗಳನ್ನು ಭೂಗತ ಪಾತಕಿಗಳು ಯಶಸ್ವಿಯಾಗಿ ಆಳುತ್ತಿದ್ದಾರೆ. ಇಲ್ಲಿನ ಭೂ ವ್ಯವಹಾರಗಳಲ್ಲಂತೂ ಭೂಗತ ಪಾತಕಿಗಳ ಕೈವಾಡ ಇದ್ದೇ ಇರುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗೆ ತಲೆ ಎತ್ತಿರುವ ಮತ್ತು ತಲೆಎತ್ತುತ್ತಿರುವ ಬಹು ಮಹಡಿ ಕಟ್ಟಡಗಳಲ್ಲಿ ಯಾವ ಭೂಗತ ಪಾತಕಿ ಸ್ಲೀಪಿಂಗ್ ಪಾರ್ಟನರ್ ಆಗಿದ್ದಾನೆ ಎಂದು ಬೆರಳು ತೋರಿಸಿ ಮಾತನಾಡುವ ಮಟ್ಟಿಗೆ ಭೂಗತ ಪಾತಕಿಗಳು ಇಲ್ಲಿನ ವ್ಯವಹಾರದಲ್ಲಿ ಹಾಸು ಹೊಕ್ಕಾಗಿದ್ದಾರೆ. ಹೆಚ್ಚಿನ ಕನ್‌ಸ್ಟ್ರಕ್ಷನ್ ಕಂಪನಿಗಳಲ್ಲಿ ರವಿ ಪೂಜಾರಿ ಮತ್ತು ದಾವೂದ್ ಇಬ್ರಾಹಿಂ ತರಹದ ಡಾನ್‌ಗಳ ಶೇರು ಇರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಈ ರೀತಿ ಹಣ ಹೂಡಿಕೆ ಮಾಡಿದ ನಂತರ ಆದರ ವ್ಯವಹಾರ ನಿರ್ವಹಣೆಗೆಂದೇ ಭೂಗತ ಪಾತಕಿಗಳು ತಮ್ಮ ಬಂಟರನ್ನು ನೇಮಿಸಿಕೊಳ್ಳುತ್ತಾರೆ. ಈ ರೀತಿ ನೇಮಕಗೊಂಡವನೇ ಬಿಜೈ ರಾಜಾ ಯಾನೇ ಶೈಲೇಶ್.

ಈ ಬಿಜೈ ರಾಜಾ ಮೊದಲು ರವಿ ಪೂಜಾರಿ ಗ್ಯಾಂಗಿನಲ್ಲಿದ್ದ. ಸಾರಾಯಿ ಮಾರಾಟ ಜೋರಾಗಿಯೇ ಇದ್ದ ಕಾಲದಲ್ಲಿ ಈತ ಕೋಟಿ ರೂಪಾಯಿಗಳ ಮಟ್ಟದಲ್ಲಿ ನಕಲಿ ಸಾರಾಯಿಯ ವ್ಯವಹಾರವನ್ನು ನಡೆಸುತ್ತಿದ್ದ. ಕೇರಳಕ್ಕೆ ಸರಬರಾಜಾಗುತ್ತಿದ್ದ ಬಹುತೇಕ ನಕಲಿ ಸಾರಾಯಿ ಬಿಜೈ ರಾಜಾನದ್ದೇ ಆಗಿರುತ್ತಿತ್ತು. ಬಿಜೈನಲ್ಲಿ ಕಚೇರಿಯನ್ನು ಹೊಂದಿದ್ದ ಬಿಜೈ ರಾಜಾ ರವಿ ಪೂಜಾರಿ ಹೇಳಿದ ಕೆಲಸಗಳನ್ನು ಚಾಚೂತಪ್ಪದೆ ಮಾಡುತ್ತಿದ್ದ. ಹಲವಾರು ಕೊಲೆ ಪ್ರಕರಣಗಳಲ್ಲಿ ಬಿಜೈ ರಾಜಾ ಆರೋಪಿಯಾಗಿದ್ದ. ಮಂಗಳೂರಿನ ಬಿಲ್ಡರ್‌ಗಳಿಂದ ಹಫ್ತಾ ವಸೂಲಿ ಮಾಡಿ ರವಿ ಪೂಜಾರಿಗೆ ರವಾನಿಸುವುದೇ ಬಿಜೈ ರಾಜಾನ ಪ್ರಮುಖ ಕೆಲಸವಾಗಿತ್ತು. ಇದು ಬಿಜೈ ರಾಜಾನಿಗೂ ಉತ್ತಮ ಆದಾಯ ತರುತ್ತಿತ್ತು. ಆಗ ಭೂಗತ ಲೋಕ ಈಗಿನ ತರಹದ್ದಾಗಿರಲಿಲ್ಲ. ಭೂಗತ ಜಗತ್ತಿನ ಐಶಾರಾಮಿ ದಿನಗಳವು. ಕೇಳಿದ್ದಷ್ಟು ದುಡ್ಡು ಭೂಗತ ದೊರೆಗಳಿಗೆ ಸಲ್ಲುತ್ತಿದ್ದ ದಿನಗಳು. ಆಗ ರವಿ ಪೂಜಾರಿಗೆ ಮಂಗಳೂರಿನ ಪಾಂಡು ಪೈ ಎಂಬ ಮತ್ತೊಬ್ಬ ರೌಡಿ ಪರಿಚಿತನಾದ. ಆನಂತರ ರವಿ ಪೂಜಾರಿಯ ಹಫ್ತಾ ವಸೂಲಿ ಕೆಲಸವನ್ನು ಪಾಂಡು ಪೈ ಮಾಡಲಾರಂಭಿಸಿದ. ಇದು ಬಿಜೈ ರಾಜಾನಿಗೆ ಮರ್ಮಾಘಾತ ನೀಡಿತು. ಆಗ ರವಿ ಪೂಜಾರಿ ಗ್ಯಾಂಗ್ ಬಿಟ್ಟ ಬಿಜೈ ರಾಜಾ ವಿಕ್ಕಿ ಶೆಟ್ಟಿ ಗ್ಯಾಂಗ್ ಸೇರಿದ. ಅಷ್ಟೇ ಅಲ್ಲ ವಿಕ್ಕಿ ಶೆಟ್ಟಿಯ ಸಹಕಾರದೊಂದಿಗೆ ಸಕಲೇಶಪುರದಲ್ಲಿ ಪಾಂಡು ಪೈಯನ್ನು 2009ರ ಮೇ 14ರಂದು ಬಿಜೈ ರಾಜಾ ಕೊಂದು ಹಾಕಿದ.

ಅಲ್ಲಿಗೆ ರವಿ ಪೂಜಾರಿಗೆ ಮಂಗಳೂರು ಜೊತೆಗಿದ್ದ ಚಾಣಾಕ್ಷ ಕೊಂಡಿಯೊಂದು ಕಳಚಿತು. ಇದರಿಂದಾಗಿ ರವಿ ಪೂಜಾರಿಗೆ ದೊಡ್ಡ ನಷ್ಟವಾಯಿತು. ತನ್ನ ಭಂಟ ಪಾಂಡು ಪೈನನ್ನು ಕೊಂದಿದ್ದಕ್ಕೆ ರವಿ ಪೂಜಾರಿ ಪ್ರತೀಕಾರಕ್ಕೆ ನಿರ್ಧರಿಸಿದ. ಕೇವಲ ಹಫ್ತಾ ವಸೂಲಿಯನ್ನಷ್ಟೇ ಬಿಜೈ ರಾಜಾ ಮಾಡಿದ್ದರೆ ರಿಯಲ್ ಎಸ್ಟೇಟ್ ಉದ್ಯಮಿಗಳು ಬಿಜೈ ರಾಜಾನ ವಿರುದ್ಧ ಕತ್ತಿಮಸೆಯುತ್ತಿರಲಿಲ್ಲ. ಬಿಜೈ ರಾಜಾ ತಮ್ಮಿಂದ ಹಫ್ತಾ ವಸೂಲಿ ಮಾಡುವುದಲ್ಲದೆ ಆತನೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವುದು ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣು ಕೆಂಪಾಗಿಸಿತ್ತು. ಇತ್ತ ರವಿ ಪೂಜಾರಿ, ಅತ್ತ ರಾಂಗ್ ಆಗಿದ್ದ ರಿಯಲ್ ಎಸ್ಟೇಟ್ ಕುಳಗಳು, ಇವರಿಬ್ಬರೂ ಜೊತೆಗೂಡಿ ಬಿಜೈ ರಾಜಾನ ವಿರುದ್ಧ ಪ್ರದೀಪ್ ಮೆಂಡನ್ ಎಂಬಾತನನ್ನು ಛೂಬಿಟ್ಟರು. ಕಂಕನಾಡಿಯ ದಿನೇಶ್ ಹೋಟೇಲ್ ಸಮೀಪ 2012ರ ಡಿಸೆಂಬರ್ 1ರಂದು ಮೆಂಡನ್ ಬಿಜೈ ರಾಜನನ್ನು ಕೊಂದು ಹಾಕಿದ. ಈ ಸುಪಾರಿಗೆ ರವಿ ಪೂಜಾರಿ ಹೊರಗಿನಿಂದ ಹಣ ಕಳುಹಿಸಿರಲಿಲ್ಲ. ಬದಲಾಗಿ ಅದನ್ನು ಸ್ಥಳೀಯವಾಗಿ ಸಂಗ್ರಹಿಸಿ ಮೆಂಡನ್‌ಗೆ ಕೊಟ್ಟಿದ್ದ.

ತನ್ನ ಶಿಷ್ಯ ಬಿಜೈ ರಾಜಾನ ಕೊಲೆಯ ಹಿಂದೆ ಯಾರ್ಯಾರಿದ್ದಾರೆ ಎಂಬುದರ ಬಗ್ಗೆ ಡಾನ್ ವಿಕ್ಕಿ ಶೆಟ್ಟಿಯ ಹತ್ತಿರ ದೊಡ್ಡ ಲಿಸ್ಟೇ ಇತ್ತು. ಆ ಲಿಸ್ಟಿನಲ್ಲಿ ಮೊದಲು ಇದ್ದ ಹೆಸರೇ ಪ್ರಶಾಂತ್ ಎಂಬಾತನದ್ದಾಗಿತ್ತು. ಪ್ರಶಾಂತ್‌ನನ್ನು ಇದೇ ಕಾರಣಕ್ಕೆ ಕಂಕನಾಡಿ ಬಳಿ ಹತ್ಯೆ ಮಾಡಿಸಿದ. ಎರಡನೇ ಸ್ಥಾನದಲ್ಲಿ ಇದ್ದ ಹೆಸರು ವಿಜಯೇಂದ್ರ ಭಟ್‌ನದ್ದು. ಈಗ ಇದೇ ವಿಜಯೇಂದ್ರ ಭಟ್ ಮೇಲೆ ಫೈರ್ ಆಗಿ ಆತ ಸ್ವಲ್ಪದರಲ್ಲೇ ಪ್ರಾಣ ಉಳಿಸಿಕೊಂಡಿದ್ದಾನೆ.

ವಿಜಯೇಂದ್ರ ಭಟ್ ಮೇಲೆ ಕೊಲೆ ಯತ್ನ ನಡೆದ ನಂತರ ವಿಕ್ಕಿ ಶೆಟ್ಟಿಯೇ ಆಸ್ಟ್ರೇಲಿಯಾದಿಂದ ಮಾಧ್ಯಮಗಳಿಗೆ ಫೋನ್ ಮಾಡಿ ತನ್ನ ಶಿಷ್ಯ ಬಿಜೈ ರಾಜಾನನ್ನು ಕೊಂದವರನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಧಮಕಿ ಹಾಕಿದ. "ನಾನು ಹಫ್ತಾ ಕೇಳಿದೆ ಎಂದು ವಿಜಯೇಂದ್ರ ಭಟ್ ಪೊಲೀಸರಿಗೆ ದೂರು ನೀಡಿದ್ದಾನೆ. ನಾನು ಆತನಿಗೆ ಇಲ್ಲಿಂದ ದೂರವಾಣಿ ಕರೆ ಮಾಡಿದ್ದು ನಿಜ. ಆದರೆ ನಾನು ಆತನಿಂದ ಹಫ್ತಾ ಕೇಳಿಲ್ಲ. 'ನೀನು ಬಿಜೈ ರಾಜಾ ಹತ್ಯೆಗೆ ಆರ್ಥಿಕ ಸಹಕಾರ ನೀಡಿದ್ದು ಯಾಕೆ?' ಎಂದು ಪ್ರಶ್ನಿಸಿದೆ. ಅದಕ್ಕೆ ಆತ ತಬ್ಬಿಬ್ಬಾದ. ಆತನ ಮೇಲೆ ಫೈರಿಂಗ್ ಮಾಡಲು ನನ್ನ ಸಹಚರರಿಗೆ ಹೇಳಿದೆ. ಈಗ ಕಾರಿನ ಮೇಲೆ ಫೈರಿಂಗ್ ಆಗಿದೆ. ಮುಂದೆ ಆತನ ತಲೆಗೆ ಫೈರಿಂಗ್ ಮಾಡುತ್ತೇನೆ" ಎಂದ ವಿಕ್ಕಿ ಶೆಟ್ಟಿ.

ಸ್ವಲ್ಪ ದಿನಗಳ ಕಾಲ ಸುಮ್ಮನಿದ್ದ ಮಂಗಳೂರಿನ ಭೂಗತ ಲೋಕ ಈಗ ಮತ್ತೆ ಸಕ್ರಿಯವಾಗಿದೆ. ಯಾವ ಕ್ಷಣದಲ್ಲಿ ಯಾರ ತಲೆ ಉರುಳುತ್ತೆ ಎಂದು ಹೇಳಲಾಗುವುದಿಲ್ಲ.

-ವರದಿಗಾರ

...ಯಾರಿವನು ವಿಕ್ಕಿ ಶೆಟ್ಟಿ?

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ...ಡಿಯೂರು ರಸ್ತೆಯಲ್ಲಿ ಸಿಗುವ ಪಟ್ಲ ಎಂಬ ಪುಟ್ಟ ...ಮದ ಜಮೀನ್ದಾರರ ಹೆಸರು ಮಹಾಬಲ ಶೆಟ್ಟಿ. ಇವರ ...ರಿ ಮಗನೇ ಬಾಲಕೃಷ್ಣ ಶೆಟ್ಟಿ ಯಾನೇ ವಿಜಯ್ ಶೆಟ್ಟಿ ...ಾನೇ ಡಾನ್ ವಿಕ್ಕಿ ಶೆಟ್ಟಿ.


ತನ್ನ ಹಳ್ಳಿಯಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ...ೂರೈಸಿದ ವಿಕ್ಕಿ ಶೆಟ್ಟಿ ನಂತರ ಹಾರಿದ್ದು ಮುಂಬೈಗೆ. ...ಂಗಳೂರಿನ ಹೆಚ್ಚಿನ ಬಂಟ ಯುವಕರಂತೆ ಆ ಕಾಲದಲ್ಲಿ ...ಕ್ಕಿ ಶೆಟ್ಟಿ ಕೂಡಾ ಅಂಡರ್‌ವರ್ಲ್ಡ್‌ನತ್ತ ಆಕರ್ಷಿತನಾಗಿದ್ದ. ...ದರೆ ಅದೇನಾಯಿತೋ ಗೊತ್ತಿಲ್ಲ, ಕೆಲವೇ ಸಮಯದಲ್ಲಿ ...ಕ್ಕಿ ಶೆಟ್ಟಿ ವಾಪಸ್ ಊರಿಗೆ ಬಂದಿದ್ದ. ಊರಿಗೆ ಬಂದವನೇ ...ಂದು ಕೊಲೆ ಯತ್ನ, ಸರ ಕಳ್ಳತನ, ದರೋಡೆ ಕೇಸಿನಲ್ಲಿ ...ಾಗಿಯಾದ.


ಸ್ಥಳೀಯ ಪೊಲೀಸರಿಂದ ತಪ್ಪಿಸಿಕೊಳ್ಳಲು ಮತ್ತೆ ...ುಂಬೈಗೆ ಹಾರಿದ ವಿಕ್ಕಿ ಶೆಟ್ಟಿಗೆ ಆಶ್ರಯ ನೀಡಿದ್ದು ...ೋಟಾ ರಾಜನ್ ಎಂಬ ನಟೋರಿಯಸ್ ಭೂಗತ ...ಾತಕಿ. ಸ್ವಲ್ಪ ದಿನಗಳ ನಂತರ ಚೋಟಾ ರಾಜನ್‌ಗೂ ...ತನ ಜೊತೆ ಇದ್ದ ಭರತ್ ನೇಪಾಳಿಗೂ ವೈಮನಸ್ಸು ...ಂಟಾಗಿ ಗ್ಯಾಂಗ್ ಡಿವೈಡ್ ಆಯಿತು. ಆಗ ವಿಕ್ಕಿ ಶೆಟ್ಟಿ ...ರತ್ ನೇಪಾಳಿ ಜೊತೆಗೆ ಚೋಟಾ ರಾಜನ್ ಗ್ಯಾಂಗಿನಿಂದ ...ೊರಬಂದಿದ್ದ. ಭರತ್ ನೇಪಾಳಿ ಜೊತೆ ಸೇರಿ ಮತ್ತೋರ್ವ ...ಟೋರಿಯಸ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ...ಮ್ಮ ಮತ್ತು ಆತನ ವಕೀಲನ ಹತ್ಯೆಯಲ್ಲಿ ಭಾಗವಹಿಸಿದ್ದ.

ಕಾಲಕ್ರಮೇಣ ವಿಕ್ಕಿ ಶೆಟ್ಟಿ ಮತ್ತು ಭರತ್ ನೇಪಾಳಿ ...ಡುವೆಯೂ ಹಣದ ವಿಷಯದಲ್ಲಿ ವೈಮನಸ್ಸು ...ಂಟಾಯಿತು. ಆ ಸೇಡಿನಲ್ಲೇ ಒಂದು ದಿನ ಭರತ್ ...ೇಪಾಳಿಯನ್ನೇ ವಿಕ್ಕಿ ಶೆಟ್ಟಿ ಮುಗಿಸಿಬಿಟ್ಟ. ಈಗ ವಿಕ್ಕಿ ...ಟ್ಟಿ ಯಾನೇ ವಿಜಯ್ ಶೆಟ್ಟಿ ಆಸ್ಟ್ರೇಲಿಯಾದಲ್ಲಿ ...ಲೆಮರೆಸಿಕೊಂಡು ತನ್ನದೇ ಆತ ಭೂಗತ ಲೋಕವೊಂದನ್ನು ...ಟ್ಟಿಕೊಂಡು ದೂರದಿಂದಲೇ ಅದನ್ನು ಆಳುತ್ತಿದ್ದಾನೆ.

...ತ್ತ ಮಂಗಳೂರಿನಲ್ಲಿ ವಿಕ್ಕಿ ಶೆಟ್ಟಿಯ ಕಿರಿಯ ತಮ್ಮ ...ೀಶ ಶೆಟ್ಟಿ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ...ೇಳದಲ್ಲಿ ಭಾಗವತರಾಗಿದ್ದಾರೆ. ವಿಕ್ಕಿ ಶೆಟ್ಟಿಯ ತಂದೆ ...ಹಾಬಲ ಶೆಟ್ಟಿ ಪಟ್ಲ ಗುತ್ತುವಿನ ಯಜಮಾನರಾಗಿದ್ದು ...ವರು ಈಗಲೂ ತನ್ನತನವನ್ನು ಉಳಿಸಿಕೊಂಡಿದ್ದಾರೆ. ...ಯಕ್ಷಗಾನ ಹಿಮ್ಮೇಳದಲ್ಲಿ ಮಹಾಬಲ ಶೆಟ್ಟರು ...ರಿಚಯಾಸಿಯಾಗಿದ್ದಾರೆ.

... ವಿಕ್ಕಿ ಶೆಟ್ಟಿ ಹಲವಾರು ಕೊಲೆ, ಹಫ್ತಾ ವಸೂಲಿ, ...ಟೌಟ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರೂ ...ಲೀಸರು ಆತನನ್ನು ಸೆರೆ ಹಿಡಿಯುವ ಬಗ್ಗೆ ಹೆಚ್ಚೇನೂ ...ಲೆಕೆಡಿಸಿಕೊಂಡಿಲ್ಲ. ಕಾರಣ ಕರ್ನಾಟಕದ ಉನ್ನತ ಪೊಲೀಸ್ ...ಧಿಕಾರಿಗಳ ಜೊತೆ ಆತ ನೇರ ಸಂಪರ್ಕದಲ್ಲಿದ್ದು ಭೂಗತ ...ೋಕದ ಬಗೆಗೆ ಪೊಲೀಸ್ ಮಾಹಿತಿದಾರನೂ ಆಗಿದ್ದಾನೆ.





ವಿಜಯೇಂದ್ರ ಭಟ್ ಮತ್ತು ಆತನ ಮೇಲೆ ನಡೆದ ಸ್ಥಳ

ತೆರೆಯಲ್ಲಿ ಸೂರ್ಯ ಚಂದಿರ ಇಬ್ಬರು ಇದ್ದರೂ ನಟ ರವಿಚಂದ್ರನ್ ಬದುಕು ಈಗ ಅಮಾವಾಸ್ಯೆಮಯ.

ಅದು ಅಂತಿಂಥ ಕತ್ತಲಲ್ಲ, ಮೈತುಂಬಾ ಸಾಲ, ಸರಿದುಹೋದ ಯಶಸ್ಸಿನ ಕಾಲ, ಈಗಲೂ ಬೀಳುವ ಹೊಸ ಕನಸುಗಳ ಜಾಲ, ಜೊತೆಗಿದ್ದೇ ಇರುವ ಅಹಂ ಎಂಬ ಬಾಲ...!

ಒಟ್ಟಿನಲ್ಲಿ ರವಿಚಂದ್ರನ್ ಮುಟ್ಟಿದ್ದೆಲ್ಲವೂ ಈಗ ಹಾಲಾಹಲ...!!

ಸಿನಿಮಾ ಜಗತ್ತಿನಲ್ಲಿ ಇದ್ಯಾವುದೂ ಹೊಸದಲ್ಲ. 'ಬಹದ್ದೂರ್ ಗಂಡು' ಸಿನಿಮಾದಲ್ಲಿ ರಾಜ್ ಹಾಡುವ

ಕೋಟೆ ಕಟ್ಟಿ ಮೆರೆದೋರೆಲ್ಲಾ ಏನಾದರೂ...
ಮೀಸೆ ತಿರುವಿ ಕುಣಿದೋರೆಲ್ಲಾ ಮಣ್ಣಾದರೂ...
ಇನ್ನು ನೀನ್ಯಾವ ಲೆಕ್ಕ...

- ಎಂಬ ಸಾಲುಗಳು ರವಿಯ ಬದುಕಿನಲ್ಲಿ ಕಹಿ ಸತ್ಯವಾಗುವ ಹಂತಕ್ಕೆ ಬಂದು ನಿಂತುಬಿಟ್ಟಿದೆ. ಈ ಕಹಿಯನ್ನು ಈಗಾಗಲೇ ದ್ವಾರಕೀಶ್ ಅನುಭವಿಸಿದ್ದಾರೆ. ನಿರ್ಮಾಪಕ-ವಿತರಕ ಚನ್ನೇಗೌಡರೂ, ರಾಮು, ರಾಜೇಂದ್ರಸಿಂಗ್‌ಬಾಬು, ಜೈಜಗದೀಶ್, 'ಎಕ್ಸ್‌ಕ್ಯೂಸ್ ಮಿ' ಸುರೇಶ್ ಮುಂತಾದವರೂ ಈ ಕಹಿ ಕಷಾಯ ಕುಡಿದಿದ್ದಾರೆ.

ಈಗಿನದ್ದು ರವಿಚಂದ್ರನ್ ಸರದಿ ಅಷ್ಟೆ. ಐವತ್ತೆರಡರ ವಯಸ್ಸಿನ ರವಿಚಂದ್ರನ್‌ಗೆ ಇರುವ ಸಾಲ ಎಂಟು ಅನ್ನುತ್ತಾರೆ. ಇಲ್ಲಾ ಹತ್ತು ಅನ್ನುವವರೂ ಉಂಟು. ಅಂದಹಾಗೆ ಇದೆಲ್ಲಾ ಕೋಟಿ ರೂಪಾಯಿಗಳ ಲೆಕ್ಕ. ಕೂತು ಲೆಕ್ಕ ಹಾಕಿದರೆ ಕಳೆದುಕೊಂಡ ಆಸ್ತಿ ತೀರಿಸಬೇಕಾದ ಸಾಲದ ಸುಸ್ತಿ ಎಲ್ಲಾ ಸೇರಿದರೆ ಅದು ಇಪ್ಪತ್ತು ಕೋಟಿ ಬೆಲೆಯದ್ದಾದರೂ ಆದೀತು...

ಕಳೆದ ಮೂವತ್ತು ವರ್ಷಗಳಿಂದ ಚಲಾವಣೆಯಲ್ಲಿರುವ ರವಿಚಂದ್ರನ್ ಎಂಬ ಕಿಕ್ ನೀಡುತ್ತಿದ್ದ ಹೆಸರೇ ಈಗ ರವಿ ಚಿತ್ ಆಗಲು ಕಾರಣ ಅಂತ ಯಾವನೋ ತಿಕ್ಕಲು ಜ್ಯೋತಿಷಿ ಹೇಳಿದನೆಂದು ನಂಬಿ ಈ ನಟನೀಗ ತನ್ನ ಹೆಸರನ್ನೇ ಬದಲಿಸಿಕೊಂಡಿದ್ದಾನೆ.

ರವಿಚಂದ್ರನ್ ಇನ್ನು ಮುಂದೆ 'ರವಿ ಚಂದಿರನ್' !

ನಸೀಬು ಕೆಟ್ಟಾಗ ಅದಕ್ಕೆ ಕಾರಣಗಳನ್ನು ತಮ್ಮೊಳಗೇ ಹುಡುಕುವವರು ಕಡಿಮೆ. ನಿಜ ಬದುಕಿನಲ್ಲಿ ಏನು ಎಡವಟ್ಟಾಯಿತೆಂದು ಯೋಚಿಸುವವರೂ ಕಡಿಮೆಯೆ. ಸೋಲಿನಿಂದ ಶುರುವಾಗಿ ಸಾಲದ ಶೂಲದವರೆಗೂ ತಲುಪುವ ಮನುಷ್ಯ ಒಂದಲ್ಲ ಒಂದು ಸಾರಿ ಹತಾಶೆಗೆ ಬೀಳುತ್ತಾನೆ. ಆಗ ಎಂಟ್ರಿ ಕೊಡುವವರೇ ವಾಸ್ತು ಶಾಸ್ತ್ರಿಗಳು ಜ್ಯೋತಿಷಿಗಳು.

ಎಚ್.ಡಿ. ಕುಮಾರಸ್ವಾಮಿಗೆ ರಾಜಕೀಯವಾಗಿ ಹಿನ್ನಡೆಯಾದಾಗ ಯಾವನೋ ಬಂದು Kumaara Swaamy ಅಂತ ಹೆಸರು ಬದಲಾಯಿಸಿದ. ಯಡ್ಡಿಯೂರಪ್ಪ ಇರಲಾರದೆ ಇರುವೆ ಬಿಟ್ಟುಕೊಳ್ಳುವಂತೆ 'ಯಡ್ಯೂರಪ್ಪ'ನಾದ. ಇದು ಹಾಳಾಗಲಿ, ಆಮೇಲಾದರೂ ಇವರು ಉದ್ಧಾರವಾದರಾ ಅಂತ ನೋಡಿದರೆ ಅದೂ ಇಲ್ಲ.

ಯಡ್ಡಿ ಜೈಲಿಗೆ ಹೋದರೆ ಕುಮಾರಸ್ವಾಮಿಗೆ ರಾಜಕೀಯ ಸೆರೆಮನೆವಾಸ ಗ್ಯಾರಂಟಿಯಾಯಿತಷ್ಟೆ.

ರವಿಚಂದ್ರನ್ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಹೋದರೆ, ತನ್ನ ಸಮಸ್ಯೆಗಳಿಗೆ ತನ್ನೊಳಗೇ ಕಾರಣ ಹುಡುಕಿಕೊಳ್ಳದೇ ಹೋದರೆ ರವಿಚಂದಿರನ್ ಅಂತಲ್ಲಾ, ಕವಿಚಂದ್ರನ್, ರಾಜಾಚಂದ್ರನ್, ಅಂತ ಹೆಸರು ಬದಲಾಯಿಸಿಕೊಂಡರೂ ನಸೀಬು ಬದಲಾಗುವುದಿಲ್ಲ, ಅದರ ಬದಲಾಗಿ ಅವಿವೇಕಿಗಳ ಮಾತು ಕೇಳುವ ಹಿತ್ತಾಳೆ ಕಿವಿಚಂದ್ರನ್ ಆಗಿ ಇನ್ನಷ್ಟು ಹೊಸ ಸಮಸ್ಯೆ ತಂದುಕೊಳ್ಳಲೂಬಹುದು. ಇಷ್ಟಕ್ಕೂ ಈ ರವಿಚಂದ್ರನ್ ಹಿನ್ನೆಲೆಯಾದರೂ ಎಂತಹದ್ದು? ತಂದೆ ವೀರಾಸ್ವಾಮಿ ಅದೆಂತಾ ಸಾಹುಸಿ ಗೊತ್ತೆ?

ವೀರಾಸ್ವಾಮಿ ಎಂಬ ವೀರ

ತಮಿಳುನಾಡಿನ ವೇಲೂರು ಮೂಲದ ಎಂ. ವೀರಾಸ್ವಾಮಿ ಆಧುನಿಕ ಕನ್ನಡ ಸಿನಿಮಾದ ಮೊದಲ ಪೀಳಿಗೆಯ ವಿತರಕರಲ್ಲಿ ಒಬ್ಬರಾಗಿದ್ದರು.

ಅವತ್ತಿನ ಕಾಲದಲ್ಲಿ ವೀರಾಸ್ವಾಮಿಯವರ ಗಾಂಧಿನಗರದ ಈಶ್ವರಿ ಪಿಕ್ಚರ್ಸ್ ಆಫೀಸಿಗೆ ಹೋಗಿಬರುವುದೇ ಒಂದು ಗೌರವ- ಪ್ರತಿಷ್ಠೆಯ ವಿಷಯವಾಗಿತ್ತು, ಬಂಗಾರದ ಮನುಷ್ಯ ಹಾಗೂ ನಾಗರಹಾವುನಂತಹ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಣದ ಹಿಂದಿನ ಪ್ರೇರಕಶಕ್ತಿಯಾಗಿದ್ದವರು ಇದೇ ವೀರಾಸ್ವಾಮಿ.

ಇಂಡಸ್ಟ್ರಿಯ ಗೆಳೆಯರಿಂದ 'ಸಾಹುಕಾರ್' ಎಂದೇ ಕರೆಸಿಕೊಳ್ಳುತ್ತಿದ್ದ ವೀರಾಸ್ವಾಮಿ ತಮ್ಮಿಡೀ ಜೀವನದಲ್ಲಿ ಸದಾ ನೆಲದ ಮೇಲೆ ನಿಂತೇ ಯೋಚಿಸಿದವರು. ಅವರು ನಿರ್ಮಿಸಿದ 'ಚಕ್ರವ್ಯೂಹ' ಸೆನ್ಸೇಷನಲ್ ಹಿಟ್ ಎನಿಸಿಕೊಂಡು ಸಖತ್ ಲಾಭ ತಂದುಕೊಟ್ಟರೂ ವೀರಾಸ್ವಾಮಿ ವಿನಯ ಹಾಗು ಮಿತವ್ಯಯ ಮರೆಯಲಿಲ್ಲ.

ಆಗಿನ್ನೂ ರವಿಚಂದ್ರನ್‌ಗೆ 20ರ ಏರು ವಯಸ್ಸಿನ ಬಹುದು. ಸಿನಿಮಾ ಉದ್ಯಮದ ಆಳ-ಅಗಲಗಳನ್ನೆಲ್ಲ ನೋಡುತ್ತಿದ್ದ ರವಿ ನಟನಾಗಿ ಎಂಟ್ರಿ ಕೊಟ್ಟರು. 1980ರಲ್ಲಿ ಹೀರೋ ಆಗಿ 'ಖದೀಮ ಕಳ್ಳರು' ಬಂತು. ನಂತರ 'ಪ್ರೇಮ ಮತ್ಸರ' ಇತ್ಯಾದಿ ತೆರೆಕಂಡು ಹಾಕಿದ್ದ ಹಣ ಹೋಗಲಿಲ್ಲ, ಬರಲೂ ಇಲ್ಲ ಅಂತಾಗಿತ್ತು. ಆಗಲೇ ರವಿಚಂದ್ರನ್‌ಗೆ 'ಪ್ರೇಮಲೋಕ'ದ ಕನಸು ಕಾಡುತ್ತಿತ್ತು, ಅದೇ ಸಮಯದಲ್ಲಿ ಅಸಾಮಾನ್ಯ ಪ್ರತಿಭಾವಂತ ಹಂಸಲೇಖಾರ ಗೆಳೆತನವೂ ಒದಗಿಬಂತು.

ವೀರಾಸ್ವಾಮಿ ಅಳುಕುತ್ತಲೇ ತಮ್ಮ ಜೀವನದಲ್ಲಿ ಅದೇ ಮೊದಲ ಬಾರಿಗೆಂಬಂತೆ ಮಗನ ಕಲ್ಪನೆ, ಕನಸಿನ ಸಿನಿಮಾಗೆ ಅನಾಮತ್ತು ಒಂದು ಕೋಟಿ ರೂಪಾಯಿ ಒದಗಿಸಿಕೊಟ್ಟರು.

ರವಿಚಂದ್ರನ್ ಆ ಜೂಜಿನಲ್ಲಿ ಅದ್ಭುತವಾಗಿ ಗೆದ್ದರು. ಹಣ, ಕೀರ್ತಿ, ಯಶಸ್ಸು ಎಲ್ಲಾ ಒಂದೇ ಏಟಿಗೆ ಬಂತು. ರವಿ ಹೊಸ ತಲೆಮಾರಿನ ಹೀರೋ ಆಗಿ ನೆಲೆ ಕಂಡುಕೊಂಡರು. ನಿರ್ಮಾಪಕರಿಗೆ, ನಿರ್ದೇಶಕರಿಗೆ ರವಿಯ ಸ್ಟೈಲ್, ಸೊಗಸುಗಾರಿಕೆಗಳೆಲ್ಲಾ ಇಷ್ಟವಾದವು. ಪ್ರೇಕ್ಷಕರೂ ರವಿಯ ಡಿಫರೆಂಟ್ ಶೈಲಿಯ ಶೋಮ್ಯಾನ್ ಸಿನಿಮಾಗಳನ್ನು ನೋಡುತ್ತಾ ಖುಷಿಯಾದರು. ರಣಧೀರ, ಅಂಜದ ಗಂಡು, ಯುದ್ಧಕಾಂಡ, ರಾಮಾಚಾರಿ, ಹಳ್ಳಿ ಮೇಷ್ಟ್ರು, ಗಡಿಬಿಡಿ ಗಂಡ, ಅಣ್ಣಯ್ಯ, ಸಿಪಾಯಿ, ಯಾರೆ ನೀನು ಚೆಲುವೆ ಸಿನಿಮಾಗಳು ಒಂದನ್ನೊಂದು ಮೀರಿಸುವಂತೆ ಹಿಟ್ ಆಗಿ ಹಣ ಬಾಚಿದವು.

ಇವುಗಳಲ್ಲಿ ಅನೇಕವು ತಮಿಳು, ತೆಲುಗಿನ ರಿಮೇಕ್‌ಗಳಾಗಿದ್ದವು. ರವಿಯ ಸಿನಿಮಾ ಸಂಖ್ಯೆ ಬೆಳೆದಷ್ಟು ಅವರೊಳಗಿನ ನಟ ಪಕ್ವವಾಗಲಿಲ್ಲ.

ಆದರೆ ರವಿಯ ಕನಸುಗಳಿಗೇನೂ ಅದು ತೊಡಕಾಗಲಿಲ್ಲ, ಹೊಸ ಸಾಹಸ, ಭಿನ್ನ ಯೋಚನೆಗಳ ರವಿ 1990ರಲ್ಲಿ ಒಂದು ಸಿನಿಮಾಗೆ ಕೈ ಹಾಕಿದರು.

'ಶಾಂತಿ ಕ್ರಾಂತಿ' ಅದು.

ವೀರಾಸ್ವಾಮಿ ಅದುವರೆಗೂ ಗಳಿಸಿದ್ದು, ರವಿಚಂದ್ರನ್ ಚೂರುಪಾರು ಉಳಿಸಿದ್ದನ್ನೆಲ್ಲಾ ಹೀರಿಕೊಂಡು ತಯಾರಾದ 'ಶಾಂತಿ ಕ್ರಾಂತಿ'ಗೆ ಅವತ್ತಿನ ಕಾಲದಲ್ಲೇ ನಾಲ್ಕು ಕೋಟಿ ರೂಪಾಯಿ ಖರ್ಚಾಗಿತ್ತು ಎನ್ನಲಾಗಿದೆ. ಕನ್ನಡ, ತೆಲುಗು, ತಮಿಳು- ಹೀಗೆ ಮೂರು ಭಾಷೆಗಳಲ್ಲಿ ತಯಾರಾದ, ನಾಲ್ಕು ವರ್ಷ ಶೂಟಿಂಗ್ ನಡೆಸಿದ 'ಶಾಂತಿ ಕ್ರಾಂತಿ' ರವಿ ನಿರೀಕ್ಷಿಸಿದ್ದಂತೆ ಬಾಕ್ಸಾಫೀಸ್‌ನಲ್ಲಿ 'ಕ್ರಾಂತಿ' ಮಾಡಲಿಲ್ಲ, ಇದರ ಪರಿಣಾಮದಿಂದಾಗಿ ರವಿಯ ಮನೆಯಲ್ಲಿ 'ಶಾಂತಿ'ಯೂ ಉಳಿಯಲಿಲ್ಲ.

ಭಯಾನಕ ನಷ್ಟ ತಂದ ಸಿನಿಮಾ ಅದು. ರವಿಚಂದಿರನ ಸಿನಿಮಾ ಬದುಕಿನ ಮೊದಲ ಗ್ರಹಣ ಅದಾಗಿತ್ತು.

ದೂರ ಸರಿದ ಜೊತೆಗಾರ

ನಿರ್ಮಾಪಕನಾಗಿ ಸೋತರೂ ರವಿಯ ಸಿನಿಮಾ ನಟನ ಗ್ರಾಫು ಇಳಿಯಲಿಲ್ಲ, 1980ರಿಂದ 90ರ ಅವಧಿಯಲ್ಲಿ 23 ಸಿನಿಮಾ ಕೊಟ್ಟ ರವಿ 1990-2000 ರಲ್ಲಿ 28 ಸಿನಿಮಾಗೆ ಹೀರೊ ಆಗಿದ್ದರು. ಆಗ ರವಿಗೆ ನಲವತ್ತರ ವಯಸ್ಸು. ನಂತರ 2000ರಿಂದ 2010ರ ಈ ಅವಧಿಯಲ್ಲೂ ರವಿಯ 20 ಸಿನಿಮಾ ಬಂದವು. ಅಂದರೆ ರವಿ ವರ್ಷಕ್ಕೆ ಸರಾಸರಿ ಎರಡು ಸಿನಿಮಾ ಮಾಡಿಕೊಂಡೇ ಬಂದಿದ್ದರು.

ಈ ಅವಧಿಯಲ್ಲೇ ನಟನೊಬ್ಬನಿಗೆ ಇರಲಾರದ, ಬರಬಾರದ ಕಾಂಪ್ಲೆಕ್ಸ್ ಒಂದು ರವಿಗೆ ಬಂತು.

ಅದು,

ನಾನು ಹೇಳಿದ್ದೇ ಸರಿ, ನಾನು ಹೇಳಿದಂತೆಯೇ ಎಲ್ಲಾ ಆಗಬೇಕು ಎಂಬಲ್ಲಿಂದ ಶುರುವಾಗಿ ಕೊನೆಗದು "ಎಲ್ಲಾ ನನ್ನಿಂದ" ಎನ್ನುವತನಕ ಹೋಯಿತು. ಈ ಸಿನಿಮಾ ಕ್ಷೇತ್ರದಲ್ಲಿ ಹೊರನೋಟಕ್ಕೆ 'ಹೀರೊ'ನೇ ಎಲ್ಲಾ ಹೀರೋನೇ ಮುಖ್ಯ ಅನಿಸುವಂತಿರುತ್ತದೆ. ಆದರೆ ತೆರೆಮರೆಯಲ್ಲಿ ಹೀರೋನನ್ನು ಮೀರಿಸುವ ಪ್ರತಿಭಾವಂತರಿರುತ್ತಾರೆ. ನಿರ್ದೇಶಕ, ಸಂಗೀತಗಾರ, ಹಾಡು ಬರೆಯುವವರು, ಸ್ಟಂಟ್ ಮಾಸ್ಟರ್, ಡ್ಯಾನ್ಸ್ ಹೇಳಿಕೊಡುವವರು, ಸಂಭಾಷಣೆಕಾರರು... ಹೀಗೆ.

ಇವರಲ್ಲಿ ಒಂದು ತಂತು ಕಡಿದುಹೋದರೂ ಅಪಸ್ವರಮಟ್ಟಿಗೆ ತೆರೆಕಾಣುವ ಸಿನಿಮಾ ಬಡಕಲಾಗಿರುತ್ತವೆ.

ರವಿಚಂದ್ರನ್ ಹಾಗೆ ವಿನಾಕಾರಣ ತಾವೇ ಕಡಿದುಕೊಂಡು ತಂತು ಹಂಸಲೇಖಾರದ್ದು. ಅಹಂ ಕಾರಣಕ್ಕೋ ಅಥವಾ ಮತ್ತಿನ್ನೇನೊ ಕಾರಣಕ್ಕೆ ಒಟ್ಟಿನಲ್ಲಿ 50 ಸಿನಿಮಾಗಳಲ್ಲಿ ಜೊತೆಯಾಗಿದ್ದ ಅತ್ಯದ್ಭುತ ಹಾಡು, ಸಂಗೀತ ನೀಡಿದ್ದ ಹಂಸಲೇಖಾ ರವಿಚಂದ್ರನ್‌ರಿಂದ ದೂರಾದರು.

ಆದರೆ ಹೀಗೇಕಾಯ್ತೆಂದು ರವಿ ನೋಡಿಕೊಳ್ಳದೆ 'ನನ್ನ ಸಿನಿಮಾಗೆ ನಾನೇ ಸಂಗೀತ ಕೊಡ್ತೀನಿ' ಅಂತ ನಿಂತರು. ಅದರ ಸಾಧನೆ-ವೈಫಲ್ಯಗಳ ಕತೆ ಬೇರೆಯೇ ಇದೆ ಬಿಡಿ. ಆಪ್ತ ಗೆಳೆಯರು ದೂರಾದರೆಂತಲೋ ಅಥವಾ ಹೊಸ concept ಸಿಕ್ಕಿತ್ತೆಂದೋ ರವಿ ತಾವೇ ಹಣ ಹಾಕಿ ಇನ್ನೊಂದು ಆಪತ್ತನ್ನೂ ಮೈಮೇಲೆಳೆದುಕೊಂಡರು.

ಅದು 'ಏಕಾಂಗಿ!'

ಇಸವಿ 2000ರಲ್ಲಿ ಬಂದು ಏಕಾಂಗಿ ಭಾರಿ ಸೋಲನುಭವಿಸಿತು. ಅಷ್ಟೇ ಅಲ್ಲ ರವಿ ಆದುವರೆಗೂ ವಿಹರಿಸುತ್ತಿದ್ದ ಹಣದ ಜಗತ್ತಿನಿಂದಲೂ ಬೇರ್ಪಡಿಸಿ ಏಕಾಂಗಿಯಾಗಿಸಿತು.

ಏಕಾಂಗಿ ತಂದ ನಷ್ಟ ಹಲವು ಕೋಟಿಗಳಷ್ಟಿತ್ತು,

ಎಂಬತ್ತು ಸಿನಿಮಾಗಳಲ್ಲಿ ನಟಿಸಿ, ಇಪ್ಪತ್ತು ಸಿನಿಮಾ ನಿರ್ದೇಶಿಸಿಯೂ ಇದ್ದ, ನಿರ್ಮಾಪಕನಾಗಿ ಸಾಕಷ್ಟು ಅನುಭವವೂ ಇದ್ದ ರವಿಚಂದ್ರನ್ ಒಂದು ಘಟ್ಟದಲ್ಲಿ ಪ್ರೇಕ್ಷಕರ ಕಲ್ಪನೆ ಹಾಗೂ ನಿರೀಕ್ಷೆಗಳನ್ನೆಲ್ಲ ದಾಟಿ ಬಹುದೂರ ಬಹಳ ಮುಂದಕ್ಕೆ ಹೊರಟುಹೋಗಿದ್ದರು.

ಜನರಿಗೆ ಯಾಕೋ 'ಏಕಾಂಗಿ' ಎಡಬಿಡಂಗಿ ಅನಿಸಿತು. ಏಕಾಂಗಿ ನಿಜಕ್ಕೂ ವಿಭಿನ್ನವಾಗಿತ್ತು, ಆದರೆ ರವಿಚಂದ್ರನ್... He is ten years ahead of his time ಅಂದರು ವಿಮರ್ಶಕರು.

ಈ ಮಧ್ಯೆ ಈಶ್ವರಿ ಆಡಿಯೋ ಕಂಪನಿ ತೆರೆದ ರವಿಗೆ ಅಲ್ಲೂ ಲಾಭ ದಕ್ಕಲಿಲ್ಲ, ಅವರ ಕೆಲ ಸಿನಿಮಾಗಳು ಮೇಲಿಂದ ಮೇಲೆ ಸೋತವು. ವಯಸ್ಸೂ ಕೂಡ ತನ್ನ ನಿರ್ದಾಕ್ಷಿಣ್ಯತೆ ತೋರುತ್ತಿತ್ತು, ಸಣ್ಣ ಮೊತ್ತವಾಗಿ ಶುರುವಾಗಿದ್ದ ಸಾಲದ ಹೊರೆ 'ಏಕಾಂಗಿ' ಕಾಲದಲ್ಲಿ ಬೆಳೆದು ದೊಡ್ಡದಾಯಿತು.

ರವಿ ಆಗಲೇ ತಮ್ಮ ಜೀವನದ ಮೂರನೇ ತಪ್ಪು ನಿರ್ಧಾರ ಮಾಡಿದ್ದು,

'ಮಂಜಿನ ಹನಿ' ಸಿನಿಮಾ ಪ್ರಾಜೆಕ್ಟ್ ಅದು.

ಇದು ಶುರುವಾಗಿ ಎಂಟು ವರ್ಷವಾಗಿರಬೇಕು. ಇದುವರೆಗೂ ತಿಂದಿರುವ ಹಣವೂ ಎಂಟೇ ಇರಬಹುದು. 'ಇದು ನನ್ನ ಕನಸಿನ ಸಿನಿಮಾ' ಎಂದೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಬಂದಿರುವ ರವಿಯ ಪಾಲಿಗೆ ಈಗ ಆ ಮಂಜಿನ ಹನಿಯೇ ಹಿಮಪರ್ವತವಾಗಿ ತಲೆಯ ಮೇಲಿನ ಹೊರೆಯಾಗಿ ಕೂತಿದೆ. ಆ ಸಿನಿಮಾ ಮುಗಿಸಿದರೂ ಕಷ್ಟ, ಹಾಗೇ ಕೈಬಿಟ್ಟರೆ ಇನ್ನೂ ಕಷ್ಟ ಎಂಬಂತಾಗಿದೆ.

ಇದೂ ಸಾಲದೆಂಬಂತೆ ರವಿ ಈಗ ತಮ್ಮ ಮಗ ಮನೋರಂಜನ್ ಹಾಗೂ ವಿಕ್ರಂಗಾಗಿ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಇನ್ನೂ ಕತೆಯೇ ಸಿದ್ಧವಾಗಿರದ 'ಅವಳು ಆವರಿಸಿದಳು', 'ಅಂದು', 'ಅಪೂರ್ವ' ಎಂಬಿತ್ಯಾದಿಯ ಅವರ ಹೊಸ ಕಲ್ಪನೆಯ ಪ್ರಾಜೆಕ್ಟ್‌ಗಳು ಅವಸರದಲ್ಲಿ ಮಾಡಿಬಡಿಸಿದ ಅಡುಗೆಯಂತಾಗಿ ಬಿಟ್ಟರೆ ರವಿಗೆ ಇನ್ನಷ್ಟು ಕಷ್ಟಗಳೇ ಕಾದಿರುತ್ತವೆ.

ರವಿ ಈಗಲಾದರೂ ಕೊಂಚ ಸಹನೆ, ವ್ಯಾವಹಾರಿಕ ಜಾಣತನ ತೋರಬೇಕಾಗಿದೆ.

ಮನೆಯ ಸ್ಥಿತಿಗತಿ

ಎನ್. ವೀರಾಸ್ವಾಮಿ-ಪಟ್ಟಮ್ಮಾಳ್ ದಂಪತಿಗಳ ತುಂಬು ಚೆಂದನೆಯ ಕುಟುಂಬದ ಕೂಸು ರವಿಚಂದ್ರನ್‌ಗೆ ಶ್ರೀಮಂತಿಕೆ ಇದ್ದಿದ್ದು ಹೌದು. ಗಾಂಧಿನಗರದಲ್ಲಿ ಮೂರು ಸಾವಿರ ಚದರಡಿಯ 'ಈಶ್ವರಿ ಕಂಬೈನ್ಸ್' ಆಫೀಸು, ರಾಜಾಜಿನಗರದ ಪುಟ್ಟ ಬಂಗಲೆ, ದಾವಣಗೆರೆಯಲ್ಲೊಂದು ಸಿನಿಮಾ ಟಾಕೀಸ್ ಕಟ್ಟಿಸಲೆಂದು ತಂದೆ ಖರೀದಿಸಿದ್ದ ಜಾಗ, ಕೈಲಿ ಸಾಕಷ್ಟು ಹಣ... ಎಲ್ಲಾ ಇದ್ದವು.

ಈಗ ಅವೆಲ್ಲಾ ಇದ್ದೂ ಇರದ ಸ್ಥಿತಿ ಎದುರಾದಂತಿದೆ. ದಾವಣಗೆರೆಯ ಸೈಟು ತಮ್ಮ ಬಾಲಾಜಿಯ ಪಾಲಿಗೆ ಹೋಗಿದೆ. ಗಾಂಧೀನಗರದ ಆಫೀಸಿನ ಜಾಗವನ್ನು ವಿತರಕ ಗಂಗರಾಜು ಐದೂವರೆ ಕೋಟಿಗೆ ಮಾತಾಡಿ ಎರಡೂವರೆ ಕೋಟಿ ಕೊಟ್ಟಿದ್ದಾರೆಂತಲೂ ಸುದ್ದಿ ಇದೆ. ಚದರಡಿಗೆ ರೂಪಾಯಿ ಹತ್ತೊಂಬತ್ತು ಸಾವಿರದಂತೆ ಈ ಡೀಲ್ ನಡೆದಿರಬಹುದು. ಇನ್ನು ರವಿಯ ಮನೆಯೂ ಅವರ ಮಂಜಿನ ಹನಿ ಸಿನಿಮಾಕ್ಕಾಗಿ ಬ್ಯಾಂಕ್ ಸಾಲಕ್ಕೆ ಅಡಮಾನವಾಗಿದೆ ಎನ್ನಲಾಗಿದೆ. 'ಈ ಸಂಜೆ'ಯ ಟಿ. ವೆಂಕಟೇಶ್ ತಾವೇ ಮುಂದೆ ನಿಂತು ಬ್ಯಾಂಕ್ ಸಾಲ ಕೊಡಿಸಿದ್ದಾರಂತೆ.

ರವಿಚಂದ್ರನ್‌ರ ಪತ್ನಿ ಸುಮತಿಯವರದ್ದು ತುಂಬು ಸಂತೃಪ್ತ ಕುಟುಂಬ, ಅವರ ತಂದೆ ವೇಲು ಮೊದಲಿಯಾರ್ ತಮಿಳುನಾಡಿನ ಖ್ಯಾತ ಉದ್ಯಮಿ ಹಾಗೂ ರಾಜಕಾರಣಿ. ಈ ಕುಟುಂಬದ ಭಾರತಿ ಬಸ್ ಸರ್ವಿಸ್ ಒಂದು ಕಾಲದಲ್ಲಿ ಹೆಸರುವಾಸಿ ಸಾರಿಗೆ ಸಂಸ್ಥೆಯಾಗಿತ್ತು. ಸುಮತಿಯವರ ಸೋದರ ಪೊನ್ನು ಎಂಬುವರು ಒಮ್ಮೆ ಕಾಂಗ್ರೆಸ್ ಶಾಸಕರೂ ಆಗಿದ್ದರು. ಈ ಕುಟುಂಬಕ್ಕೆ ಸೇರಿದ್ದ ಬೆಂಗಳೂರಿನ ಸಿಲ್ವರ್ ಜೂಬಿಲಿ ಪಾರ್ಕ್ ರಸ್ತೆಯಲ್ಲಿದ್ದ ದೊಡ್ಡ ಆಸ್ತಿಯೊಂದು ಕೂಡ ರವಿಯ ಸಿನಿಮಾ ಸಾಹಸಕ್ಕೆ ಸಿಲುಕಿ ಕೈಬಿಟ್ಟಿದೆ ಎನ್ನಲಾಗಿದೆ.

ರವಿಚಂದ್ರನ್‌ರ ಆಪ್ತ ಗೆಳೆಯರಾದ ರಾಕ್‌ಲೈನ್ ವೆಂಕಟೇಶ್ ಹಾಗೂ ಪ್ರಸನ್ನ ಟಾಕೀಸ್ ಮಾಲೀಕ ಆನಂದ್ ಬಹಳ ಹಿಂದಿನಿಂದಲೂ 'ಹಣಕಾಸಿನ ವಿಚಾರದಲ್ಲಿ ಹುಷಾರಾಗಿರುವಂತೆಯೂ, ರಿಸ್ಕ್ ತೆಗೆದುಕೊಳ್ಳದಂತೆಯೂ' ರವಿಗೆ ಹಿತವಚನ ಹೇಳುತ್ತಲೇ ಇದ್ದರು. ಆದರೆ ಅಷ್ಟರಲ್ಲಿ ಪರಿಸ್ಥಿತಿ ರವಿಯ ಕೈಮೀರಿ ದಾಟಿ ಹೋಗಿತ್ತು.

ರವಿಗೆ ಆಪ್ತಮಿತ್ರರಿರುವಂತೆಯೇ ಕೆಟ್ಟ ಚಟಗಳ ದಾರಿ ತೋರಿಸಿರುವ ಹಿತ ಶತ್ರುಗಳೂ ಜೊತೆಗಿದ್ದಾರೆ. ಇಸ್ಪೀಟು, ಗೋವಾದ ಕ್ಯಾಸಿನೋ ಜೂಜು, ಸಿಂಗಾಪೂರ್, ಥಾಯ್‌ಲ್ಯಾಂಡ್‌ನ ಜಾಲಿಟ್ರಿಪ್‌ಗಳಲ್ಲಿ ಮುಳುಗುವ ಆ ಗ್ಯಾಂಗ್‌ನಲ್ಲಿ ಮಾನ್ಯತಾ ಡೆವಲಪರ್ಸ್‌ನ ರೆಡ್ಡಿ ವೀರಣ್ಣ, ಕಳಿಂಗ ಬಾರ್‌ನ ವೆಂಕಟೇಶ್, ಅಲ್ಲಂ ವೀರಭದ್ರಪ್ಪ, ಕೆಲವೊಮ್ಮೆ ಅನಿಲ್ ಲಾಡ್ ಇರುತ್ತಾರೆ.

ಈ ಗ್ಯಾಂಗ್‌ನಿಂದ ರವಿ ಪಡೆದುದಕ್ಕಿಂತ ಬಹುಶಃ ಕಳೆಕೊಂಡಿದ್ದೇ ಜಾಸ್ತಿ ಇರಬಹುದು.

ಮನೆ ಬದಲಾಯಿತು. ಬದುಕೂ ಬದಲಾಗಲಿ

ರವಿ ಈಗ ನ್ಯಾಯಾಂಗ ಬಡಾವಣೆಯ 9ನೇ ಕ್ರಾಸ್‌ನಲ್ಲಿರುವ ಮನೆಗೆ ಶಿಫ್ಟ್ ಆಗಿದ್ದಾರೆ. ಅದು ನಿವೃತ್ತ ನ್ಯಾಯಾಧೀಶ ಸದಾಶಿವರ ಮನೆ. ತಿಂಗಳ ಬಾಡಿಗೆ ಒಂದು ಲಕ್ಷವಂತೆ. ನ್ಯಾ. ಸದಾಶಿವ ವಿತರಕ ಗಂಗರಾಜೂನೆ ಬೀಗರಾಗಿದ್ದು ಹಾಗಾಗಿ ಗಂಗರಾಜೂನೇ ಶಿಫಾರಸ್ಸು ಮಾಡಿ ರವಿಗೆ ಈ ಮನೆ ಬಾಡಿಗೆಗೆ ಕೊಡಿಸಿದ್ದಾರಂತೆ.

ಈ ಹೊಸ ಮನೆಯು ರವಿಚಂದ್ರನ್ ಬದುಕಿ[ge] ಹೊಸ ಬೆಳಕನ್ನೇ ತರಲಿ. ಹೊಸ ರಿಸ್ಕ್ ತೆಗೆದುಕೊಳ್ಳದೆ ಹಳೇ ಸಾಲ ತೀರಿಸಿಕೊಳ್ಳಲು ಸಾಧ್ಯವಾಗುವಂತಹ ಪುಟ್ಟ ಪುಟ್ಟ ಸಿನಿಮಾ ನಿರ್ಮಾಣದ ಪ್ರಾಜೆಕ್ಟ್‌ಗಳನ್ನು ರವಿ ಕೈಗೆತ್ತಿಕೊಳ್ಳಲಿ. ರವಿ ಸಂಕೋಚ ಬಿಟ್ಟು ಕೇಳಿದರೆ ನೆರವಾಗುವ ಸಹೃದಯರು ಕರ್ನಾಟಕದಲ್ಲಿ ಖಂಡಿತಾ ಇದ್ದಾರೆ. ಹೊಸ ನಟರು, ನಿರ್ದೇಶಕರಿಗೆ ರವಿ ಕರೆದು ಅವಕಾಶ ಕೊಟ್ಟರೆ ಅದು ದಿನಕ್ರಮೇಣ ರವಿಯ ಕಷ್ಟಗಳನ್ನು ತಂತಾನೆ ಬಗೆಹರಿಸಬಹುದು.

ರವಿಚಂದ್ರನ್ ಈ ಮೂರು ದಶಕಗಳ ಕಾಲ ಕೋಟ್ಯಂತರ ಜನರಿಗೆ ಖುಷಿ ನೀಡಿದ, ಹಠ-ಆತ್ಮಗೌರವ ಎರಡೂ ಇರುವ ವಿಶಿಷ್ಟ ನಟ. ಇಂತ ಕನಸುಗಾರ ಕಲಾವಿದನನ್ನು ಕಾಲ-ಸಂದರ್ಭಗಳೇ ಸೋಲಿಸಬಾರದು.

ರವಿಚಂದ್ರನ್ ಬದುಕಿನ ಗ್ರಹಣ ಬಿಟ್ಟು ಬೇಗ ಅಲ್ಲಿ ಬೆಳದಿಂಗಳು ಚೆಲ್ಲುವಂತಾಗಲಿ.



ರವಿಚಂದ್ರನ್ ಬದುಕಲ್ಲಿ ಕತ್ತಲೆ!

• ಪಾರ್ವತೀಶ

ಮಂಡ್ಯ: ಕಾಂಗ್ರೆಸ್ ಜಗಳಕ್ಕೆ ರಮ್ಯಾ ಬಲಿ



ಹಾಲಿ ಲೋಕಸಭೆಯ ಅವಧಿ ಮುಕ್ತಾಯಕ್ಕೆ ಕೇವಲ ...ತ್ತು ತಿಂಗಳು ಮಾತ್ರ ಬಾಕಿಯಿದ್ದು, ಅದಕ್ಕಾಗಿ ...ಗಾಣೆ ನಡೆಯುತ್ತಿರುವ ಹಂತದಲ್ಲೇ ದಿಢೀರ್ ಎಂದು ...ಬರಾಗಿರುವ ಮಂಡ್ಯ ಲೋಕಸಭಾ ಉಪಚುನಾವಣೆ ... ಜಿಲ್ಲೆಯ ಮತದಾರರು ಆಸಕ್ತಿಯನ್ನೇ ಕಳೆದುಕೊಂಡಿ... ಆದರೆ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ...ಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಎಂಟ್ರಿಕೊಟ್ಟ ...ದರಿಂದ ಚುನಾವಣಾ ಖದರ್ರೇ ಬದಲಾಗಿದೆ.

...ಮಂಡ್ಯದಲ್ಲಿ ಜಾತ್ಯತೀತ ಜನತಾದಳದ ...ಕೋಟೆಯನ್ನು ಬೇಧಿಸಲು ರಮ್ಯಾಳಿಂದ ಮಾತ್ರ ಸಾಧ್ಯ ...ಮ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗೆ ಸಿಎಂ ...ರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ...ಮಾಕೆ ಮಾಡಿಕೊಟ್ಟು, ಅವರಿಂದ ಗ್ರೀನ್‌ಸಿಗ್ನಲ್ ಪಡೆದು ...ಮ್ಯಾಳನ್ನು ಕಣಕ್ಕಿಳಿಸಿದ್ದಾರೆ. ಬೇರೆ ಯಾರೇ ಆದರೂ ...ಎಸ್ ಅಭ್ಯರ್ಥಿ ಪುಟ್ಟರಾಜು ಎದುರು ... ಗೆಲ್ಲುವುದು ಕಷ್ಟವಾಗಿದ್ದ ಮಂಡ್ಯ ...ದಲ್ಲಿ ರಮ್ಯಾಳ ಸ್ಪರ್ಧೆಯಿಂದ 'ಬಿಗ್ ...ಸ್' ನಡೆಯುವುದು ಖಚಿತವಾಗಿದೆ.

...ಈ ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ...ಯಿರುವುದು ಕಾಂಗ್ರೆಸ್-ಜೆಡಿಎಸ್ ...ವೆ ಮಾತ್ರ. ಉಳಿದ ಪಕ್ಷಗಳು ಇಲ್ಲಿ ಲೆಕ್ಕಕ್ಕಿಲ್ಲ. ಜಿಲ್ಲೆಯ ... ವಿಧಾನಸಭಾ ಕ್ಷೇತ್ರಗಳ ಪೈಕಿ ಮಂಡ್ಯ, ಮಳವಳ್ಳಿ, ...ಡವಪುರ ಬಿಟ್ಟರೆ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ...ಎಸ್ ಶಾಸಕರದ್ದೇ ದರ್ಬಾರು. ಮಂಡ್ಯ ಲೋಕಸಭಾ ...ತ್ರಕ್ಕೆ ಸೇರಿದ ಮೈಸೂರಿನ ಕೆ.ಆರ್.ನಗರದಲ್ಲೂ ...ಎಸ್‌ದೇ ಪಾರುಪತ್ಯ.

...ಜೆಡಿಎಸ್‌ನ ಅರ್ಭಟ ಹೆಚ್ಚಿರುವ ಮಂಡ್ಯ ಲೋಕಸಭಾ ...ತ್ರದಲ್ಲಿ ರಮ್ಯಾಳನ್ನು ಅಭ್ಯರ್ಥಿ ಮಾಡುವ ಮೂಲಕ ... ಸಿದ್ದರಾಮಯ್ಯನವರು ತಮ್ಮ ವೈರಿ ದೇವೇಗೌಡ ...ಗೂ ಕುಮಾರಸ್ವಾಮಿ ಪ್ರಾಬಲ್ಯಕ್ಕೆ ಬ್ರೇಕ್ ಹಾಕಲು ...ರಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ...ತ್ಸಾಚ್ ಎಂದೇ ಬಿಂಬಿತವಾಗಿರುವ ಉಪಚುನಾವಣೆಯಲ್ಲಿ ... ದೇವೇಗೌಡರ ಫ್ಯಾಮಿಲಿಗೆ ಮುಖಭಂಗ ಮಾಡಲು ...ರಟಿರುವ ಸಿಎಂ ಸಿದ್ದು ಅದಕ್ಕಾಗಿ ಭರ್ಜರಿ ...ತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಅದರ ಭಾಗವಾಗಿಯೇ ...ಗಳೂರು ಗ್ರಾಮಾಂತರದಿಂದ ದೇವೇಗೌಡರ ಫ್ಯಾಮಿಲಿಗೆ ...ವೈರಿಯಾಗಿರುವ ಶಾಸಕ ಡಿ.ಕೆ.ಶಿವಕುಮಾರ್ ಸಹೋದರ ...ಕೆ.ಸುರೇಶ್‌ನನ್ನು ದೇವೇಗೌಡರ ಸೊಸೆ ...ತಾಕುಮಾರಸ್ವಾಮಿ ಎದುರು ನಿಲ್ಲಿಸಿದ್ದಾರೆ. ಹಾಗೆಯೇ ...ವೇಗೌಡರ ಮಾನಸಪುತ್ರರೆಂದೇ ಕರೆಯಲ್ಪಡುವ ...ಎಸ್.ಪುಟ್ಟರಾಜುರನ್ನು ಮಂಡ್ಯದಲ್ಲಿ ಮಣಿಸಿ ಗೌಡರ ...ಪೆಟ್ಟಿಗೆ ಎದಿರೇಟು ಕೊಡುವ ಭಾಗವಾಗಿಯೇ ...ಮ್ಯಾಳನ್ನು ಕಣಕ್ಕಿಳಿಸಿದ್ದಾರೆ.



...ಇತ್ತ ದೇವೇಗೌಡ ಹಾಗೂ ಕುಮಾರಸ್ವಾಮಿ ...ಡ ಉಪಚುನಾವಣೆಯನ್ನು ಗಂಭೀರವಾಗಿ ...ಗಣಿಸಿದ್ದು, ಎರಡೂ ಕ್ಷೇತ್ರಗಳಲ್ಲೂ ...ಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ...ಕ್ಕೆ ಅದರಲ್ಲೂ ಸಿಎಂ ಸಿದ್ದರಾಮಯ್ಯನವರಿಗೆ ...ಡ್ಡಮಟ್ಟದಲ್ಲಿ ಮುಖಭಂಗ ಮಾಡಿ, ...ಯ ರಂಗದ ಕನಸಿಗೆ ಚಾಲನೆ ಕೊಡಲು ...ಯತ್ನಿಸುತ್ತಿದ್ದಾರೆ.

ಜೆಡಿಎಸ್‌ಗೆ ಪ್ರತಿಷ್ಠೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೈತಸಂಘದ ...ಟ್ಟಣ್ಣಯ್ಯ ಎದುರು ಪರಾಭವಗೊಂಡು ರಾಜಕೀಯವಾಗಿ ...ಶ್ರಿತರಾಗಿರುವ ಸಿ.ಎಸ್.ಪುಟ್ಟರಾಜುರನ್ನು ಎಂಪಿ ಮಾಡಿ ...ಜಕೀಯಆಶ್ರಯ ಕಲ್ಪಿಸುವ ಗುರಿ ದೇವೇಗೌಡರದ್ದಾಗಿತ್ತು. ...ಗಾಗಿಯೇ ಉಪಚುನಾವಣೆಯಲ್ಲಿ ಪುಟ್ಟರಾಜುರವರೇ ...ಭ್ಯರ್ಥಿಯಾಗಿದ್ದಾರೆ. ಮಂಡ್ಯ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ...ದುಕೊಂಡಿರುವ ದೇವೇಗೌಡರ ಕುಟುಂಬ ಪಕ್ಷದಲ್ಲಿದ್ದ ...ಪುಡಿಗಳ ನಡುವಿನ ಭಿನ್ನಮತವನ್ನು ಶಮನಗೊಳಿಸಿದ್ದಾರೆ. ...ಟ್ಟರಾಜು ಹಾಗೂ ಹಾಲಿ ಶಾಸಕ ಚಲುವರಾಯಸ್ವಾಮಿ ...ವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ...ಕಿರುವ ದೇವೇಗೌಡ ಹಾಗೂ ಕುಮಾರಸ್ವಾಮಿ, ...ಟ್ಟರಾಜು ಗೆಲ್ಲಿಸುವ ಹೊಣೆಯನ್ನು ಚಲುವರಾಯಸ್ವಾಮಿ ...ಲೆಗೆ ಹಾಕಿದ್ದಾರೆ.

...ಆದರೂ ಜಿಲ್ಲಾ ಜೆಡಿಎಸ್‌ನಲ್ಲಿ ಪ್ರತ್ಯೇಕ ಗುಂಪುಗಳು ...ಸಾಗಿವೆ. ಚಲುವರಾಯಸ್ವಾಮಿ ಸಿಷ್ಯರಾದ ಗುಂಪಿನಲ್ಲಿ ...ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ರಮೇಶ್‌ಬಾಬು, ...ರಾಮಕೃಷ್ಣ, ಅನ್ನದಾನಿ ಮುಖಂಡರಿದ್ದು ಉಳಿದವರು ...ತ್ಯೇಕ ಗುಂಪು ರಚಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ... ವಿರೋಧಿಗಳೊಂದಿಗೆ ಕೈಜೋಡಿಸಿ ಪರಸ್ಪರ ಸೋಲಿಗೆ ...ಸಿದ್ದು ಎಂಬ ಅಭಿಪ್ರಾಯ ಎರಡೂ ಗುಂಪುಗಳಲ್ಲಿದೆ. ...ದರೂ ಇದೆಲ್ಲವನ್ನು ಮರೆತು ಉಪಚುನಾವಣೆಯಲ್ಲಿ ...ಟ್ಟರಾಜು ಗೆಲ್ಲಿಸಲು ದೇವೇಗೌಡರು ಫರ್ಮಾನು ...ರಡಿಸಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ಎಲ್ಲರೂ ಒಂದಾಗಿ ...ಟ್ಟರಾಜು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಗ್ಗಟ್ಟು ...ದರ್ಶಿಸಿದ್ದಾರೆ. ಆದರೂ ಭಿನ್ನಮತದ ಭೀತಿ ಕಾಡುತ್ತಿದೆ. ...ಕಳೆದ ಎಂಪಿ ಚುನಾವಣೆಯಲ್ಲಿ ಮೇಲುಕೋಟೆ ...ಬಿಟ್ಟು ಚಲುವರಾಯಸ್ವಾಮಿಗೆ ಲೀಡ್ ಕೊಡಿಸಿದ್ದ ...ಟ್ಟರಾಜುಗೆ ನಾಗಮಂಗಲದಲ್ಲಷ್ಟೇ ಅಲ್ಲ ಜೆಡಿಎಸ್ ...ಗೆದ್ದ ಎಲ್ಲಾ ಕ್ಷೇತ್ರಗಳಲ್ಲೂ ಲೀಡ್ ಕೊಡಿಸಬೇಕಾದ ...ಜವಾಬ್ದಾರಿ ಚಲುವರಾಯಸ್ವಾಮಿಗೆ ವಹಿಸಲಾಗಿದೆ. ಹಾಲಿ ಶಾಸಕರು, ಮಾಜಿ ಶಾಸಕರು ಈ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿದ್ದೇ ಆದಲ್ಲಿ ಪುಟ್ಟರಾಜು ಗೆಲ್ಲಿಸಿ ಮತ್ತೊಮ್ಮೆ ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಬಹುದು.

ರಮ್ಯಾ ಎಂಬ ಗ್ಲಾಮರ್ ಗೊಂಬೆ

ಎಂ.ಕೆ.ಶಿವನಂಜಪ್ಪ ಕೆ.ವಿ.ಶಂಕರೇಗೌಡ, ಎಸ್.ಎಂ.ಕೃಷ್ಣ ಜಿ.ಮಾದೇಗೌಡ, ಅಂಬರೀಶ್‌ರಂತಹ ನಾಯಕರು ಪ್ರತಿನಿಧಿಸಿದ್ದ ಲೋಕಸಭಾ ಚುನಾವಣಾ ಅಖಾಡಕ್ಕೆ ಮೊದಲ ಬಾರಿಗೆ ಜಿಲ್ಲೆಯ ರಾಜಕೀಯ ಹಾಗೂ ಸಮಸ್ಯೆಗಳ ಬಗ್ಗೆ ಏನೊಂದು ಗೊತ್ತಿರದ ಗ್ಲಾಮರ್‌ಗೊಂಬೆ ರಮ್ಯಾರನ್ನು ಇಳಿಸಲಾಗಿದೆ. ಇದುವರೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ರಮ್ಯಾ ಇದೀಗ ನೇರವಾಗಿಯೇ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ.

ಈಗಾಗಲೇ ಗೆದ್ದು ಸಚಿವರಾಗಿರುವ ಅಂಬಿಯೇ ಜನಸಾಮಾನ್ಯರ ಕೈಗೆ ಸಿಗುವುದು ಕಷ್ಟವಾಗಿರುವ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಕನಿಷ್ಟ ತಿಳಿವಳಿಕೆಯೂ ಇಲ್ಲದ, ಜೀವನದಿ ಕಾವೇರಿ ಸಮಸ್ಯೆ, ರೈತರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ರಮ್ಯಾರನ್ನು ಕಾಂಗ್ರೆಸ್ ಪಕ್ಷ ಕಣಕ್ಕೆ ಇಳಿಸಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ರಮ್ಯಾರಿಗೆ ಜಿಲ್ಲೆಯ ಬಡಬೋರೇಗೌಡನ ಕಷ್ಟವಾಗಲಿ, ಮಹಿಳೆಯರ ಸಮಸ್ಯೆಯಾಗಲಿ ಗೊತ್ತಾಗುವುದಿಲ್ಲ. ಕೆಲವೊಂದು ಸಿನಿಮಾಗಳಲ್ಲಿ ನಟಿಸಿರುವುದನ್ನು ಬಿಟ್ಟರೆ ಜಿಲ್ಲೆಗೆ ರಮ್ಯಾರ ಕೊಡುಗೆ ಏನೆಂಬುದು ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ರಮ್ಯಾ ಹೊರತಾಗಿ ಜಿಲ್ಲೆಯಲ್ಲಿ ಬೇರ‍್ಯಾವ ನಾಯಕರೂ ಸಿಗಲಿಲ್ಲವೇ ಎಂಬ ಮಾತುಗಳು ಕೇಳಿಬರುತ್ತಿದೆ.

ಪುಟ್ಟಣ್ಣಯ್ಯ ಬೆಂಬಲ

ದೇವೇಗೌಡರ ಹಿಡಿತದಲ್ಲಿರುವ ಮಂಡ್ಯವನ್ನು ಹೇಗಾದರೂ ಮಾಡಿ ಅವರಿಂದ ಕಿತ್ತುಕೊಂಡು ಕಾಂಗ್ರೆಸ್ ತೆಕ್ಕೆಗೆ ಸೇರಿಸಿಕೊಳ್ಳಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಶಾಸಕ ಪುಟ್ಟಣ್ಣಯ್ಯನವರನ್ನು ಕರೆಸಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರ ನೀಡಿ ಎಂದು ವಿನಂತಿಸಿದ್ದರಿಂದ ಕಣದಲ್ಲಿದ್ದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ನಂದಿನಿ ಜಯರಾಂ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಇನ್ನು ಬಿಜೆಪಿ-ಜೆಡಿಎಸ್ ನಡುವೆ ಒಳಒಪ್ಪಂದವಾಗಿದ್ದು ಬಿಜೆಪಿ ಅಭ್ಯರ್ಥಿ ದೊರೆಸ್ವಾಮಿ ಕೂಡ ಕಣದಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆಯಲಿದೆ.

ಕಾಂಗ್ರೆಸ್ ಒಡೆದಮನೆ

ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಶಮನಗೊಂಡು ನಾಯಕರೆಲ್ಲ ಒಗ್ಗಟ್ಟಾಗಿ ಉಪಚುನಾವಣೆ ಎದುರಿಸಲು ಸಜ್ಜಾಗಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಭಿನ್ನಮತ ತಾರಕಕ್ಕೇರಿದೆ. ರಮ್ಯಾ ಅಭ್ಯರ್ಥಿಯಾದ ನಂತರವೂ ಕಾಂಗ್ರೆಸ್ ನಾಯಕರ ಗುಂಪುಗಾರಿಕೆ, ಒಳಜಗಳ ಮುಂದುವರಿದಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಕಾರ್ಯವೈಖರಿಯ ಬಗ್ಗೆ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಸಿಎಂ ಹಾಗೂ



ಕೆಪಿಸಿಸಿ ಅಧ್ಯಕ್ಷರ ಮುಂದೆಯೇ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಇನ್ನು ಜಿಲ್ಲಾಧ್ಯಕ್ಷ ಆತ್ಮಾನಂದನನ್ನು ಅಂಬರೀಷ್ ಗುಂಪು ಯಾವುದಕ್ಕೂ ಕರೆಯದೆ ಮೂಲೆಗುಂಪು ಮಾಡಿದೆ. ಪಕ್ಷದ ಮುಖಂಡರೇ ಬೆನ್ನಿಗೆ ಚೂರಿ ಹಾಕಿದ್ದರಿಂದ ತಾವು ಸೋತೆವು ಎನ್ನುವ ಕೆ.ಬಿ.ಚಂದ್ರಶೇಖರ್, ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ ಎಸ್.ಎಂ.ಕೃಷ್ಣರ ಕ್ಯಾಂಪಿನಲ್ಲಿ ಗುರುತಿಸಿಕೊಂಡು ಅಂಬರೀಶ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.



ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಾದ ರವೀಂದ್ರ ಶ್ರೀಕಂಠಯ್ಯನಿಗೆ ಟಿಕೆಟ್ ತಪ್ಪಿಸಿದ್ದ ಅಂಬಿ ವಿರುದ್ಧ ಬಹಿರಂಗವಾಗಿಯೇ ಕದನಕ್ಕಿಳಿದಿದ್ದ ಎಸ್.ಎಂ.ಕೃಷ್ಣ ಎಂಪಿ ಚುನಾವಣೆಯಲ್ಲಿ ರಮ್ಯಾರಿಗೆ ಟಿಕೆಟ್ ಕೊಡಿಸಿ ಅಂಬಿ ಕೈ ಮೇಲಾಗದಂತೆ ನೋಡಿಕೊಂಡಿದ್ದಾರೆ.

... ... ಅಂಬರೀಶ್‌ಗೆ ಈ ಕ್ಷೇತ್ರದಲ್ಲಿ ಗೆಲುವಿನ ... ... ಇದೆ ... ... ಕಟ್ಟಿಕೊಂಡು ಚುನಾವಣೆ ಎದುರಿಸಿದರೆ ... ... ಬುತ್ತಿ ಎಂದು ಅರಿವಾಯಿತು. ... ಶಿವರಾಮೇಗೌಡ, ಸುರೇಶ್‌ಗೌಡ ಅತ್ತ ... ಹೈಕಮಾಂಡ್ ನಾಯಕರ ಎದುರು ಪರೇಡ್ ಮಾಡುತ್ತಿದ್ದರೆ ಇತ್ತ ಅಂಬಿ ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿದ್ದ ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಜಿ.ಮಾದೇಗೌಡರನ್ನು ಒಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದರು. ಮಾದೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಕಾಂಗ್ರೆಸ್‌ನಲ್ಲಿರುವ ಒಳಜಗಳ, ಭಿನ್ನಮತ ಶಮನವಾಗಿ ಕಾವೇರಿ ಹೋರಾಟದ ಕಾರಣಕ್ಕೆ ಜಿಲ್ಲೆಯಲ್ಲಿ ಅತಿಹೆಚ್ಚು ಬೆಂಬಲ ಕೂಡ ಸಿಗುತ್ತದೆ ಎಂದು ಅಂಬಿ ಮಾದೇಗೌಡರನ್ನು ಕಣಕ್ಕಿಳಿಸಲು ಎಷ್ಟೇ ಪ್ರಯತ್ನಿಸಿದರೂ ಅವರು ಒಪ್ಪಲೇ ಇಲ್ಲ. ನಾಮಪತ್ರ ಸಲ್ಲಿಸಲು ಕಡೆಯ ದಿನದವರೆಗೂ ಅಷ್ಟಾಗಿ ಚಾಲ್ತಿಯಲ್ಲಿರದಿದ್ದ ರಮ್ಯಾ ಹೆಸರು ಕೊನೆಗೆ ವಿಧಿ ಇಲ್ಲದೆ ಫೈನಲೈಸ್ ಆಯಿತು. ಎಸ್.ಎಂ.ಕೃಷ್ಣರ ಪಾಳಯದಲ್ಲಿರುವ ರಮ್ಯಾ ಬಗ್ಗೆ ಅಂಬರೀಶ್‌ಗೆ ಅಸಮಾಧಾನವಿದ್ದರೂ ಆಕೆಯನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆ ಅಂಬಿಗಿದೆ.

ಕಾಂಗ್ರೆಸ್ ನಾಯಕರ ಕಿತ್ತಾಟ

ಕಾಂಗ್ರೆಸ್ ಅಭ್ಯರ್ಥಿ ರಮ್ಯಾರನ್ನು ಗೆಲ್ಲಿಸಲು ಅಂಬಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಕಿತ್ತಾಟ ನೋಡಿದರೆ ರಮ್ಯಾ 'ಹರಕೆಯಕುರಿ' ಯಾಗುವುದು ಶತಃಸಿದ್ಧ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನಿಂದಲೂ ದುಡ್ಡು ತಿಂದ ವಿವೇಕಾನಂದ ಅತ್ತ ವಿರೋಧಿ ಚಲುವರಾಯಸ್ವಾಮಿ ಕೊಟ್ಟ ಕಾಸಿಗೆ ಕೈಯೊಡ್ಡಿ ತನ್ನ ಬೆನ್ನಿಗೆ ಚೂರಿ ಹಾಕಿದ ಅಂತ ಸುರೇಶ್‌ಗೌಡ ಹೇಳುತ್ತಿದ್ದಂತೆ ಇಬ್ಬರೂ ಪರಸ್ಪರ 'ಅಮ್ಮನ್, ಅಕ್ಕನ್' ಅಂತೆಲ್ಲಾ ಅಂಬಿ ಎದುರೇ ಬೈದಾಡಿಕೊಂಡರು. ಒಂದು ವೇಳೆ ಅಂಬರೀಶ್ ಇಲ್ಲದಿದ್ದರೆ ಹೊಡೆದಾಟವೇ ನಡೆದು ಇಬ್ಬರೂ ಆಸ್ಪತ್ರೆ ಸೇರುವುದು ಗ್ಯಾರಂಟಿಯಾಗಿತ್ತು. ಕಡೆಗೆ ಅಂಬಿ ಮಾತಿಗೂ ಬಗ್ಗದಿದ್ದಾಗ 'ನಾನೇ ಸಭೆಯಿಂದ ಹೋಗ್ತೀನಿ' ಅಂತ ರೇಗಿದರು. ಆಗ ಗಲಾಟೆ ತಣ್ಣಗಾಯಿತು.

ಗುಂಪುಗಾರಿಕೆ, ಭಿನ್ನಮತದ ಕಾರಣದಿಂದಾಗಿ ಜಿಲ್ಲಾ ಕಾಂಗ್ರೆಸ್ ಒಡೆದು ಹೋಳಾಗಿದೆ. 3-4 ಬಣಗಳಲ್ಲಿರುವ ಎಲ್ಲರನ್ನು ಒಗ್ಗೂಡಿಸಿಕೊಂಡು ರಮ್ಯರನ್ನು ಗೆಲ್ಲಿಸಬೇಕಾದ ಒತ್ತಡದಲ್ಲಿ ಸಿದ್ದು-ಅಂಬಿ ಸಿಲುಕಿದ್ದಾರೆ. ಕಾಂಗ್ರೆಸ್ ನಾಯಕರ ಈ ಒಳಜಗಳ ಹೀಗೇ ಮುಂದುವರಿದರೆ ಕಾಂಗ್ರೆಸ್ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಮಕಾಡೆ ಮಲಗುವುದು ನಿಶ್ಚಿತ.

■ ನಾ...ೇಶ್

ಶೇಖರ್‌ಸ್ವಾಮಿ ಪ್ರಾಯೋಜಕತ್ವದ ಮಂಡ್ಯ ಬಂದ್ ವಿಫಲ!

ಆದಿಚುಂಚನಗಿರಿ ಮಠವನ್ನು ಕ್ರಿಮಿಯಂತೆ ಹೊಕ್ಕಿರುವ ಶೇಖರ್‌ಸ್ವಾಮಿಯ ದಗಲುಬಾಜಿತನ, ವಂಚನೆ, ಮಠದ ಆಸ್ತಿ ಸ್ವಾಹಾ ಮಾಡಿರುವುದು ಹಾಗೂ ಆತನ ಮೊಬೈಲ್‌ನಲ್ಲಿರುವ ಅಪ್ಸರೆಯರ ಬಗ್ಗೆ 'ಲಂಕೇಶ್' ಕಳೆದೆರಡು ವಾರದಿಂದ ವರದಿ ಮಾಡುತ್ತಿದೆ. ಈ ವರದಿಗಳನ್ನು ಓದಿ ಮಂಡ್ಯದ ಸ್ವಾಭಿಮಾನಿ ಒಕ್ಕಲಿಗರು ಶೇಖರ್ ಸ್ವಾಮಿಗೆ ಕ್ಯಾಕರಿಸಿ ಉಗಿಯುತ್ತಿದ್ದಾರೆ.



ಬಾಲಗಂಗಾಧರನಾಥರಿಂದ ಬ್ಲ್ಯಾಕ್‌ಮೇಲ್ ಮಾಡಿ ಆದಿಚುಂಚನಗಿರಿ ಮಠಕ್ಕೆ ಸೇರಿದ ಸಾವಿರಾರು ಕೋಟಿಯ ಆಸ್ತಿಯನ್ನು ಅಕ್ರಮವಾಗಿ ದಕ್ಕಿಸಿಕೊಂಡಿರುವ ಶೇಖರ್‌ಸ್ವಾಮಿ ತನ್ನ ಮೇಲೆ ನಡೆದ ಐಟಿ ದಾಳಿಯನ್ನು ಆದಿಚುಂಚನಗಿರಿ ಮಠದ ಮೇಲೆ ನಡೆದ ದಾಳಿ ಎಂಬಂತೆ ಚಿತ್ರಿಸಿದ್ದ. ಅದರ ಭಾಗವಾಗಿಯೇ ಮಂಡ್ಯದಲ್ಲಿರುವ ಸ್ವಾಭಿಮಾನಿ ಒಕ್ಕಲಿಗರ ಸೇವಾ ಒಕ್ಕೂಟದ ಕೆಲವರನ್ನು ಸಂಪರ್ಕಿಸಿದ ಶೇಖರ್‌ಸ್ವಾಮಿ ಮಂಡ್ಯ ಬಂದ್ ಮಾಡಿಸುವಂತೆ ಅವರಿಗೆ ಹೇಳಿದ್ದ. ಐಟಿ ದಾಳಿ ನಡೆದದ್ದು ಏಕೆಂಬುದನ್ನು ತಿಳಿಯದ ಮಂಡ್ಯದ ಸ್ವಾಭಿಮಾನಿ ಒಕ್ಕಲಿಗರ ಸೇವಾ ಒಕ್ಕೂಟದ ಅಧ್ಯಕ್ಷ ಡಾ.ಲೋಕೇಶ್‌ಬಾಬು, ಬಾಣಸವಾಡಿ ನಾಗಣ್ಣ, ಮಲ್ಲಿಕಾರ್ಜುನ ಮುಂತಾದವರು ಸಭೆ ಕರೆದು ಜುಲೈ 27ರಂದು ಮಂಡ್ಯ ಬಂದ್ ಮಾಡುವುದಾಗಿ ನಿರ್ಣಯ ಕೈಗೊಂಡರು.

ಆದರೆ ಜುಲೈ 27ರಂದು ನಡೆದ ಬಂದ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಒಕ್ಕಲಿಗರು ಭಾಗವಹಿಸಲಿಲ್ಲ. ಅಧ್ಯಕ್ಷ ಲೋಕೇಶ್‌ಬಾಬು ಜೊತೆಗೆ ಕೇವಲ 25-30 ಮಂದಿ ಒಕ್ಕಲಿಗರು ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕಾಟಾಚಾರಕ್ಕೆ ಎಂಬಂತೆ ಬಾಗಿಲು ಹಾಕಿದ ಅಂಗಡಿ ಮಾಲೀಕರು ಅವರು ಎದ್ದು ಹೋದ ಕೂಡಲೇ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದರು.

ಹಾಗೆಯೇ ಆದಿಚುಂಚನಗಿರಿ ಕ್ಷೇತ್ರವಿರುವ ನಾಗಮಂಗಲದಲ್ಲೇ ಬಂದ್ ಸಂಪೂರ್ಣ ವಿಫಲವಾಯಿತು. ಬಂದ್‌ನಲ್ಲಿ ಭಾಗವಹಿಸುವುದಿರಲಿ, ಅಂಗಡಿಗಳನ್ನು ಮುಚ್ಚುವ ಗೋಜಿಗೂ ಜನ ಹೋಗಲಿಲ್ಲ. ಇನ್ನು ಕೆ.ಆರ್.ಪೇಟೆಯಲ್ಲಿ ಒಂದಷ್ಟು ಒಕ್ಕಲಿಗ ಮುಖಂಡರು ಮಾಧ್ಯಮದವರು ಬಂದಾಗ 10 ನಿಮಿಷ ಬಾಗಿಲು ಹಾಕಿ ಎಂದು ವಿನಂತಿಸಿದ ಮೇರೆಗೆ 10 ನಿಮಿಷ ಬಾಗಿಲು ಹಾಕಿದ್ದನ್ನು ಬಿಟ್ಟರೆ ಮತ್ತೇನೂ ಆಗಲಿಲ್ಲ. ಪಾಂಡವಪುರ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣದಲ್ಲಿಯೂ ಬಂದ್‌ನ ಯಾವುದೇ ಲಕ್ಷಣಗಳೂ ಕಾಣಲಿಲ್ಲ.

'ಲಂಕೇಶ್' ವಾರ ಪತ್ರಿಕೆಯಲ್ಲಿ ಶೇಖರ್‌ಸ್ವಾಮಿಯ ... ... ಬಂದ ನಂತರ ಸಂಘಟನೆಯಲ್ಲಿರುವ ಸ್ವಾಭಿಮಾನಿಗಳು ... ... ಹಾಗೆಯೇ ಜಿಲ್ಲೆಯ ಒಕ್ಕಲಿಗರು ಶೇಖರ್‌ಸ್ವಾಮಿಯ ವಿರುದ್ಧ ಕಿಡಿಕಾರುತ್ತಿದ್ದಾರೆ ... ಪತ್ರಿಕೆ ... ಶೇಖರ್‌ಸ್ವಾಮಿಯ ಬಗ್ಗೆ ಬಯಲು ಮಾಡಿದ ...

ದಯಮಾಡಿ ಮನವಿಗೆ ನೀವೂ ಸಹಿ ಮಾಡಿ.....

ರಾಜ್ಯದಲ್ಲಿ ಶಾಂತಿ ನೆಲಸಲಿ ಎಂಬ ಉದ್ದೇಶದಿಂದ ಹಲವು ಪ್ರಮುಖ ಬರಹಗಾರರು, ಚಿಂತಕರು ಮತ್ತು ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರಕ್ಕೂ ಮತ್ತು ಭೂಗತರಾಗಿರುವ ನಕ್ಸಲರಿಗೂ ಒಂದು ಜಂಟಿ ಮನವಿ ಪತ್ರವನ್ನು ತಯಾರಿಸಿದೆವು. ಕಳೆದ ಮಂಗಳವಾರ, ಅಂದರೆ ಆಗಸ್ಟ್ ೧೩ರಂದು, ಆ ಪತ್ರದ ಪ್ರತಿಯನ್ನು ಸಿದ್ದರಾಮಯ್ಯನವರಿಗೆ ಅವರ ಕೃಷ್ಣಾ ಕಚೇರಿಯಲ್ಲಿ ಸಲ್ಲಿಸಿದೆವು. ಆ ಪತ್ರದ ಪೂರ್ಣ ಪಾಠವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಅಂದಿನ ಭೇಟಿಯ ಸಂದರ್ಭದಲ್ಲಿ "ಸರ್ಕಾರ ನಕ್ಸಲ್‌ರೊಡನೆ ಮಾತುಕತೆಗೆ ಸಿದ್ಧ, ಅವರ ಎಲ್ಲಾ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸ ಲಾಗುವುದು ಮತ್ತು ಅವರು ಮುಖ್ಯವಾಹಿನಿಗೆ ಬರಲು ಪೂರಕ ವಾತಾವರಣವನ್ನು ನಿರ್ಮಿಸಲಾಗುವುದು ಎಂದು ಈವರೆಗೆ ಅನೌಪಚಾರಿಕವಾಗಿ ಹೇಳುತ್ತಾ ಬಂದಿರುವುದನ್ನೇ ಸರ್ಕಾರದ ಅಧಿಕೃತ ನಿಲುವಾಗಿ ಪ್ರಕಟಿಸಬೇಕು. ಆಗ ಮಾತ್ರ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಯಾರೇ ಆದರೂ ಮಾತುಕತೆಗೆ ಮುಂದಾಗುತ್ತಾರೆ" ಎಂದು ನಾವು ಹೇಳಿದೆವು. ನಮ್ಮ ಮನವಿಯನ್ನು ಆಲಿಸಿದ ನಂತರ ಸಿದ್ದರಾಮಯ್ಯನವರು ಈ ವಿಚಾರವನ್ನು ಕ್ಯಾಬಿನೆಟ್ ಮುಂದೆ ಇಟ್ಟು ಅದರ ಒಪ್ಪಿಗೆ ಪಡೆದು ಆದಷ್ಟು ಬೇಗ ಸರ್ಕಾರದ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದರು.

ಅವತ್ತು ನಮ್ಮ ನಿಯೋಗದಲ್ಲಿ ಬರಗೂರು ರಾಮಚಂದ್ರಪ್ಪ, ಎ.ಕೆ.ಸುಬ್ಬಯ್ಯ, ಇಂದೂಧರ ಹೊನ್ನಾಪುರ, ಗೌರಿ ಲಂಕೇಶ್, ಪಾರ್ವತೀಶ, ನಗರಿ ಬಾಬಯ್ಯ, ವಿ.ಎಸ್.ಶ್ರೀಧರ, ನಗರಗೆರೆ ರಮೇಶ್, ಬಂಜಗೆರೆ ಜಯಪ್ರಕಾಶ್ ಮತ್ತು ಎಲ್.ಹನುಮಂತಯ್ಯನವರು ಇದ್ದರು.

ಈ ಮನವಿಗೆ ಸಹಿ ಮಾಡಲು ಇಚ್ಛಿಸುವವರು ಈ ಲಿಂಕ್‌ಗೆ ಹೋಗಿ ಹಾಗೂ ಇತರರಿಗೂ ತಿಳಿಸುವಂತೆ ಮನವಿ ಮಾಡಿ.
http://indianvoice.org/appeal-to-government and-naxalites-from-petition.html

ಸರ್ಕಾರಕ್ಕೂ ಮತ್ತು ನಕ್ಸಲ್ ಹೋರಾಟಗಾರರಿಗೂ ನಾಗರಿಕ ಸಮಾಜದ ಒಂದು ಮನವಿ



ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಮೇಲೆ ಕರ್ನಾಟಕದ ಜನತೆ ಸಕಾರಣವಾಗಿಯೇ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿರುವುದಲ್ಲದೆ ಬಿಜೆಪಿಗಿಂತ ಭಿನ್ನವಾದ ರಾಜಕೀಯ ಮತ್ತು ಆಡಳಿತವನ್ನು ನಿರೀಕ್ಷಿಸುತ್ತಿದ್ದಾರೆ. ಅದರಲ್ಲಿ ಆಡಳಿತದಲ್ಲಿ ಮತ್ತು ಸರ್ಕಾರದ ಧೋರಣೆಯಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಪುನರ್ ಸ್ಥಾಪಿಸುವುದು ಅತಿಮುಖ್ಯವಾದದ್ದು. ಅದರಲ್ಲೂ ಹೋರಾಟಗಳನ್ನು ಮತ್ತು ಭಿನ್ನಮತವನ್ನು ಒಂದು ಸರ್ಕಾರ ಮತ್ತು ಸಮಾಜ ಎಷ್ಟರಮಟ್ಟಿಗೆ ಸಹಾನುಭೂತಿಯಿಂದ ನಿರ್ವಹಿಸುತ್ತದೆ ಎಂಬುದೇ ಆ ಸಮಾಜ ಮತ್ತು ಸರ್ಕಾರ ಎಷ್ಟರಮಟ್ಟಿಗೆ ಪ್ರಜಾತಾಂತ್ರಿಕಗೊಂಡಿದೆ ಎಂಬುದಕ್ಕೆ ಸಂಕೇತವಾಗಿರುತ್ತದೆಂದು ನಾವು ಭಾವಿಸುತ್ತೇವೆ.

ಕರ್ನಾಟಕದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಹಲವಾರು ಬಾರಿ "ನಕ್ಸಲ್ ಚಳವಳಿಯ ಬೇರು ಸಾಮಾಜಿಕ ಅಸಮಾನತೆಯಲ್ಲಿದೆ" ಎಂದೂ "ನಕ್ಸಲ್ ಹೋರಾಟಗಾರರು ನಮ್ಮವರೇ ಆಗಿದ್ದು ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ಹೋರಾಟ ನಡೆಸಲು ಮುಂದೆ ಬಂದಲ್ಲಿ ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಡುತ್ತದೆ" ಎಂದೂ, "ನಕ್ಸಲರ ಜೊತೆ ಮಾತುಕತೆಗೆ ಸಿದ್ಧ" ವೆಂದೂ ಹೇಳಿಕೆಗಳನ್ನು ನೀಡಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯೆಂದು ನಾವು ಭಾವಿಸುತ್ತೇವೆ.

ಭಾರತದಲ್ಲಿನ ಪ್ರಜಾತಂತ್ರದ ಕೊರತೆ ಮತ್ತು ಜನರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲಾಗದ ವೈಫಲ್ಯಕ್ಕೆ ಸಂಕೇತವಾಗಿ ಈ ದೇಶದಲ್ಲಿ ನಕ್ಸಲ್ ಚಳವಳಿ ಹುಟ್ಟಿಕೊಂಡಿತು. ಕಳೆದ ನಲವತ್ತೈದು ವರ್ಷಗಳಲ್ಲಿ ಸಾಕಷ್ಟು ರಕ್ತಪಾತವಾಗಿದೆ. ಒಂದೆಡೆ ಸರ್ಕಾರಗಳು ನಕ್ಸಲ್ ಚಳವಳಿ ಹುಟ್ಟಲು ಮೂಲಕಾರಣಗಳಾದ ಅಸಮಾನತೆ ಮತ್ತು ಬಡತನಗಳನ್ನು ನಿವಾರಿಸಲು ವಿಫಲವಾಗಿರುವುದು ಮತ್ತು ಇನ್ನೊಂದೆಡೆ ಆ ಚಳವಳಿಯನ್ನು ಕೇವಲ ಕಾನೂನು ಸಮಸ್ಯೆಯಂತೆ ಪರಿಗಣಿಸುತ್ತಾ ಅದನ್ನು ಪೊಲೀಸ್ ದಮನದ ಮೂಲಕ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು, ಈ ದುರಂತಕ್ಕೆ ಪ್ರಮುಖ ಕಾರಣ. ಹಾಗೆಯೇ ನಕ್ಸಲ್ ಹೋರಾಟಗಾರರ ಸೈದ್ಧಾಂತಿಕ ಮೊಂಡುತನ ಮತ್ತು ವಿನಾಕಾರಣ ಹಿಂಸೆಯಿಂದ ಕೂಡ ಸಮಾಜದ ಶಾಂತಿ ಮತ್ತು ಪ್ರಜಾತಂತ್ರಕ್ಕೆ ಧಕ್ಕೆ ಬಂದಿದೆ. ಈ ಸಿಕ್ಕು ಬಗೆಹರಿಯಬೇಕೆಂದರೆ ಸರ್ಕಾರ ಮತ್ತು ನಕ್ಸಲ್ ಚಳವಳಿಗಳೆರಡೂ ಗಂಭೀರವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಒಂದು ಕೇಳಿಸಿಕೊಳ್ಳುವ, ಸ್ಪಂದಿಸುವ ಸರ್ಕಾರ ಮತ್ತು ಸಂವಾದಕ್ಕೆ ತೆರೆದುಕೊಳ್ಳುವ ಮನಸ್ಥಿತಿಯುಳ್ಳ ಚಳವಳಿಯಿದ್ದರೆ ಸಮಾಜದಲ್ಲಿ ಅಶಾಂತಿ ಮತ್ತು ರಕ್ತಪಾತ ಒಂದಷ್ಟುಮಟ್ಟಿಗಾದರೂ ಕಡಿಮೆಯಾಗುತ್ತದೆ ಎಂಬುದು ನಮ್ಮ ಆಶಯ.

ಆದರೆ ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಇಡಬೇಕಾಗಿರುವುದು ಸರ್ಕಾರವೇ.

ಕರ್ನಾಟಕದಲ್ಲಿ ನಕ್ಸಲ್ ಚಳವಳಿ ಇತರ ರಾಜ್ಯಗಳಷ್ಟು ತೀವ್ರವಾಗಿಲ್ಲ. ಕರ್ನಾಟಕ ಆಂಧ್ರ, ಬಿಹಾರ, ಛತ್ತೀಸ್‌ಗಡ್‌ಗಳ ದಾರಿ ಹಿಡಿಯದಂತೆ ಮಾಡಬಹುದೆಂದು ಕಾಳಜಿಯುಳ್ಳ ನಾಗರಿಕರಾಗಿ ನಮಗೆಲ್ಲಾ ಅನಿಸುತ್ತಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಹೋರಾಟದಲ್ಲಿ ತೊಡಗಿರುವವರನ್ನು ಮಾತುಕತೆಗೆ ಆಹ್ವಾನಿಸಬೇಕು ಮತ್ತು ಮಾತುಕತೆಗೆ ಬೇಕಾದ ಪೂರಕವಾದ ವಾತಾವರಣವನ್ನು ಉಂಟುಮಾಡಬೇಕು ಎಂದು ಮನವಿ ಮಾಡುತ್ತಿದ್ದೇವೆ.

ತಮ್ಮ ಶಸ್ತ್ರಾಸ್ತ್ರ ಹೋರಾಟವನ್ನು ಕೈಬಿಟ್ಟು ಜನರೊಂದಿಗಿದ್ದುಕೊಂಡು ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ತಮ್ಮ ಚಳವಳಿಯನ್ನು ರೂಪಿಸಲು ನಕ್ಸಲರು ಮುಂದಾದಲ್ಲಿ, ಅದಕ್ಕೆ ಅಗತ್ಯವಾದ ಮುಕ್ತ ಅವಕಾಶವನ್ನು ಸರ್ಕಾರ ಕಲ್ಪಿಸುವುದು ಮತ್ತು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳುವುದು ಅದರಲ್ಲಿ ಮುಖ್ಯವಾದದ್ದು.


ಸರ್ಕಾರದ ಈ ಕರೆಗೆ ನಕ್ಸಲ್ ಹೋರಾಟಗಾರರು ತಮ್ಮ ಪೂರ್ವನಿರ್ಧಾರಿತ ಮಾರ್ಗಗಳ ಚೌಕಟ್ಟಿನಿಂದ ಹೊರಬಂದು ಪೂರಕವಾಗಿ ಪ್ರತಿಕ್ರಿಯಿಸಬೇಕೆಂದು ನಾವು ಮನವಿ ಮಾಡುತ್ತೇವೆ. ಅವರ ಹೋರಾಟದ ಕಳಕಳಿಯನ್ನು ಗೌರವಿಸುತ್ತಲೇ ಭೂಗತರಾಗಿ ಜನರಿಂದ ದೂರವಾಗಿ, ಶಸ್ತ್ರಾಸ್ತ್ರ ಹೋರಾಟ ನಡೆಸುವುದನ್ನು ಬಿಟ್ಟು ಜನರೊಂದಿಗಿದ್ದುಕೊಂಡು ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ಹೋರಾಟ ಮಾಡುವ ದಿಕ್ಕಿನಲ್ಲಿ ಪುನರಾಲೋಚನೆ ಮಾಡಬೇಕೆಂದು ಮನವಿ ಮಾಡುತ್ತೇವೆ.

ಹಾಗೆಯೇ ಇತರ ಕಾರಣಗಳಿಗಾಗಿಯೂ ವ್ಯಕ್ತಿಗತ ನೆಲೆಯಲ್ಲೇ ಹೊರಬಂದು ಸಾಮಾನ್ಯ ಜೀವನ ನಡೆಸಲು ಯಾರಾದರೂ ಹೋರಾಟಗಾರರು ಮುಂದೆ ಬಂದಲ್ಲಿ ಅವರಿಗೆ ಕೂಡ ಅವಕಾಶ ಕಲ್ಪಿಸಿಕೊಡಲು ಸರ್ಕಾರ ಮುಂದಾಗಬೇಕೆಂದು ನಾವು ಒತ್ತಾಯಿಸುತ್ತೇವೆ.

ಈ ನಾಡಿನಲ್ಲಿ ಸಮಾನತೆ, ಶಾಂತಿ ಮತ್ತು ನೆಮ್ಮದಿಗಳು ನೆಲೆಯೂರಬೇಕೆಂಬ ಸದುದ್ದೇಶ ನಮ್ಮದಾಗಿದೆ. ಕಾಳಜಿಯುಳ್ಳ ನಾಗರಿಕರಾಗಿ ನಾವು ಮಾಡುತ್ತಿರುವ ಈ ಮನವಿಗೆ ಸರ್ಕಾರ ಮತ್ತು ನಕ್ಸಲ್ ಹೋರಾಟಗಾರರು ಜವಾಬ್ದಾರಿಯುತವಾಗಿ ಮತ್ತು ಪೂರಕವಾಗಿ ಪ್ರತಿಕ್ರಿಯಿಸುತ್ತಾರೆಂದು ನಿರೀಕ್ಷಿಸುತ್ತೇವೆ.

ಮನವಿಗೆ ಸಹಿ ಮಾಡಿರುವ ಗಣ್ಯರು

- ಎಚ್.ಎಸ್. ದೊರೆಸ್ವಾಮಿ (ಹಿರಿಯ ಸ್ವಾತಂತ್ರ್ಯ ಹೋರಾಟಗಾರರು)
- ಡಾ.ಯು.ಆರ್. ಅನಂತಮೂರ್ತಿ (ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು)
- ದೇವನೂರು ಮಹಾದೇವ (ಸಾಹಿತಿಗಳು, ಚಿಂತಕರು)
- ಪ್ರೊ. ಬರಗೂರು ರಾಮಚಂದ್ರಪ್ಪ (ಸಾಹಿತಿಗಳು)
- ಎ.ಕೆ. ಸುಬ್ಬಯ್ಯ (ಹಿರಿಯ ರಾಜಕಾರಣಿಗಳು)
- ಡಾ. ಜಿ. ರಾಮಕೃಷ್ಣ (ಚಿಂತಕರು, ಸಂಪಾದಕರು "ಹೊಸತು")
- ಇಂದೂಧರ ಹೊನ್ನಾಪುರ (ಸಾಹಿತಿಗಳು, ಸಂಪಾದಕರು "ಸಂವಾದ")
- ಬಿ.ಎಂ.ಬಶೀರ್ (ಸಾಹಿತಿಗಳು, ಸಂಪಾದಕರು "ವಾರ್ತಾಭಾರತಿ")
- ಗೌರಿ ಲಂಕೇಶ್ (ಲೇಖಕರು, ಪ್ರಧಾನ ಸಂಪಾದಕರು "ಗೌರಿ ಲಂಕೇಶ್")
- ಪಾರ್ವತೀಶ್ (ಲೇಖಕರು, ಸಂಪಾದಕರು "ಗೌರಿ ಲಂಕೇಶ್")
- ಜಿ. ರಾಜಶೇಖರ್ (ಹಿರಿಯ ಚಿಂತಕರು)
- ಸನತ್‌ಕುಮಾರ್ ಬೆಳಗಲಿ (ಹಿರಿಯ ಪತ್ರಕರ್ತರು)
- ಡಾ. ಟಿ. ಆರ್ .ಚಂದ್ರಶೇಖರ್ (ಚಿಂತಕರು)
- ಡಾ. ರಹಮತ್ ತರೀಕೆರೆ (ಸಾಹಿತಿಗಳು, ಸಂಶೋಧಕರು)
- ಡಾ. ಬಂಜಗೆರೆ ಜಯಪ್ರಕಾಶ್ (ಸಾಹಿತಿಗಳು)
- ಪ್ರೊ. ನಗರಿ ಬಾಬಯ್ಯ (ಮಾನವ ಹಕ್ಕು ಹೋರಾಟಗಾರರು)
- ಎಲ್. ಹನುಮಂತಯ್ಯ (ಸಾಹಿತಿಗಳು, ರಾಜಕಾರಣಿಗಳು)
- ಪ್ರೊ. ನಗರಗೆರೆ ರಮೇಶ್ (ಮಾನವ ಹಕ್ಕು ಹೋರಾಟಗಾರರು)



ಹೆಂಡತಿ ಗಂಡನನ್ನು ಅಪರಿಚಿತನನ್ನು ಕರೆಯುವಂತೆ 'ರ್ರಿ.....ೀ' ಅನ್ನುವುದು ಸರೀನಾ ಸಾರ್?

☛ ಈ ಭೂಮಿ ಮೇಲೆ ಹುಡುಗಿಯರೇ ಇಲ್ಲದಿದ್ದಿದ್ರೆ?

ಮಹಾದೇವ ಬಿರಾದಾರ್, ಅಥಣಿ

- ನರಿಗಳನ್ನು ಮೀರಿಸುವಂತೆ ಹುಡುಗರ ಊಳಿಡುವಿಕೆ ಜಗತ್ತನ್ನು ತುಂಬಿರುತ್ತಿತ್ತು.

☛ ರಾಜಕಾರಣಿಗಳ ರಾತ್ರಿ ರಹಸ್ಯ ಅಂತ ಸಿನಿಮಾ ಮಾಡಬೇಕಂತ ಇದ್ದೀನಿ, ಚಿತ್ರೀಕರಣ ಎಲ್ಲಿಂದ ಆರಂಭಿಸಲಿ?

ಎಂ. ಕೋಟ್ಯಾನ್, ಉಜಿರೆ

- ವಿಧಾನಸೌಧ.....!

☛ ಸಿನಿಮಾ ನಟರನ್ನು ಸ್ಟಾರ್ ಅನ್ನೋದ್ಯಾಕೆ ಗುರು?

ಶಮೀಮ, ಬೆಳ್ಳಾರೆ

- ಜನರ ಪಾಲಿಗೆ ನಿರುಪಯೋಗಿ ಆದಕ್ಕೆ.

☛ ಈಗ ಲಂಕೇಶ್ ಇದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗಿದ್ದನ್ನು ನೋಡಿ ಸಂತೋಷ ಪಡುತ್ತಿದ್ದರೇನೋ? ಅಲ್ವಾ?

ಚಿದಾನಂದ. ಸಿಂಧನೂರು

- ಲಂಕೇಶ್ ಈಗಲೂ ಇದೆಯಲ್ಲ, ಆದರೆ ಸಂತೋಷ ಬಹಳ ದಿನ ಉಳಿಯಲ್ಲ ಅಷ್ಟೆ.

☛ ಪುರುಷರು ಜಾಣೆಯರನ್ನೇ ಮದುವೆಯಾಗಲು ಇಷ್ಟಪಡುತ್ತಾರೆ ಯಾಕೆ?

ಕವಿತಾ, ಶೃಂಗೇರಿ

- ತಮ್ಮಲ್ಲಿರುವ ಕೊರತೆ ತುಂಬಿಕೊಳ್ಳಲು.

☛ ಅವಳು ನನ್ನ ಮನಸ್ಸು ಗೆದ್ದಿದ್ದಾಳೆ, ನನ್ನನ್ನೇ ಅರ್ಪಿಸಿಕೊಳ್ಳಬೇಕೆಂದಿದ್ದೇನೆ?

ರವಿಕಿರಣ್, ಬನ್ನೇರುಘಟ್ಟ

- ಅವಳು ಇನ್ನು ಕೊಂಚ ಬೆಲೆಯುಳ್ಳ ವಸ್ತುವನ್ನು ನಿರೀಕ್ಷಿಸುತ್ತಿರಬಹುದು.

☛ ಬಿಜೆಪಿಯ ಸಿದ್ಧಾಂತವನ್ನು ಈಗಿನ ಯುವಜನರು ಇಷ್ಟಪಡದಿರಲು ಜನರೇಷನ್ ಗ್ಯಾಪ್ ಕಾರಣನಾ?

ಜಿ.ಎನ್. ಸ್ವಾಮಿ, ಮಾದಾಪುರ

- ಅಲ್ಲ ಜನಿವಾರದ ಗ್ಯಾಪ್ ಕಾರಣ.


☛ ಕನ್ನಡದಲ್ಲಿ ಒಳ್ಳೆಯ ಕತೆ–ಹಾಡುಗಳ ಸಿನಮಾ ಬರುವುದು ಯಾವಾಗ?

ಕೆಂಪರಾಜ್, ಚಿಕ್ಕಬಳ್ಳಾಪುರ

- ನಿರ್ಮಾಪಕರು ಬರೆಯುವವರಿಗೆ ಸರಿಯಾಗಿ ಸಂಭಾವನೆ ಕೊಟ್ಟಾಗ.

☛ ಮದುವೆನ ಗಂಡನ ಜೊತೆ ಆಗಿ ಮಗು ಬೇಕು ಅಂತ ದೇವರನ್ನು ಕೇಳೋದ್ಯಾಕೆ?

ಕೀಟಲೆ



- ಸಂತತಿಯ ಗುಣಮಟ್ಟ ಹೆಚ್ಚಿಸಲು.

☛ ಹೆಂಡತಿ ಗಂಡನನ್ನು ಅಪರಿಚಿತನನ್ನು ಕರೆಯುವಂತೆ 'ರ್ರಿ.....ೀ' ಅನ್ನುವುದು ಸರೀನಾ ಸಾರ್?

ರಾಜೇಂದ್ರ, ಸಿದ್ದಾಪುರ

- ಗಂಡ 'ಲೇಯ್' ಅನ್ನೋದಕ್ಕಿಂತಾ ಬೆಟರ್.

☛ ಮುಖ್ಯಮಂತ್ರಿಗಳೆಲ್ಲಾ ಹಣಕಾಸಿನ ಇಲಾಖೆಯನ್ನು ತಮ್ಮಲ್ಲೇ ಇರಿಸಿಕೊಳ್ಳುತ್ತಾರಲ್ಲ, ಕಾರಣ?

ಪ್ರಕಾಶ್, ಸವದತ್ತಿ

- ಅನೇಕ ಅಗೋಚರ ಖರ್ಚುಗಳನ್ನು ನಿಭಾಯಿಸಲು.

☛ ಪ್ರೀತಿಸಿ ಮದುವೆಯಾದರೆ ವರದಕ್ಷಿಣೆ ಪಿಡುಗು ಕಡಿಮೆಯಾಗುತ್ತಲ್ವಾ?

ಪ್ರಭಾಕರ, ಹಿರಿಯೂರು

- ಜೊತೆಗೆ ಪುರೋಹಿತರ ಪಿಡುಗೂ ಸಹ.

☛ ನಮ್ಮ ಪ್ರಧಾನಮಂತ್ರಿ ಸಿಂಗ್ ಒಬ್ಬ ಒಳ್ಳೇ ಮನುಷ್ಯ ಅಂತಾರಲ್ಲ!

ಪ್ರಸಾದ್, ಶಹಾಬಾದ್

- ಆದರೆ ಜೀವಂತ ಮನುಷ್ಯ ಅಂತಾ ಯಾರೂ ಹೇಳುತ್ತಿಲ್ಲವಲ್ಲ!

☛ ಜಯಲಲಿತಾರನ್ನು ಮೊನ್ನೆ ಒಂದು ಆನೆ ತಳ್ಳಿ ಬೀಳಿಸಿತಲ್ಲಾ?

ರವಿ ಹೂಗಾರ, ಗದಗ

- ಅದು ಕುಲಬಾಂಧವರ ಸರಸ ಸಂಭಾಷಣೆಯೂ ಇರಬಹುದು.

☛ ಸಿಗಲ್ಲಾ ಅಂತ ಗೊತ್ತಾದ ಮೇಲೂ ಹುಡುಗರ್‍ಯಾಕೆ ಹುಡುಗಿಯರ ಬೆನ್ನು ಹತ್ತಿ ಕಾಡುತ್ತಾರೆ?

ಸುಜಾತ, ಮೈಸೂರು

- ಡ್ರೈವಿಂಗ್ ಬರದಿದ್ದರೂ ಬೀದಿನಾಯಿಗಳು ವೆಹಿಕಲ್‌ಗಳನ್ನು ಚೇಸ್ ಮಾಡುವುದಿಲ್ಲವೆ....!

(... 9980331427ಗೆ SMS ...
kannamucchale@gmail.com ...)

ವಿಮೋಚನೆಗೆ ತಹತಹಿಸುತ್ತಿರುವ ಸಮುದಾಯವು ಪ್ರವಾಹವಾಗುವುದೇ?



ಈ ಕಾಲದಲ್ಲಿ ಯಾಕೆ ಅಂತಹ ದೊಡ್ಡ ...ಳವಳಿಗಳಿಲ್ಲ? ಎಂಬ ಪ್ರಶ್ನೆ ಕಳೆದ 7-8 ವರ್ಷಗಳಲ್ಲಿ ...ಲ್ಲಿ ಕೇಳಿಬರುತ್ತಲಿರುವ ಮಾತು. ಇಲ್ಲ ಎಂಬುದಕ್ಕೇ ...ಷ್ಟುನ್ನದಿಲ್ಲ ಇವೆ ಎಂಬುದು ಪ್ರತಿವಾದಿಗಳ ಪ್ರತಿಮಾತು. ...ಳೆದ ವರ್ಷ ಕುಪ್ಪಳ್ಳಿಯಲ್ಲಿ ಆಸಕ್ತರ ಬಳಗವೊಂದು ...ಯೋಜಿಸಿದ್ದ ಚಿಂತನಗೋಷ್ಠಿಯಲ್ಲಿ ಈ ಚರ್ಚೆ ಸಾಕಷ್ಟು ...ಗಂಭೀರವಾಗಿ ನಡೆಯಿತೆಂಬ ವರ್ತಮಾನ ಗೆಳೆಯರಿಂದ ...ಳಿಯಿತು. 'ಇಂದು ನಡೆಯುತ್ತಿರುವ ಹಲವಾರು ಬಿಡಿ ...ಹೋರಾಟಗಳನ್ನು ಗಮನಿಸಬೇಕು, ಅವುಗಳಲ್ಲಿ ನೀವು ...ಭಾಗವಹಿಸುವುದಿಲ್ಲವಾದ್ದರಿಂದ ನಿಮಗೆ ಗೊತ್ತಾಗುತ್ತಿಲ್ಲ' ...ಎಂಬ ಅರ್ಥದಲ್ಲಿ ಎಡಪಂಥೀಯರಲ್ಲಿ ಒಂದು ...ಗುರುತಿಸಿಕೊಳ್ಳುವವರು ಬಹಳ ಜೋರಾಗಿಯೇ ವಾದ ಮಂಡಿಸಿದರಂತೆ.

ಅವರು ಎಷ್ಟು ಜೋರಾಗಿ ವಾದ ಮಂಡಿಸಿದರೋ, ...ಷ್ಟೇ ದೃಢವಾಗಿ ಆದರೆ ಅಷ್ಟು ಸದ್ದಿಲ್ಲದೇ 'ನೀವು ಏನೇ ...ಳಿ, ಇವತ್ತು ಅಂತಹ ದೊಡ್ಡ ಚಳವಳಿಗಳಿಲ್ಲ' ಎಂಬುದು ...ಲ್ಲಿ ಕೆಲವರ ಅಭಿಪ್ರಾಯವಾಗಿತ್ತು. ಚಳವಳಿಗಳ ಕುರಿತು ...ರ್ಚಿಸುವುದು, ತಮ್ಮದೇ ರೀತಿಯಲ್ಲಿ ತಮ್ಮದೇ ಮೂರ್ತ, ...ಅಮೂರ್ತ ತಾಣಗಳಲ್ಲಿ ಅಭಿಪ್ರಾಯಗಳನ್ನು ...ವ್ಯಕ್ತಪಡಿಸುವುದು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ...ಹಲವು ರೀತಿಯ ಸಿನಿಕ ಅನಿಸಿಕೆಗಳು ಅಲ್ಲಿ ಸಾಕಷ್ಟು ...ಕಾಣಸಿಗುತ್ತವೆ. ತಮ್ಮಿಂದ ಹೊರತಾದ 'ಚಳವಳಿಗಾರರಿಗೆ' ...ಪುಗಸಟ್ಟೆ ಸಲಹೆಗಳೂ ರಾಶಿರಾಶಿ ಲಭ್ಯವಾಗುತ್ತವೆ.

ಅವೆಲ್ಲಾ ಏನೇ ಇರಲಿ. ಇಂದು ಚಳವಳಿ ...ಎಂಬುದೊಂದು ಇದೆಯೇ? ಚಳವಳಿ ಎಂದು ಯಾವುದನ್ನು ...ಕರೆಯಬೇಕು ಎಂಬುದರ ಕುರಿತು ನಿರ್ದಿಷ್ಟವಾದ ...ಮಾಪಕಗಳೇನಾದರೂ ರಾಜಕೀಯ ಶಾಸ್ತ್ರ ಮತ್ತು ...ಸಮಾಜಶಾಸ್ತ್ರದಲ್ಲಿ ಲಭ್ಯವಿದೆಯೇ? ಚಳವಳಿ ಎನ್ನುವುದು ...ಅದನ್ನೇ ವೃತ್ತಿಯೋ, ಬದುಕೋ, ಹವ್ಯಾಸವೋ ...ಮಾಡಿಕೊಂಡ ಕೆಲವರ ಕಸುಬು ಮಾತ್ರವಾ? ಇಲ್ಲದಿದ್ದರೆ ...ಅವರನ್ನು ಮಾತ್ರ 'ಆಕ್ಟಿವಿಸ್ಟ್' ಎಂದು ವರ್ಗೀಕರಿಸಲು ...ಸಾಧ್ಯವೋ? ಎಂಬಿತ್ಯಾದಿ ಪ್ರಶ್ನೆಗಳು ಇವೆಯಾದರೂ ಈ ...ಸಂಕೀರ್ಣವ ಪದಗಳ ಮಿತಿಯೊಳಗೆ ಎಲ್ಲವನ್ನೂ ಸಾಂದ್ರವಾಗಿ ...ಹೇಳುವುದು ಕಷ್ಟ.

ಆದರೆ, ಕಳೆದ 10 ವರ್ಷಗಳ ಮತ್ತು ಸಮಕಾಲೀನ ...ಬಿಡಿ ಬಿಡಿ ಹೋರಾಟಗಳತ್ತ ಕಣ್ಣು ಹಾಯಿಸಿದರೆ ಎರಡು ...ಸಂಗತಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಒಂದು, ನಾವು ...ಯಾರನ್ನು ಅಸಂಘಟಿತ ಕಾರ್ಮಿಕರೆಂದು ಕರೆಯುತ್ತೇವೆಯೋ, ...ಆ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಘಟಿತರಾಗಲು ತಹತಹ ಎದ್ದು ...ಕಾಣುತ್ತಿದೆ. ಈ ಸಾರಿ ಸಿದ್ದರಾಮಯ್ಯನವರು ಬಜೆಟ್ ...ಮಂಡಿಸುವುದಕ್ಕೆ ಪೂರ್ವಭಾವಿಯಾಗಿ ಮತ್ತು ನಂತರ ...ಬೆಂಗಳೂರಿನ ಫ್ರೀಡಂ ಪಾರ್ಕ್ ಮತ್ತು ಬಸಪ್ಪ ಪಾರ್ಕ್‌ನಲ್ಲಿ ...ರಾಜ್ಯದ ಮೂಲೆಗಳಿಂದ ಈ ವಲಯದವರಿಂದ ಆದ ...ಪ್ರತಿಭಟನೆಗಳು ಕನಿಷ್ಠ 30. ಇವುಗಳಲ್ಲಿ ಕೆಲವು ...ನೂರುಗಳಿಂದ 5-10 ಸಾವಿರದವರೆಗೆ ಜನರು ಸೇರಿದ್ದರು ...ಎಂಬುದು ಗಮನಾರ್ಹ.

ಎರಡು, ಈ ಪ್ರತಿಭಟನೆಗಳಲ್ಲಿ ಮತ್ತು ಇವುಗಳಾಚೆಗೂ ...ಹೋರಾಟಗಳಲ್ಲಿ ಎದ್ದು ಕಾಣುತ್ತಿರುವ ಮತ್ತೊಂದು ...ಸಂಘಟಿತ ಸಮುದಾಯವೆಂದರೆ ಮಹಿಳೆಯರದ್ದು. ...ದೂರದೂರದ ಹಳ್ಳಿಗಳಿಂದ ಬೆಂಗಳೂರಿಗೆ ಮನೆ, ಹಕ್ಕುಪತ್ರ ...ಇತ್ಯಾದಿ ವಿಚಾರಗಳಿಗಾಗಿ ನಡೆಯುವ ಹೋರಾಟಗಳಲ್ಲಿ, ...ಜನರ ಹೋರಾಟಗಳಲ್ಲಿ ಬಹುಸಂಖ್ಯಾತರು ಅವರೇ ...ಆಗಿದ್ದಾರೆ. ರೇಷನ್ ಕಾರ್ಡ್‌ಗಳ ಸುತ್ತ, ಕುಡಿಯುವ ನೀರಿನ ...ಸುತ್ತ ನಡೆಯುವ ಯಾವುದೇ ಹೋರಾಟಗಳಲ್ಲಿ ...ಮಹಿಳೆಯರು ಶೇ.95ರಷ್ಟು ಇರುತ್ತಾರೆ. ಇವುಗಳಲ್ಲಿ ...ಹೊಸದೇನಿಲ್ಲ, ಲಾಗಾಯ್ತಿನಿಂದ ಇಂತಹ ಹೋರಾಟಗಳಲ್ಲಿ ...ಮಹಿಳೆಯರೇ ಹೆಚ್ಚು ಇದ್ದದ್ದು. 90ರ ದಶಕದಿಂದ ವಿವಿಧ ...[illegible] ಹೆಸರಲ್ಲಿ ನಡೆಯುತ್ತಾ ಬಂದ ಆದಿವಾಸಿಗಳ ...[illegible] ಚಳವಳಿಗಳಲ್ಲೂ ಮಹಿಳೆಯರದ್ದೇ ಮುಂಚೂಣಿ ಸ್ಥಾನ.

ಗುತ್ತಿಗೆ ಕಾರ್ಮಿಕರ ಖಾಯಮಾತಿ, ಅಂಗನವಾಡಿ, ಅಕ್ಷರ ದಾಸೋಹದ ನೌಕರರ ಸಂಬಳ ಹೆಚ್ಚಳದ ಹೋರಾಟಗಳಲ್ಲಿ ಉಪವಾಸ ಸತ್ಯಾಗ್ರಹದಂತಹ ಹೋರಾಟದ ಮಾದರಿಗಳು ಏನಾದರೂ ಪಟ್ಟುಬಿಡದೇ ನಡೆಯುತ್ತಿದೆ ಎಂದರೆ ಅದರಲ್ಲಿ ಹೆಚ್ಚಿನವರು ಮಹಿಳೆಯರು ಇದ್ದಾರೆಂದೇ ಅರ್ಥ. ಹತ್ತಾರು ದಿನಗಳು ಒಂದೆಡೆ ಕೂರುವುದು, ಪೊಲೀಸರು ಎತ್ತಿಕೊಂಡು ಹೋಗುವತನಕ ಉಪವಾಸವನ್ನು ವ್ರತದಂತೆ ಆಚರಿಸುವುದು ಮಹಿಳೆಯರಿಗೆ ಅಭ್ಯಾಸವಾಗಿರುವ ಕಾರಣಕ್ಕೆ ಸುಲಭ ಎಂದಲ್ಲ; ಆದರೆ ಆ ದೃಢತೆ ಗಂಡು ಸಮುದಾಯಕ್ಕೆ ಕಷ್ಟ. ಜೊತೆಗೆ, 'ಬೆಂಗಳೂರಿನ ತನಕ ಹತ್ತಾರು ಬಾರಿ ಹೋಗಿ ಬಂದೆವು, ಏನೂ ಪ್ರಯೋಜನವಾಗಲಿಲ್ಲ' ಎಂದು ಹೋರಾಟಕ್ಕೆ ಬರಲು ನಿರಾಕರಿಸುವುದು ಗಂಡಸರಲ್ಲಿ ಹೆಚ್ಚು, ಮಹಿಳೆಯರು ಹಾಗಲ್ಲ. ಕಡಿಮೆ ಸಂಬಳವಿದ್ದರೂ, ತಾವೇ ಹಣ ಹೊಂದಿಸಿಕೊಂಡು ನಿರಂತರವಾಗಿ ಚಳವಳಿಯ ಹಾದಿ ಹಿಡಿಯುತ್ತಾರೆ.

ಇವೆಲ್ಲವೂ ಮಹಿಳೆಯರಿಗೆ ಸಾಧ್ಯವಾಗಿರುವುದು ಅವರ ಗರ್ಭಕೋಶದಿಂದಲ್ಲ. ಏಕೆಂದರೆ ತಾಯ್ತನ, ತಾಳ್ಮೆ ಇತ್ಯಾದಿಗಳನ್ನು ಮಹಿಳೆಯರಿಗೆ ಹುಟ್ಟಿದಾರಭ್ಯ ದಕ್ಕುವ ವಿಶೇಷ ಗುಣಗಳೆಂದು ಆರೋಪಿಸಿ ಅವರನ್ನು



ಹುತಾತ್ಮರನ್ನಾಗಿಸುವುದೂ ಲಾಗಾಯ್ತಿನಿಂದ ನಡೆದುಬಂದಿದೆ. ಇದಕ್ಕೆ ಒಂದು ಕಾರಣ, ಮಹಿಳೆಯರಿಗೆ ಸಾಮಾಜಿಕ ಅನುಭವದಿಂದ ಪ್ರಾಪ್ತವಾದ ಜವಾಬ್ದಾರಿಯುತ ವ್ಯಕ್ತಿತ್ವವಾಗಿದೆ. ಆದರೆ ಇಷ್ಟಕ್ಕೇ ಸೀಮಿತಗೊಳಿಸುವುದೂ ಅಪಾಯಕಾರಿಯಾಗಿದೆ.

ನನ್ನ ಅಭಿಪ್ರಾಯದಲ್ಲಿ ಮಹಿಳಾ ಸಂಕುಲ ಇಂದು ವಿಮೋಚನೆಗಾಗಿ ತಹತಹಿಸುತ್ತಿರುವ ಸಮುದಾಯವಾಗಿದೆ. ಮಹಿಳೆ ತನ್ನ ಹಕ್ಕುಗಳನ್ನು, ವ್ಯಕ್ತಿತ್ವವನ್ನು, ಸ್ಥಾನವನ್ನು, ಅಸರ್ಟ್ ಮಾಡಿಕೊಳ್ಳುತ್ತಿದ್ದಾಳೆ. ಅದಕ್ಕಾಗಿ ಎರಡು ಪಟ್ಟು ಕೆಲಸ ಮಾಡಬೇಕಾಗಿ ಬಂದರೂ ಸರಿ, ಅದಕ್ಕಾಗಿ ಉಪವಾಸವಿರಬೇಕಾಗಿ ಬಂದರೂ ಸರಿ, ಅದಕ್ಕಾಗಿ ಕುಟುಂಬದೊಳಗೆ ಮತ್ತು ಸಮಾಜದೊಳಗೆ ಸಂಘರ್ಷ ಮಾಡಬೇಕಾಗಿ ಬಂದರೂ ಸರಿ, ಅದಕ್ಕಾಗಿ ಸಂಬಂಧಗಳನ್ನು ಒಂದು ಮಟ್ಟಿಗೆ ಕೆಡಿಸಿಕೊಳ್ಳಬೇಕಾಗಿ ಬಂದರೂ ಸರಿ. ವಿಮೋಚನೆಯ ತಹತಹ ಇಂದು ಎಲ್ಲರಿಗಿಂತ ಹೆಚ್ಚು ಕಾಣುವುದು ಮಹಿಳೆಯರಲ್ಲೇ. ಐತಿಹಾಸಿಕ ಚಿಕಾಗೋ ಹೋರಾಟದ ಸಂದರ್ಭದಲ್ಲಿದ್ದ ಸ್ಥಿತಿಯಲ್ಲಿರುವ ಇಂದಿನ ಅಸಂಘಟಿತ ಕಾರ್ಮಿಕ ಸಮುದಾಯಕ್ಕಿಂತಲೂ. ಹಾಗೆ ನೋಡಿದರೆ ಈ ಅಸಂಘಟಿತ ಕಾರ್ಮಿಕ ಸಮುದಾಯದ ಗಮನಾರ್ಹ ಭಾಗ ಮಹಿಳೆಯರದ್ದಾಗಿರುವುದರಿಂದ ಈ ವಿಭಾಗಕ್ಕೂ ತಹತಹ ಒಂದು ಕೈ ಹೆಚ್ಚೇ ದಕ್ಕಿದೆ.

ಈ ತಹತಹವು ಕೇವಲ ವ್ಯಕ್ತಿಗತ ಅನುಕೂಲಕ್ಕಾಗಿ ಎಂದು ಹೇಳಬಹುದೇ? ಅಕ್ಕಿಗಾಗಿ, ಕುಡಿಯುವ ನೀರಿಗಾಗಿ, ಹೆಚ್ಚಿನ ಸಂಬಳಕ್ಕಾಗಿ ಮಾಡುತ್ತಿರುವ ಹೋರಾಟವಷ್ಟೇನಾ ಇದು? ಖಂಡಿತಾ ಅಲ್ಲ ಎಂದು ಹೇಳಲು ಸಾಕಷ್ಟು ಸಂಗತಿಗಳು ನಮ್ಮ ಮುಂದೆ ಬಿದ್ದಿವೆ. ಅರಬ್‌ನಲ್ಲಿ ನಡೆಯುತ್ತಿರುವ ಅಮೆರಿಕದ ವಸಂತ ಹಾಗೂ ನಿಜವಾದ ಪ್ರಜಾತಾಂತ್ರಿಕ ಚಳವಳಿಗಳೆರಡರಲ್ಲೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. 'ವಾಲ್‌ಸ್ಟ್ರೀಟ್ ಅನ್ನು ವಶಪಡಿಸಿಕೊಳ್ಳುವ' ಚಳವಳಿಯಲ್ಲಿ ಮಹಿಳೆಯರದ್ದು ಗಮನಾರ್ಹ ಪಾಲುದಾರಿಕೆಯಿತ್ತು, ಇಂದು ಜಗತ್ತಿನಾದ್ಯಂತ ಮಹಿಳೆಯರು ರಾಜಕೀಯ ಚಳವಳಿಗಳಲ್ಲಿ ಪಾಲ್ಗೊಳ್ಳುವುದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ನಾರ್ವೆಯ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯಲ್ಲಿ ಅರ್ಧಕ್ಕಿಂತ ಹೆಚ್ಚು (ಪ್ರಧಾನ ಕಾರ್ಯದರ್ಶಿಯೂ ಒಳಗೊಂಡಂತೆ) ಮಹಿಳೆಯರಿದ್ದರೆ, ಬ್ರೆಜಿಲ್‌ನ ಎಂಎಸ್‌ಟಿ ಸಂಘಟನೆಯಲ್ಲಿ ಎಲ್ಲಾ ಸಮಿತಿಗಳಿಗೂ ಒಬ್ಬ ಮಹಿಳಾ ಸಂಯೋಜಕಿ ಸಮಪಾಲನ್ನು ಹೊಂದಿರುತ್ತಾಳೆ.

ಕಳೆದ ಒಂದೂವರೆ ವರ್ಷದಲ್ಲಿ ಕರ್ನಾಟಕದ ಗ್ರಾಮೀಣ ಭಾಗದ ಅಧ್ಯಯನವನ್ನು ನಡೆಸಿದ ನಮ್ಮ ಕೆಲವು ಸಂಗಾತಿಗಳ ಅನುಭವಕ್ಕೂ ಇದು ಬಂದಿದೆ. ಸ್ವಸಹಾಯ ಗುಂಪುಗಳು ನೇರವಾಗಿ ಮಾಡಿರುವ ಪರಿಣಾಮಕ್ಕಿಂತ ಆಚೆ ಮಹಿಳೆಯರಲ್ಲಿ ತಂದಿರುವ ಚಲನೆಗೆ ಒಂದು ಮಹತ್ವವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅವರ ಅಸ್ತಿತ್ವ ದಿನೇ ದಿನೇ ಹೆಚ್ಚಾಗುತ್ತಿದೆ. ಕೃಷಿಯ ಮಹಿಳಾಕರಣ ಸಂಭವಿಸುತ್ತಿರುವಾಗಲೇ, ಹಳ್ಳಿಯಲ್ಲೂ, ಗಂಡನ ಜೊತೆಗೆ ಪಟ್ಟಣಕ್ಕೆ ದಿಟ್ಟವಾಗಿ ನಡೆದುಹೋಗುತ್ತಿರುವಾಗಲೂ ತನ್ನತನವನ್ನು ಸಮರ್ಥಿಸಿಕೊಳ್ಳುವ ಮಹಿಳೆ ಹುಟ್ಟಿಕೊಂಡಿದ್ದಾಳೆ.

ಈ ವರ್ಷ ಮಾರ್ಚ್ 8ರಂದು ಮಂಗಳೂರಿನಲ್ಲಿ ನಡೆದ ಮಹಿಳಾ ದಿನಾಚರಣೆಗೆ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಬೇಕೆನ್ನುವ ಏಕೈಕ ಘೋಷಣೆಯೊಂದಿಗೆ ಅಷ್ಟು ಸಾವಿರ ಸಂಖ್ಯೆಯ ಮಹಿಳೆಯರು ಸೇರಬಹುದೆನ್ನುವ ನಿರೀಕ್ಷೆ ಹೆಚ್ಚಿನವರಿಗಿರಲಿಲ್ಲ. ಒಂದೇ ಬಾರಿ ನಡೆದ ಕಾರ್ಯಕ್ರಮವಾದರೂ ಅದು ಒಂದು ಮಹತ್ವದ ಸಂದೇಶವನ್ನು ನೀಡಿತು. ಈ 15 ವರ್ಷಗಳಲ್ಲಿ ನಮ್ಮ [illegible] ಆಕಾರ [illegible] ತುಳುನಾಡಿನ ಬೆಳವಣಿಗೆಗಳನ್ನು ಕಂಡಿರುವ ಕರಾವಳಿಯಂತಹ ಕಡೆ ಮಹಿಳೆಯರು ನಾಡಿಗೊಂದು ಸಂದೇಶ ಕೊಟ್ಟಿದ್ದಾರೆ. ಮಹಿಳೆಯರು ಮಹಿಳೆಯರಾಗಿಯೂ ಸಂಘಟಿತರಾಗುತ್ತಿದ್ದಾರೆ.

ಇವುಗಳ ನಡುವೆ ಹಲವು ಬಿಡಿ ಮಹಿಳೆಯರು (ಒಟ್ಟು ಜನಸಂಖ್ಯೆಯಲ್ಲಿ ಅವರ ಸಂಖ್ಯೆ ಹಲವು ಲಕ್ಷ ಇರಬಹುದಾದರೂ) ವ್ಯಕ್ತಿಗತ ಸಂಬಂಧದಲ್ಲಿ ಅತಿಗಳಿಗೆ ಮುಂದಾಗುತ್ತಿರುವುದೂ ಉಂಟು. ಈ ಅತಿಗಳು ಎಷ್ಟೋ ಬಾರಿ ಅವರು ಖಿನ್ನತೆಯಲ್ಲೋ, ಉದ್ವಿಗ್ನತೆಯಲ್ಲೋ ಮಾಡಿಕೊಳ್ಳುವ ಆತ್ಮಹತ್ಯೆಗಳಿಗೆ, ಅವರದ್ದೇ ಕೊಲೆಗಳಿಗೆ, ಕೆಲವೊಮ್ಮೆ ಗಂಡ ಅಥವಾ ಬೇರೆಯವರ ಕೊಲೆಗಳಿಗೆ ಕಾರಣವಾಗಿರುವುದೂ ಹೌದು.


ಮಾರುಕಟ್ಟೆಯು ಇದೇ ಸಂದರ್ಭದಲ್ಲಿ ಹೆಣ್ಣನ್ನು ಮತ್ತಷ್ಟು ಸರಕನ್ನಾಗಿಸುವ, ವಿಕೃತಕಾಮ ಪಿಪಾಸುತನವನ್ನು ಮಾರಾಟ ಮಾಡುತ್ತಿರುವುದೂ ಆಗುತ್ತಿದೆ. ಒಂದಷ್ಟು ಸ್ವಾತಂತ್ರ್ಯವನ್ನು ಪಡೆದುಕೊಂಡು ಹಣ ಚಲಾವಣೆ ಸಾಧ್ಯವಾಗಿರುವ ಮಹಿಳಾ ಸಮುದಾಯದ ಗ್ರಾಹಕ ಸಾಮರ್ಥ್ಯವನ್ನೇ ಗುರಿಯಾಗಿಟ್ಟುಕೊಂಡು ಜಾಹೀರಾತು ಶಕ್ತಿಗಳ ಬಲೆ ವ್ಯಾಪಕವಾಗಿ ಹರಡಿದೆ. ಆಕೆಯ ಸ್ವಾತಂತ್ರ್ಯದ ಹಂಬಲವನ್ನು ನಗದಾಗಿಸಿಕೊಳ್ಳಲೂ ಮಾರುಕಟ್ಟೆಯ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟಕ್ಕಿಟ್ಟಿದೆ. ಸ್ವತಃ ತಾನೇ ಸರಕಾಗಿ, ಸರಕನ್ನು ಕೊಳ್ಳುವ ಗ್ರಾಹಕಳಾಗಿ ಮಹಿಳೆ ಮತ್ತಷ್ಟು ಶೋಷಣೆಗೊಳಗಾಗುತ್ತಿದ್ದಾಳೆ. ಆಕೆಯ ವಿಮೋಚನೆಯ ತಹತಹ ಪಡೆದುಕೊಳ್ಳುವ ರಾಜಕೀಯ ನೆಗೆತ ಆಕೆಯನ್ನು ಇದರಿಂದ ಬಿಡುಗಡೆಗೊಳಿಸಬೇಕಷ್ಟೇ.

ಯಾವುದೇ ಶೋಷಿತ ಸಮುದಾಯ ತನ್ನ ವಿಮೋಚನೆಗಾಗಿ ರಭಸದಿಂದ ಹೊರಟಾಗ ಆಗುವ ಸಣ್ಣ ತಪ್ಪುಗಳೇ, ಅದುವರೆಗೆ ಅದನ್ನು ಅದುಮಿಟ್ಟಿದ್ದ ಸಮಾಜಕ್ಕೆ ದೊಡ್ಡ ತಪ್ಪಾಗಿ ಕಾಣುವುದು ಸಹಜ. ಆಗ ಗುಡ್ಡದಷ್ಟಿರುವ ಶೋಷಣೆಯ ಆಯಾಮಗಳನ್ನೇ ಮರೆಸುವಂತೆ, ಶೋಷಿತ ಸಮುದಾಯದ ಬಿಡಿ ವ್ಯಕ್ತಿಗಳು ಮಾಡುವ ತಪ್ಪನ್ನು ಮುಂದೆ ಮಾಡುವುದೂ ಇತಿಹಾಸದಲ್ಲಿ ಹೊಸದೇನೂ ಅಲ್ಲ. ಅದು ಮಹಿಳಾ ಸಮುದಾಯದ ವಿಚಾರದಲ್ಲೂ ನಡೆಯುತ್ತಿದೆ.

ಅದೆಲ್ಲಾ ಏನೇ ಇದ್ದರೂ ಮಹಿಳೆಯರು ಮುನ್ನುಗ್ಗುತ್ತಾರೆ ಎಂದೇ ಬಲವಾಗಿ ಅನಿಸುತ್ತದೆ. ಈ ಅಲೆ ಕೇವಲ ಮಹಿಳಾ ಚಳವಳಿಯನ್ನು ರೂಪಿಸುವುದಿಲ್ಲ, ಅದು ಹೊಸ ಚಳವಳಿಯನ್ನು ಬೀಸಿ ತರುತ್ತದೆ. ಸಮಾಜದಲ್ಲಿ ಚಳವಳಿಗಳು ಬೃಹತ್ತಾಗಿ ಬೆಳೆಯಲು ಆ ಸಂದರ್ಭದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಅಂಶಗಳೇ ಪ್ರಧಾನ. ಆ ಅಂಶಗಳು ಆ ನಿರ್ದಿಷ್ಟ ಹೊತ್ತಿನಲ್ಲಿ ಯಾವುದಾದರೂ ಒಂದು ದೊಡ್ಡ ಸಮುದಾಯವನ್ನು ಕದಲಿಸಬೇಕು. ಅದು ಅಲೆಯಾಗಿ ಬೀಸಬೇಕು. ಆಗ ಅದರೊಂದಿಗೆ ಉಳಿದ [illegible] ಕದಲುತ್ತಾರೆ. ಈ ಬಾರಿ ಅದು ಮಹಿಳೆಯರದ್ದಾಗುತ್ತದೆ ಎನ್ನುವುದು ಕೇವಲ ಊಹೆಯೇ? [illegible] 5-10 [illegible] ಉತ್ತರ ನೀಡುತ್ತವೆ. ■








ನುಡಿಗನ್ನಡಿ

ಸಾಹಿತಿ-ಕಲಾವಿದ-ಚಿಂತಕರ ಸಂದರ್ಶನ



‘ನನ್ನೊಳಗಿನ ಕಥೆಗಾರ-ವರದಿಗಾರನಿಗೆ ಸದಾ ತಿಕ್ಕಾಟ’

ಬಿ.ಎಂ.ಬಶೀರ್

ಬೊಳುಂಬುಡ ಮಠ ಬಶೀರ್ ಇತ್ತೀಚಿನ ವರುಷಗಳಲ್ಲಿ ತನ್ನ ಅದ್ಭುತ ಸೃಜನಶೀಲತೆಯಿಂದ ಕನ್ನಡ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದವರು. ಕಿರಿಯ ವಯಸ್ಸಿನಲ್ಲಿಯೇ ಬೆರಳೆಣಿಕೆಯ ಅದ್ಭುತ ಕಥೆ, ಕವನಗಳ ಮೂಲಕ ಭರವಸೆ ಮೂಡಿಸಿ ಬಹು ಬೇಗನೆ ಇಹದ ಪಯಣ ಮುಗಿಸಿದ ಬಿ.ಎಂ. ರಶೀದ್‌ರ ಸಹೋದರ ಇವರು. ಬಶೀರ್ ಮುಂಬಯಿ ವಿವಿಯಿಂದ ಕನ್ನಡ ಎಂ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದುಕೊಂಡವರು. ಆ ಬಳಿಕ ಕರ್ನಾಟಕ ಮಲ್ಲ, ಜನವಾಹಿನಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿಯುತ್ತಲೇ ಎರಡು ಶ್ರೇಷ್ಠ ಕೃತಿಗಳಾದ ‘ಪ್ರವಾದಿಯ ಕನಸು’ (ಕವನ ಸಂಕಲನ), ‘ಬಾಳೆ ಗಿಡ ಗೊನೆ ಹಾಕಿತು’ (ಕಥಾ ಸಂಕಲನ) ರಚಿಸಿದರು. ಅವುಗಳಿಗೆ ಕ್ರಮವಾಗಿ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿ ಮತ್ತು ಚದುರಂಗ ಪ್ರಶಸ್ತಿಯನ್ನು ಪಡೆದುಕೊಂಡರು. 2012 ರಲ್ಲಿ ಪ್ರಕಟವಾದ ಇವರ ‘ಅಂಗೈಯಲ್ಲಿ ಆಕಾಶ’ ಹನಿಕಥಾ ಸಂಕಲನ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಶಿಷ್ಟ ಕೃತಿ. ಇದಕ್ಕೆ ಪ್ರತಿಷ್ಠಿತ ಲಂಕೇಶ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕಳೆದ ಹನ್ನೊಂದು ವರುಷಗಳಿಂದ ವಾರ್ತಾಭಾರತಿ ದೈನಿಕದಲ್ಲಿ ಸುದ್ದಿಸಂಪಾದಕರಾಗಿ ಬಶೀರ್ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರಶ್ನೆ: ನೀವು ಬಹುಮುಖ್ಯವಾಗಿ ಸಣ್ಣ ಕಥೆ, ಕವನಗಳನ್ನು ಬರೆದಿದ್ದೀರಿ. ನಿಮ್ಮ ಕಥೆಗಳು ಹೆಚ್ಚಿನವು ಸಂಕ್ಷಿಪ್ತ ರೂಪ ಪಡೆದಿರುತ್ತದೆ ಮತ್ತು ಕಾವ್ಯಾತ್ಮಕ ಶಕ್ತಿಯನ್ನು ಪಡೆದುಕೊಂಡಿದೆಯಲ್ಲವೇ? ಅದು ಸಾಧ್ಯವಾದ ಬಗೆ?

ಬಿ.ಎಂ.ಬಶೀರ್: ಮೂಲತಃ ನಾನೊಬ್ಬ ಕವಿ, ಕಥೆಗಾರನಲ್ಲ, ಯಾವುದೇ ಕಥೆಗಳನ್ನು ಶಬ್ದಗಳ ಆಧಾರದ ಮೇಲೆ ನಿರ್ಧರಿಸಲು ಆಗುವುದಿಲ್ಲ, ಕಥೆ ಬೆಳಕಿನ ಘರ. ... ನಾಲ್ಕು ಶಬ್ದಗಳಲ್ಲಿಯೂ ನಿರೂಪಿಸಬಹುದು ಮತ್ತು ... ಕಥೆಗಳಿಗೆ ನನಗೆ ಬಹುಮುಖ್ಯ ಪ್ರಭಾವ ಸೂಫಿ, ಝೆನ್ ಕಥೆಗಳು, ಮಾಂಟೋ, ಗಿಬ್ರಾನ್‌ನ ಕಥೆಗಳಲ್ಲದೆ ನನ್ನ ಚಿತ್ರಿಕೋದ್ಯಮ ವೃತ್ತಿಯೂ ಇಂತಹ ಕಥೆಗಳಿಗೆ ಕಾರಣವಾಗಿದೆ.

ಪ್ರಶ್ನೆ: ನಿಮ್ಮ ಒಟ್ಟು ಸಂವೇದನಾಶೀಲತೆಗೆ ಪ್ರಭಾವ ಬೀರಿದ್ದು ಏನು?

ಬಿ.ಎಂ.ಬಶೀರ್: ಬದುಕು.

ವೈಯುಕ್ತಿಕವಾಗಿ ನಾನು ಅಂತರ್ಮುಖಿ. ಆದ್ದರಿಂದ ಸದಾ ಪ್ರಕೃತಿಯೊಂದಿಗೆ, ಅದರ ನಿಗೂಢತೆ ಬಗೆ ಕುತೂಹಲಿಗನಾಗಿ ಅದರೊಟ್ಟಿಗೆ ಇದ್ದೆ. ನನ್ನ ಬಾಲ್ಯವನ್ನು, ನನ್ನ ಅಂತರ್ಮುಖಿ ಬದುಕನ್ನು ನೇತ್ರಾವತಿ ನದಿ ತಟದಲ್ಲಿ ಕಳೆದಿದ್ದೆ. ವರುಷಕ್ಕೊಮ್ಮೆ ಬರುವ ನೆರೆ, ನದಿಯಲ್ಲೇ ಇದ್ದ ‘ಕಂಚಿಕಲ್ಲು’, ಅದರ ಬಗೆಗಿನ ವಿಧವಿಧವಾದ ಕಥೆಗಳು. ಹೀಗೆ ಪ್ರಕೃತಿಯೊಂದಿಗೆ ನಾನು ಬದುಕಿದ್ದೆ. ಆ ನನ್ನೊಳಗಿನ ಬದುಕೇ ನನ್ನ ಮೇಲೆ ಗಾಢ ಪರಿಣಾಮ ಬೀರಿದ್ದು.

ಪ್ರಶ್ನೆ: ನೀವು ಉದಯೋನ್ಮುಖ ಕವಿ, ಕತೆಗಾರನಾಗಿದ್ದ ದಿ. ಬಿ.ಎಂ. ರಶೀದ್‌ರ ಸಹೋದರ ಮತ್ತು ಕನ್ನಡದ ಕವಿ, ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಬಿ.ಎಂ ಇದ್ದಿನಬ್ಬರ ಹತ್ತಿರ ಸಂಬಂಧಿ. ಅವರ ಸಾಹಿತ್ಯ ರಚನೆಯ ಬಗೆ ಏನು ಹೇಳುವಿರಿ?

ಬಿ.ಎಂ.ಬಶೀರ್: ಬಿ.ಎಂ ರಶೀದ್ ಪತ್ರಕರ್ತನಾಗಿದ್ದು ಹೊರಜಗತ್ತಿನೊಂದಿಗೆ ತೀವ್ರವಾಗಿ ಸ್ಪಂದಿಸುತ್ತಾ ಇದ್ದ, ನನ್ನ ಮತ್ತು ಅವನ ಕಥಾಲೋಕ ಬೇರೆಯದೇ ಆಗಿತ್ತು, ಅವನ ಮೇಲೆ ಲಂಕೇಶ್ ಪತ್ರಿಕೆ, ನವ್ಯ ಮತ್ತು ಬೋದಿಲೇರ್‌ನ ಪ್ರಭಾವ ದಟ್ಟವಾಗಿತ್ತು. ಇನ್ನು ‘ಇದ್ದಿನಬ್ಬರವರ ಕಥೆ’ ಸಾಹಿತ್ಯಕ್ಕಿಂತ ಅವರ ಇಡೀ ವ್ಯಕ್ತಿತ್ವ ನನ್ನ ಮೇಲೆ ಪ್ರಭಾವ ಬೀರಿತ್ತು. ನಾನು ಬಾಲ್ಯದಲ್ಲಿ ಅವರನ್ನು ನೋಡಿದ್ದು ಬಹಳ ಕಡಿಮೆ. 1984 ರಲ್ಲಿ ಒಮ್ಮೆ ನೋಡಿದ್ದೆ. ಅವರು ಉಳ್ಳಾಲದಲ್ಲಿದ್ದರು. ನಾನು “ಮಠ” ಉಪ್ಪಿನಂಗಡಿಯಲ್ಲಿದ್ದೆ. ಆದರೆ ಅವರು ಕವಿ, ಶಾಸಕರೆನ್ನುವುದು ನನ್ನ ಮೇಲೆ ಪ್ರಭಾವ ಬೀರುತ್ತಿತ್ತು, ಶಾಲೆಯಲ್ಲಿ ಮೇಷ್ಟ್ರುಗಳು ಸಹ ನಾನು ಏನೇ ತಪ್ಪು ಮಾಡಿದರೂ, ‘ಇದ್ದಿನಬ್ಬರವರ ತಮ್ಮನ ಮಗನಾಗಿ ನೀನು ಹೀಗೆ ಇದ್ದೀಯಾ’ ಅಂತ ಹೇಳ್ತಾ ಇದ್ದರು. ಹೀಗೆ ಆವರು ನನ್ನನ್ನು ದೂರದಿಂದಲೇ ಇದ್ದು ಬೆಳೆಸಿದರು. ಅವರ ಹಾಡು, ರಾಜಕಾರಣ ಇವೆಲ್ಲವೂ ನನಗೆ ಸ್ಫೂರ್ತಿಯಾಗಿತ್ತು, ಅವರೊಟ್ಟಿಗೆ ಆತ್ಮೀಯ ಒಡನಾಟ ಆರಂಭವಾಗಿದ್ದು ಬಿ.ಎ.ಮಾಡುವ ಹೊತ್ತಿಗೆ. ಅಲ್ಲಿಯವರೆಗೆ ಅವರ ವ್ಯಕ್ತಿತ್ವ ನನ್ನನ್ನು ಕಾಯುತ್ತಾ ಬೆಳೆಸುತ್ತಿತ್ತು.

ಪ್ರಶ್ನೆ: ನಿಮ್ಮ ಬಾಲ್ಯ ಹೇಗಿತ್ತು?

ಬಿ.ಎಂ.ಬಶೀರ್: ನನ್ನ ಬಾಲ್ಯಕಾಲ ನವ್ಮ ಕಲ್ಪನೆಯಲ್ಲಿರುವಂತೆ ತೀರ ಹಂಚಿಕೊಳ್ಳುವಷ್ಟು ಸುಖ, ಸಂತೋಷ ಇರಲಿಲ್ಲ, ಅದು ಬೇರೆಯದೇ ರೀತಿ ಇತ್ತು, ಶಾಲೆ, ಕುಟುಂಬ, ಪರಿಸರ ಇವೆಲ್ಲವೂ ಒಳಗೊಂಡಿತ್ತು, ನಾನು ಅಂತರ್ಮುಖಿಯಾಗಿರುವುದರಿಂದ ಬಾಲ್ಯದಲ್ಲಿ ನನ್ನದೇ ಪ್ರಪಂಚದೊಳಗೆ ನಾನಿರುತ್ತಿದ್ದೆ. ಹೊರಗಿನ ಜಗತ್ತನ್ನು ಮರೆತು ಅಮರ ಚಿತ್ರ ಕಥೆ, ಇಂದ್ರಜಾಲ ಕಾಮಿಕ್ಸ್, ಪುಟಾಣಿ, ಬೊಂಬೆಮನೆ, ಚಂದಮಾಮ ಮುಂತಾದ ಪುಸ್ತಕಗಳ ಜತೆ ಕಾಲ ಕಳೆಯುತ್ತಿದ್ದೆ. ಈ ಪುಸ್ತಕದ ವೈವಿಧ್ಯಮಯ ಪಾತ್ರಗಳ ಜಗತ್ತಿನಲ್ಲಿ ನಾನು ಬದುಕುತ್ತಿದ್ದೆ. ಹೊರಗಿನ ಬೇರೆಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರೂ ನನ್ನ ಪ್ರೀತಿಯ ಜಗತ್ತು ಇದಾಗಿತ್ತು, ಬಹಳಷ್ಟು ಪುಸ್ತಕಗಳನ್ನು ಓದ್ತಾ ಇದ್ದೆ. ಒಂದು ದಿನ ಶಾಲೆಯಲ್ಲಿ ಗಣಿತದ ಮೇಷ್ಟ್ರು ಹೋಮ್‌ವರ್ಕ್ ಮಾಡಿದ್ದನ್ನು ಪರೀಕ್ಷಿಸುತ್ತಾ ಲೆಕ್ಕದ ಪುಸ್ತಕ ತೋರಿಸು ಅಂದಾಗ, ನಾನು ಪುಸ್ತಕ ತರಲಿಲ್ಲ ಅಂದೆ. ಆಗ ಅವರು ನನ್ನನ್ನು ನಂಬದೆ ಚೀಲವನ್ನು ತಪಾಸಣೆ ಮಾಡುವಾಗ ಅದರಲ್ಲಿ ಕಥೆ-ಕಾದಂಬರಿಗಳ ರಾಶಿಯೇ ಇತ್ತು, ಅವರು ಅದನ್ನು ನೋಡಿ ‘ಇಷ್ಟೊಂದು ಪುಸ್ತಕ ಹೊತ್ತು ತಂದಿದ್ದೀಯಾ, ನನ್ನದೊಂದು ಲೆಕ್ಕ ಪುಸ್ತಕ ಜಾಸ್ತಿಯಾಯ್ತು’ ಎನ್ನುತ್ತಾ ಅವರು ಅಕ್ಷರಶಃ ಅತ್ತುಬಿಟ್ಟ ಹಾಗೆ ಮಾಡಿದ್ರು. ಹೀಗೆ ನನ್ನ ಬಾಲ್ಯ ಪುಸ್ತಕದಲ್ಲಿನ ನಿಗೂಢ ಜಗತ್ತಿನೊಂದಿಗಿತ್ತು, ಮತ್ತೆ ನೇತ್ರಾವತಿ ನದಿ ಪರಿಸರ, ಕನ್ನಡ ಮೇಷ್ಟ್ರ ಕಥೆಗಳು ನನ್ನ ಬಾಲ್ಯದ ಜತೆಯಿತ್ತು,

ಪ್ರಶ್ನೆ: ನಿಮ್ಮ ನೆಚ್ಚಿನ ಸಾಹಿತಿ, ಸಾಹಿತ್ಯ ಕೃತಿ?

ಬಿ.ಎಂ.ಬಶೀರ್: ಒಬ್ಬನೇ ಸಾಹಿತಿ ಅನ್ನುವುದು ಕಷ್ಟ. ನನ್ನ ಬರಹವನ್ನು ಮುಖ್ಯವಾಗಿ ಪ್ರಭಾವಿಸಿದ್ದು ಲಂಕೇಶ್. ಕಾಲೇಜಿನ ಸಂದರ್ಭದಲ್ಲಿ ಒಂದು ಭಿನ್ನ ಆಲೋಚನೆಯನ್ನು ಮತ್ತು ವಿಮರ್ಶಾತ್ಮಕ ನೋಟವನ್ನು ತೆರೆದಿಟ್ಟದ್ದು ಲಂಕೇಶ್ ಪತ್ರಿಕೆ. ಲಂಕೇಶರನ್ನ ಮುಖತಃ ಭೇಟಿಯಾದದ್ದು ಒಂದು ಸಲವಾದರೂ, ಅವರು ನನಗೆ ಟೀಕೆಟಿಪ್ಪಣಿ ಮೂಲಕ, ಅವರ ಬರಹ, ಕಾದಂಬರಿ, ಕಥೆಗಳ ಮೂಲಕ ಮೇಷ್ಟ್ರಾಗಿದ್ದರು. ಎರಡನೆಯದಾಗಿ ನನ್ನನ್ನು ಪ್ರಭಾವಿಸಿದ ಬಹುಮುಖ್ಯ ಲೇಖಕ ಯಶವಂತ ಚಿತ್ತಾಲ. ಅವರ ಎಲ್ಲಾ ಕಥೆ ಕಾದಂಬರಿಗಳು ತೀರ ಸಣ್ಣವನಿರುವಾಗಲೇ ಓದಿದ್ದೇನೆ. ಅವರ ಕಾದಂಬರಿಯಲ್ಲಿನ ನಿಗೂಢ ಜಗತ್ತು, ಶಹರದ ಬದುಕು ಬಹಳಷ್ಟು ಪರಿಣಾಮ ಬೀರಿದೆ. ಮೂರನೆಯದಾಗಿ ಪೂರ್ಣಚಂದ್ರ ತೇಜಸ್ವಿ. ಉಳಿದಂತೆ ಎಲ್ಲರೂ ಆಯಾ ಸಂದರ್ಭದಲ್ಲಿ ನನಗೆ ಇಷ್ಟವಾಗುತ್ತಾರೆ. ದೇವನೂರ ಮಹಾದೇವ, ಯೂ.ಆರ್. ಅನಂತಮೂರ್ತಿ ಹೀಗೆ ಎಲ್ಲರೂ. ಬಿ.ಎ. ಮುಗಿದ ನಂತರ ಖಲೀಲ್ ಗಿಬ್ರಾನ್‌ನನ್ನು ಓದಲು ಪ್ರಾರಂಭಿಸಿದೆ. ಗಿಬ್ರಾನ್ ಪ್ರಭಾವ ನನ್ನ ಕಥೆಗಳ ಮೇಲೆ ಇದೆ ಎನ್ನಬಹುದು.

ಪ್ರಶ್ನೆ: ಸಾಮಾಜಿಕ ತಾಣಗಳಲ್ಲಿ ನಿರಂತರವಾಗಿ ಬರೆಯುವವರಲ್ಲಿ ನೀವೂ ಒಬ್ಬರು. ನಿಮ್ಮ ಗುಜರಿ ಅಂಗಡಿ (ಬ್ಲಾಗ್) ಬರಹಗಳಿಗೆ ಅಥವಾ ಫೇಸ್‌ಬುಕ್ ಅನಿಸಿಕೆಗಳಿಗೆ ‘ಪ್ರತಿಕ್ರಿಯೆಗಳು’ ತುಂಬಾ ಆಘಾತಕಾರಿ ಮತ್ತು ನೋವು ತರುವಂತಹದ್ದು. ಇದರ ಬಗ್ಗೆ ಹೇಳಿ?

ಬಿ.ಎಂ.ಬಶೀರ್: ಅದು ನಿರೀಕ್ಷಿತ ಕೂಡ. ಅದನ್ನು ನಾನು ಅನಿರೀಕ್ಷಿತ ಅಂತ ಸ್ವೀಕರಿಸುವುದಿಲ್ಲವಾದ್ದರಿಂದ ಅದು ನನಗೆ ಸಹಜವಾದುದು ಮತ್ತು ಸಂಘಪರಿವಾರದ ಜನ ನಮ್ಮ ಬರಹಗಳನ್ನು ಟೀಕಿಸಿದ್ದಾರೆ ಎನ್ನುವುದು ನಾವು ಸರಿಯಿದ್ದೇವೆ ಎನ್ನುವುದರ ದ್ಯೋತಕ. ಅದಕ್ಕೋಸ್ಕರ ಅವರೇನು ಬಯ್ಯುತ್ತಾರೆಂದು ಅಂದ್ಕೋಬೇಕಾಗಿಲ್ಲ, ಯಾರು ಯಾತಕ್ಕಾಗಿ ಬಯ್ಯುತ್ತಾರೆ ಮತ್ತು ನಿಜವಾದ ಟೀಕೆ ಯಾವುದು ಎಂದು ಅರ್ಥಮಾಡಿಕೊಳ್ಳುವ ಶಕ್ತಿ ಓದುಗರಿಗೆ ಇದ್ದೇ ಇರುತ್ತೆ. ಆದ್ದರಿಂದ ಅದನ್ನು ಆಘಾತಕಾರಿಯಾಗಿ ಭಾವಿಸಬೇಕಾಗಿಲ್ಲ.

ಪ್ರಶ್ನೆ: ನೀವು ಈ ಹಿಂದೆ ವರದಿಗಾರನಾಗಿ ಕೆಲಸ ನಿರ್ವಹಿಸಿದ್ದೀರಿ. ಈಗ ಸಂಪಾದಕರಾಗಿದ್ದೀರಿ. ಎರಡೂ ಕ್ಷೇತ್ರದ ಭಿನ್ನ ಅನುಭವ ಹೇಗೆ?

ಬಿ.ಎಂ.ಬಶೀರ್: ನಾನು ಸುದ್ದಿ ಸಂಪಾದಕ. ಪ್ರಧಾನ ಸಂಪಾದಕರು ಎ.ಎಸ್. ಪುತ್ತಿಗೆಯವರು. ಎಲ್ಲಿಯವರೆಗೆ ಪ್ರಧಾನ ಸಂಪಾದಕರು ನಮ್ಮ ಜತೆ ಇರುತ್ತಾರೊ, ಅಲ್ಲಿಯವರೆಗೂ ಸುದ್ದಿಸಂಪಾದಕ ಯಶಸ್ವಿಯಾಗಲಿಕ್ಕೆ ಸಾಧ್ಯವಾಗುತ್ತದೆ. ಒಬ್ಬ ವರದಿಗಾರನಿಗೂ ಅಷ್ಟೇ ಪ್ರಧಾನ ಸಂಪಾದಕರ ಬೆಂಬಲ ಇದ್ದರೆ ಮಾತ್ರ ವರದಿ ಮಾಡಲು ಸಾಧ್ಯ. ವರದಿಗಾರ ಯಾವ ವರದಿ ಬೇಕಾದರು ಮಾಡಬಹುದು, ಆದರೆ ಅದನ್ನು ಪ್ರಕಟಿಸುವ ತೀರ್ಮಾನ ತೆಗೆದುಕೊಳ್ಳುವವನು ಸುದ್ದಿ ಸಂಪಾದಕ.

ಅದೆಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬ ಕಥೆಗಾರನಾಗಿರುವುದರಿಂದ ನನಗೆ ವರದಿಗಾರನಾಗಿ ತುಂಬಾ ಸಮಸ್ಯೆಯಾಗಿತ್ತು, ಕಥೆಗಾರ ತನ್ನೊಳಗಿನದ್ದನ್ನು ಹೇಳಿದರೆ, ವರದಿಗಾರನಿಗೆ ಆ ಅವಕಾಶ ಇಲ್ಲ, ಅವನು ಕಂಡದ್ದನ್ನು ಮೂರನೆಯವನಾಗಿ ಹೇಳಬೇಕೆ ಹೊರತು ಅವನ ಸ್ವಂತದ್ದನ್ನು ಸೇರಿಸಲಿಕ್ಕೆ ಆಗಲ್ಲ. ಮೊದಮೊದಲು ನನಗೆ ವರದಿಗಾರನಾಗಲು ತುಂಬಾ ಕಷ್ಟ ಆಗುತ್ತಿತ್ತು, ನನ್ನೊಳಗಿ… ಕಥೆಗಾರನಿಗೂ ವರದಿಗಾರನಿಗೂ ಯಾವಾಗಲೂ ತಿಕ್ಕಾ… ಆಗುತ್ತಿತ್ತು, ನಾನು ವರದಿ ಮಾಡುವಾಗ ರೋಚಕವಾ… ಬರೆಯುತ್ತಿದ್ದೆ ಮತ್ತು ಅದಕ್ಕಾಗಿ ಸಂಭ್ರಮಿಸುತ್ತಿದ್ದರೆ, “ನೀನ… ವರದಿ ಮಾಡಿದ್ದೋ ಅಥವಾ ಕಥೆ ಬರೆದಿದ್ದೀಯಾ” ಅಂ… ಕೇಳ್ತಾ ಇದ್ದರು. ವರದಿಯೇ ಬೇರೆ, ಕಥೆಯೇ ಬೇರ… ವರದಿಗಾರನಾಗಿರುವಾಗ ಕಥೆಗಾರನಾಗಿರುವುದನ… ಮರೆಯಬೇಕು. ವರದಿ ವಸ್ತುನಿಷ್ಠವಾಗಿರಬೇಕಾದರೆ ನಾವ… ಮೂರನೆಯವರಾಗಿ ಬರೆಯಬೇಕೆಂದು ಆಗ ನನಗೂ ನ… ಸಹೋದ್ಯೋಗಿ ಮಿತ್ರರಿಗೆ ಹೇಳ್ತಾ ಇದ್ದರು. ನಾನು ನ… ಎಲ್ಲಾ ಪತ್ರಕರ್ತ ಮಿತ್ರರಿಗೂ ಅದನ್ನೇ ಹೇಳುತ್ತೇನ… ಕಥೆಗಾರನಾಗಿದ್ದೇನೆ ಎನ್ನುವುದು ಪತ್ರಕರ್ತನಾಗಲು… ಅರ್ಹತೆಯಲ್ಲ, ಯಾಕೆಂದರೆ ಪತ್ರಕರ್ತನಾಗಿ ಬಳಸು… ಭಾಷೆಯೇ ಬೇರೆ, ಕಥೆಗಾರನ ಭಾಷೆಯೇ ಬೇರೆ. ಪತ್ರಕರ್ತ… ಸರಳ ಕನ್ನಡದ ಮೂಲಕ ವರದಿ ಮಾಡಿದರೆ, ಸಾಹಿ… ತನ್ನ ಭಾವನೆಗೆ ಪೂರಕವಾದ ಕನ್ನಡವನ್ನು ಬಳಸುತ್ತಾನೆ… ಇವೆರಡರ ವ್ಯತ್ಯಾಸವನ್ನು ಸಾಹಿತಿಗಳು, ಪತ್ರಕರ್ತರೂ… ಗಮನಿಸಬೇಕು. ಯಾಕೆಂದರೆ ಈಗ ಕಥೆಗಾರ… ಪತ್ರಕರ್ತನಾಗಿಯೂ ಪತ್ರಕರ್ತ ಕಥೆಗಾರನಾಗಿಯೂ ಮಾರ್ಪಾಡಾಗುತ್ತಿದ್ದಾರೆ. ಇದು ಎರಡೂ ಕ್ಷೇತ್ರದ ಮೇಲ… ಪರಿಣಾಮ ಬೀರುತ್ತಿದೆ. ಇಂದು ವರದಿಯ ಹೆಸರಲ್ಲಿ… ಬಣ್ಣಬಣ್ಣದ ಕಥೆ ಹುಟ್ಟುವುದಕ್ಕೆ ಇದೇ ಕಾರಣ.

ಪ್ರಶ್ನೆ: ಸಾಹಿತ್ಯ ಮತ್ತು ಪತ್ರಿಕಾರಂಗ… ಕೋಮುವಾದಿಗಳಿಂದ ಆವರಿಸಿಬಿಟ್ಟಿರುವ ಸಂದರ್ಭದಲ್ಲಿ… ಸವಾಲು?

ಬಿ.ಎಂ.ಬಶೀರ್: ಸವಾಲನ್ನು ಎದುರಿಸಲೇಬೇಕು… ಅದನ್ನು ಎದುರಿಸಿದ್ದೇವೆ ಅನ್ನುವ ಸಂತೃಪ್ತಿ ಇರುತ್ತೆ… ಸೋಲುಗೆಲುವು ನಂತರದ್ದು. ಎದುರಿಸುವುದು ನಮ… ಕರ್ತವ್ಯ. ಇಂಥ ಸವಾಲು ಈ ಸಮಾಜ ಒಡ್ಡಿದ್ದರಿಂದಲೆ… ಕಥೆಗಾರನಾದ ನಾನು ಪತ್ರಕರ್ತನಾಗಿದ್ದು.

ಪ್ರಶ್ನೆ: ವಾರ್ತಾಭಾರತಿ ದೈನಿಕದ ಸಂಪಾದಕೀಯ ಖ್ಯಾ… ಸಾಹಿತಿಗಳ, ಹಲವು ಚಿಂತಕರ ಗಮನ ಸೆಳೆದಿದೆ. ಸಮಗ… ಮಾಹಿತಿ ಮತ್ತು ಒಳನೋಟದೊಂದಿಗೆ ಔಚಿತ್ಯಪೂರ್ಣ… ನಿಲುವನ್ನು ಹೊಂದಿರುತ್ತದೆ. ಅದು ಸಾಧ್ಯವಾಗಿರುವ ಬಗೆ…

ಬಿ.ಎಂ.ಬಶೀರ್: ಮೊತ್ತ ಮೊದಲನೆಯದಾಗಿ… ಯಾವುದೇ ಸಂಪಾದಕೀಯ ಒಂದು ನಿಲುವನ್ನು… ಹೊಂದಿರಲೇಬೇಕು ಇಲ್ಲದಿದ್ದರೆ ಅದು ವರದಿಯಾಗುತ್ತದೆ… ಇಂದಿನ ಬಹುತೇಕ ಪತ್ರಿಕೆಗಳಲ್ಲಿ ಸಂಪಾದಕೀಯ… ವರದಿಯಂತೆಯೂ, ವರದಿ ಸಂಪಾದಕೀಯದಂತೆಯೂ… ಇರುತ್ತದೆ. ವರದಿಗಳಲ್ಲಿ ಅವರ ಅಜೆಂಡಾ ತುರುಕಿಸಿರುತ್ತಾರೆ… ಇದು ಇಂದಿನ ದುರಂತ. ಆದ್ದರಿಂದ ನಾವು ಸುದ್ದಿಯನ್ನು… ಸುದ್ದಿಯಾಗಿಯೂ, ಸಂಪಾದಕೀಯದಲ್ಲಿ ನಮ್ಮ ಸ್ಪಷ್ಟ… ನಿಲುವನ್ನೂ ವ್ಯಕ್ತಪಡಿಸುತ್ತೇವೆ.


ಅದುವೇ ಸಂಪಾದಕೀಯದ ವಿಶಿಷ್ಟ. ಅದರ ಎಲ… ಹೆಗ್ಗಳಿಕೆ ಪ್ರಧಾನ ಸಂಪಾದಕರದ್ದು. ಅವರು ನಮ್ಮ ಬೆಂಬಲ… ಇಲ್ಲದಿದ್ದರೆ ಅಂತಹ ಸ್ಪಷ್ಟ ನಿಲುವು ತಾಳಲು ಸಾಧ್ಯವಿಲ… ಒಟ್ಟಿನಲ್ಲಿ ಸಂಪಾದಕೀಯ ಅನ್ನುವುದು ಪತ್ರಿಕೆಯ ನಿಲುವೇ… ಹೊರತು ವೈಯಕ್ತಿಕ ಅಲ್ಲ.



ಇದ್ದಿನಬ್ಬ ಜೊತೆ



ಸಭೆಯೊಂದರಲ್ಲಿ ಬಶೀರ್



ಅನಂತಮೂರ್ತಿಯವರೊಂದಿಗೆ

ಪ್ರಶ್ನೆ: ಪ್ರಚಲಿತ ವಿದ್ಯಮಾನಗಳನ್ನು ಮುಂದಿಟ್ಟು ...ಷ್ಟವಾದ ಹಲವು ರಾಜಕೀಯ ವಿಡಂಬನೆಯನ್ನು ನೀವು ...ಸಿದ್ದೀರಿ. ಇದಕ್ಕೆ ಪ್ರತಿಕ್ರಿಯೆ ಹೇಗಿದ್ದವು?

ಬಿ.ಎಂ.ಬಶೀರ್: ನಿಜವಾಗಿಯೂ ಸಂಪಾದಕೀಯ ...ವಾ ಇನ್ಯಾವುದೋ ಮಾಧ್ಯಮಕ್ಕಿಂತ ಈ ಥರದ ...ಗ್ಗಳೇ ಹೆಚ್ಚು ಜನರ ಮನಸ್ಸನ್ನು ತಟ್ಟುತ್ತದೆ. ಬೇರೆ ...ವುದೂ ನಾಟುವುದಿಲ್ಲ. ಇದುವೇ ಹೆಚ್ಚು ...ಮಕಾರಿಯಾಗಿರುತ್ತೆ. ರಾಜಕೀಯ ಬೆಳವಣಿಗೆಯನ್ನು ...ರ್ಶಿಸಲು ನಾನು ಈ ವಿಡಂಬನೆಯನ್ನು ಬರೆಯುತ್ತೇನೆ ...ತ್ತು ಅದು ತಟ್ಟಬೇಕಾದವರಿಗೆ ತಟ್ಟಿದೆ ಅನ್ನುವುದು ...ಳೆ ಮುಖ್ಯ.

ಪ್ರಶ್ನೆ: ಸಾಹಿತ್ಯ ಮತ್ತು ಜನ ಚಳವಳಿ ಪರಸ್ಪರ ಅರ್ಥ ...ಮಕೊಂಡಂತೆ ಭಾಸವಾಗುತ್ತಿದೆಯೇ?

ಬಿ.ಎಂ.ಬಶೀರ್: ಸಾಹಿತ್ಯದ ಮೂಲಕ ಒಂದು ...ಚಳವಳಿ ಕಟ್ಟುವ ಸಂದರ್ಭ ಇದಲ್ಲ ಮತ್ತು ಈಗ ...ನ್ನೂ ಇಲ್ಲ. ಯಾಕೆಂದರೆ ಎಲ್ಲಾ ಕ್ಷುದ್ರ ಶಕ್ತಿಗಳು ...ವಾಗಿರುವ ಈ ಸಂದರ್ಭದಲ್ಲಿ ಅವು ಸಂಘಟಿತ ...ತ್ತು ನೇರ ಹೋರಾಟವನ್ನೇ ಬೇಡುತ್ತದೆ. ಸಾಹಿತ್ಯೇತರ ...ಹಗಳು ಮತ್ತು ಸಂಘಟನೆ ಈಗಿನ ತುರ್ತಾಗಿದೆ.

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ಭರವಸೆ ಮೂಡಿಸುವ ...ಚಳವಳಿಯನ್ನು ಪತ್ರಕರ್ತರಾಗಿದ್ದುಕೊಂಡು ಕಂಡಿದ್ದೀರ?

ಬಿ.ಎಂ.ಬಶೀರ್: ಇಲ್ಲ.

ಯಾವುದೇ ಚಳವಳಿ ಕೂಡ ಅದಕ್ಕೆ ಅದರದೇ ಆದ ...ತಿಗಳಿವೆ. ಅಣ್ಣ ಹಜಾರೆ ಚಳವಳಿ ಆರಂಭದಲ್ಲಿ ನಿರೀಕ್ಷೆ ...ಟ್ಟಿಸಿತ್ತಾದರೂ, ನಂತರದ ನಡೆಯಿಂದಾಗಿ ಅದು ...ಯೆಂದು ತಿಳಿಯಿತು. ಉತ್ತರಪ್ರದೇಶದಲ್ಲಿ ಬಿಎಸ್ಪಿ ...ೋ ಮಾಡಿತು ಎನ್ನುವಾಗ ಅದರ ಮೇಲಿನ ...ರವಸೆಯೂ ಹೊರಟುಹೋಗುವಂತೆ ಮಾಡಿತು. ...ಗೆಯೇ ಮುಸ್ಲಿಮರಲ್ಲೂ ಕೆಲವು ಸಂಘಟನೆಗಳು ಹುಟ್ಟಿ ...ತ್ತಾ ಇದೆ. ಆದರ ಮೇಲೆ ನಿರೀಕ್ಷೆ ಇಡಬಹುದು ...ವಾಗ ಇನ್ನೇನೋ ಆತಂಕಗಳು ನಮ್ಮನ್ನು ಕಾಡುತ್ತದೆ. ...ಶಃ ಚಳವಳಿ ಸಂಘಟನೆ ಇರಬೇಕು. ಇಲ್ಲದೆ ...ವುದಕ್ಕಿಂತ ಇರುವುದು ಒಳ್ಳೆಯದು ಮತ್ತು ...ದಾಯಕವೂ ಹೌದು.

ಪ್ರಶ್ನೆ: ನಿಮ್ಮ ಅಂಕಣ ಬರಹಗಳು ಯಾವುದೂ ...ಂತರವಾಗಿ ಬರುತ್ತಿಲ್ಲವಲ್ಲ?

ಬಿ.ಎಂ.ಬಶೀರ್: ನಿರಂತರವಾಗಿ ಬರೆಯುವ ಮನಃಸ್ಥಿತಿ ...ದಲ್ಲ, ತೀರ ಒತ್ತಡದಲ್ಲಿ ಅಂಕಣಗಳನ್ನು ಬರೆಯುವುದು ...ಬಾ ಕಷ್ಟ ಆಗುತ್ತದೆ. ಬರೆಯಬೇಕೆಂದು ಅನಿಸಿದಾಗಲೆಲ್ಲಾ ನಾನು ಬರೆಯುತ್ತಲೇ ಇದ್ದೇನೆ.

ಪ್ರಶ್ನೆ: ಒಟ್ಟು ಮುಸ್ಲಿಂ ಸಮುದಾಯದ ಸಮಸ್ಯೆಗಳು ಮತ್ತು ತಲ್ಲಣಗಳು ಈ ಹಿಂದೆಗಿಂತ ಹೇಗೆ ಭಿನ್ನವಾಗಿದೆ?

ಬಿ.ಎಂ.ಬಶೀರ್: ಮುಸ್ಲಿಮರ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿ ಬಿಗಡಾಯಿಸುತ್ತಲೇ ಇದೆ. ಯಾಕೆಂದರೆ ನಾವು ಮೊದಲಿಗೆ ಮುಸ್ಲಿಮರನ್ನು ಎದುರಿಸಬೇಕು, ಮತ್ತೊಂದು ಕಡೆ ನಮ್ಮನ್ನು ರಾಜಕೀಯವಾಗಿ ಬಳಸುವವರನ್ನು ಎದುರಿಸಬೇಕು. ಆದರಿಂದಾಗಿ ಮೊದಲಿಗಿಂತಲೂ ಮುಸ್ಲಿಮರ ಆತಂಕ, ತಳಮಳ ಹೆಚ್ಚಿದೆ ಮತ್ತು ವಿದ್ಯಾವಂತ, ಶಿಕ್ಷಿತರ ಜವಾಬ್ದಾರಿ ಜಾಸ್ತಿಯಾಗುತ್ತಿದೆ.

ನಾವು ನಮ್ಮ ಎಲ್ಲಾ ಸಮಸ್ಯೆಗಳಿಗೆ ಸಂಘಪರಿವಾರವೇ ಹೊಣೆ ಎನ್ನುವುದು ದೊಡ್ಡ ಸುಳ್ಳು. ನಮ್ಮ ಸ್ಥಿತಿಗೆ ಅರ್ಧಕ್ಕರ್ಧ ನಾವೇ (ಮುಸ್ಲಿಮರು) ಹೊಣೆ. ಯಾಕೆಂದರೆ ಮುಸ್ಲಿಮರಲ್ಲಿ ಎಲ್ಲಾ ವರ್ಗದವರೂ ಇದ್ದಾರೆ. ಕೇವಲ ಆರ್ಥಿಕ ಸಂಕಷ್ಟದಲ್ಲಿ ಇರುವವರು ಮಾತ್ರವಲ್ಲ ಅಥವಾ ಮುಸ್ಲಿಮರೆಲ್ಲಾ ಸೊಮಾಲಿಯಾದಂತಹ ರಾಷ್ಟ್ರದಲ್ಲಿ ಮಾತ್ರ ಹುಟ್ಟುತ್ತಾ ಇಲ್ಲ.

ಉದಾಹರಣೆಗೆ ಭಾರತದಲ್ಲಿ ಮುಸ್ಲಿಮರಿಗಾಗಿ ಮುಸ್ಲಿಂ ಸಮುದಾಯದ ಜನ ಬಿಟ್ಟುಹೋಗಿರುವ ನಾಲ್ಕು ಲಕ್ಷ ಎಕರೆ ವಕ್ಫ್ ಭೂಮಿ ಇದೆ. ಅದು ಸರಿಯಾಗಿ ಬಳಸಿಕೊಂಡಿದ್ದರೆ ಇಂದು ಮುಸ್ಲಿಮರ ಸ್ಥಿತಿ ಈ ರೀತಿ ಇರುತ್ತಿರಲಿಲ್ಲ, ಸಾಕಷ್ಟು ಸುಧಾರಣೆಯಾಗುತ್ತಿತ್ತು. ಈ ಬಗೆ ಯಾವ ನಾಯಕನೂ, ಯಾವ ಸಂಘಟನೆಯೂ ದನಿ ಎತ್ತುತ್ತಿಲ್ಲ. ಜಗತ್ತಿಗೆ ಹೋಲಿಸಿದರೆ ಮುಸ್ಲಿಮರ ಸ್ಥಿತಿ ಭಾರತದಲ್ಲಿ ತೀರಾ ಹೀನಾಯವಾಗಿಲ್ಲ. ಈಗಲೂ ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಮುಸ್ಲಿಮರಿಗೆ ಉತ್ತಮ ಭವಿಷ್ಯವಿದೆ. ಭಾರತದಲ್ಲಿ ಮುಸ್ಲಿಮರೊಂದಿಗೆ ಬಹುಸಂಖ್ಯಾತರು ಅಧಿಕ ಮಂದಿಯಿದ್ದಾರೆ. ಇದು ಆಶಾದಾಯಕ ಬೆಳವಣಿಗೆ. ಪಾಕಿಸ್ತಾನಕ್ಕಿಂತ ಭಾರತದ ಸ್ಥಿತಿಗತಿ ಉತ್ತಮವಾಗಿದೆ ಮತ್ತು ಬೆಳೆಯುವ ಅವಕಾಶ ಜಾಸ್ತಿ ಇದೆ. ಮೊತ್ತಮೊದಲು ತಮ್ಮ ಸಂಪತ್ತನ್ನು ಸದ್ಬಳಕೆ ಮಾಡಬೇಕಾಗಿದೆ. ಮುಸ್ಲಿಂ ನಾಯಕರು ಆ ಬಗ್ಗೆ ದನಿಯೆತ್ತಬೇಕಾಗಿದೆ. ಅದಕ್ಕಾಗಿ ಚಳವಳಿ ಮಾಡಬೇಕು.

ಪ್ರಶ್ನೆ: ಕಳೆದ ಹತ್ತು ವರುಷಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಮುಸ್ಲಿಂ ಸಂವೇದನೆಯ ಲೇಖಕರಲ್ಲಿ ಬ್ಯಾರಿ ಭಾಷಿಗರ ಸಂಖ್ಯೆ ಎದ್ದು ಕಾಣುತ್ತಿದೆ ಮತ್ತು ಬ್ಯಾರಿ ಭಾಷಿಗರು ಸರಳವಾಗಿ, ಸ್ಪಷ್ಟವಾಗಿ ಕನ್ನಡವನ್ನು ಬಳಸುತ್ತಾರಲ್ಲವೇ?

ಬಿ.ಎಂ.ಬಶೀರ್: ಅದಕ್ಕೆ ಕಾರಣ ಅವರು ಕನ್ನಡ ಮಾತೃಭೂಮಿಗೆ ಹತ್ತಿರವಾಗಿದ್ದಾರೆ ಮತ್ತು ಉರ್ದು ಗೊತ್ತಿಲ್ಲದೇ ಇರುವುದು. ಉರ್ದು ಸಹ ಜಾಗತಿಕವಾಗಿ ಶ್ರೀಮಂತ ಭಾಷೆ, ಅದು ಕೇವಲ ಮುಸ್ಲಿಮರು ಮಾತಾಡುವುದಲ್ಲ, ಉರ್ದು ಮಾತನಾಡುವವರು ಅದನ್ನು ಹೆಚ್ಚು ಅವಲಂಬಿತರಾಗಿರುತ್ತಾರೆ. ಬ್ಯಾರಿಗಳು ಉರ್ದು ಮಾತನಾಡುವುದು ಕಡಿಮೆ, ವ್ಯವಹಾರಕ್ಕಾಗಿ ಕನ್ನಡವನ್ನೇ ಉಪಯೋಗಿಸುತ್ತಾರೆ.

ಪ್ರಶ್ನೆ: ಕಥೆ ಕವನ ಬಿಟ್ಟರೆ ಇನ್ಯಾವ ಕ್ಷೇತ್ರದಲ್ಲಿ ಕೈಯಾಡಿಸಿದ್ದೀರಿ? ಕಾದಂಬರಿ, ನಾಟಕ ಬರೆಯುವ ಇರಾದೆ ಇದೆಯಾ?

ಬಿ.ಎಂ.ಬಶೀರ್: ನಾಟಕ ಬರೆಯಬೇಕೆಂಬ ಆಸೆ ತುಂಬಾ ದಿನಗಳಿಂದಲೂ ಇದೆ. ಕಾದಂಬರಿ ಬರೆಯಲು ವಸ್ತು ಮನಸ್ಸಿನಲ್ಲಿದೆ, ಕೃತಿರೂಪಕ್ಕೆ ಇಳಿಸಬೇಕು ಅಷ್ಟೆ. ಮುಂಬಯಿಯಲ್ಲಿ ಗೆಳೆಯರ ಜತೆ ಸೇರಿ ಕೆಲವು ನಾಟಕದಲ್ಲಿ ಅಭಿನಯಿಸಿದ್ದೀನಿ. ಅದನ್ನು ಅಷ್ಟು ಗಂಭೀರವಾಗಿ ತಗೊಂಡಿಲ್ಲ.

ಪ್ರಶ್ನೆ: ಹೊಸ ಕವನಸಂಕಲನ ಹೊರಬರುತ್ತಿದೆಯಲ್ಲವೇ?

ಬಿ.ಎಂ.ಬಶೀರ್: ಹೌದು. "ಅಮ್ಮ ಹಚ್ಚಿದ ಒಲೆ" ಅಂತ ಅದರ ಶಿರ್ಷಿಕೆ. ಇನ್ನೊಂದು ಲೇಖನ ಸಂಗ್ರಹ "ಬಾಡೂಟದ ಜತೆ ಗಾಂಧಿಜಯಂತಿ," ಲಡಾಯಿ ಪ್ರಕಾಶನದವರು ಹೊರತರುತ್ತಿದ್ದಾರೆ.

ಪ್ರಶ್ನೆ: ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ನರಹಂತಕ ಮೋದಿ ಪ್ರಧಾನಿ ಕುರ್ಚಿಯ ರೇಸ್‌ನಲ್ಲಿದ್ದಾರೆ. ನಿರಾಳತೆ ಮತ್ತು ಆತಂಕದ ಸನ್ನಿವೇಶದಲ್ಲಿದ್ದೇವೆಂದು ಅನ್ನಿಸುತ್ತಿದೆಯಾ?

ಬಿ.ಎಂ.ಬಶೀರ್: ಸಿದ್ದರಾಮಯ್ಯರ ಬಗ್ಗೆ ನಿರಾಳತೆ ಅಥವಾ ಮೋದಿಯ ಬಗ್ಗೆ ಆತಂಕ ಬೇಕಾಗಿಲ್ಲ. ಸಿದ್ದರಾಮಯ್ಯನವರಿಗೆ ಅವರ ಪಕ್ಷದವರೇ ಅಡ್ಡಗಾಲು ಹಾಕುತ್ತಿದ್ದಾರೆ. ಅವರು ಮಧ್ಯದಲ್ಲಿ ಪದತ್ಯಾಗ ಮಾಡಬೇಕಾದ ಸನ್ನಿವೇಶ ಬಂದರೂ ಆಚ್ಚರಿಯಿಲ್ಲ. ಇನ್ನು ಮೋದಿಯ ಬಗ್ಗೆ ಅವರ ಪಕ್ಷದಲ್ಲಿಯೇ ಗೊಂದಲಗಳಿವೆ. ಇತ್ತೀಚಿನ ಬೆಳವಣಿಗೆ ಗಮನಿಸಿದರೆ ದಿನದಿಂದ ದಿನಕ್ಕೆ ಮೋದಿಗೆ ಹಿನ್ನಡೆ ಆಗುತ್ತಿದೆ ಮತ್ತು ಅದೆಲ್ಲಕ್ಕಿಂತ ಮುಖ್ಯವಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಶಕ್ತಿ ಇನ್ನು ಉಳಿದುಕೊಂಡಿದೆ.

ಸಂದರ್ಶನ: ಆಸಫ್ ಅಬ್ದುಲ್ಲ, ಮಂಗಳೂರು.
ಛಾಯಾ ಚಿತ್ರ: ಇಸ್ಮಾಯಿಲ್ ಕಿರ್ವೇಲ್



ಸೂರ್ಯನ ಹೇಳಿಕೆ



ಸೂರ್ಯ ಕೇಳಿದ
ಜಗತ್ತಿನ ದೇಶಗಳಿಗೆ
ನನ್ನ ಹತ್ತಿರ ಅಗಣಿತ ರಶ್ಮಿಗಳಿವೆ
ಮಾರಾಟಕ್ಕೆ!
ನೀವು ಯಾರಾದರೂ ಕೊಂಡುಕೊಳ್ಳಲು ಸಿದ್ಧರಿದ್ದೀರಾ?

ಇಥೋಪಿಯಾ ಹೇಳಿತು
ನಿನ್ನ ರಶ್ಮಿ ಮನೆ ಹಾಳಾಯ್ತು
ನಮ್ಮಲ್ಲಿ ದಿನದ ಊಟಕ್ಕೇ ತತ್ವಾರ
ಮನುಷ್ಯರೇ ಮಾರಾಟಕ್ಕಿದ್ದಾರೆ!

ಸೊಮಾಲಿಯಾ, ಆಫ್ಘಾನಿಸ್ತಾನ ಹೇಳಿದವು
ಬಲಿಷ್ಠರ ದಬ್ಬಾಳಿಕೆ
ಜೀವ ಎಡಗೈಯಲ್ಲಿ ಹಿಡಿದು
ಹಗಲುರಾತ್ರಿ ಕಣ್ಣಿಗೆ ಎಣ್ಣೆ!

ಈಜಿಪ್ಟ್, ಲಿಬಿಯಾ ದೇಶಗಳು ಹೇಳಿದವು
ಸರ್ವಾಧಿಕಾರಿಗಳ ಉಚ್ಚಾಟನೆ
ಜನಕ್ಕಾಗಿದೆ ನಿರಂತರ ಭಿಕ್ಷಾಟನೆ
ನಮ್ಮ ಪಾಡೇ ನಮಗೆ ಸಾಕಾಗಿದೆ
ಇನ್ನು ವ್ಯಾಪಾರಕ್ಕೆಲ್ಲಿದೆ ಟೈಮು?

ಅಮೆರಿಕ ಆಜ್ಞೆ ಮಾಡಿತು ಸೂರ್ಯನಿಗೆ
ಬೇರೆ ಯಾರಿಗೂ ಸಿಗದಂತೆ
ಎಲ್ಲಾ ರಶ್ಮಿಯನು ನಮ್ಮ ದೇಶಕ್ಕೆ ತಂದು
ಬಂಕರಿನಲ್ಲಿ ಸಂಗ್ರಹಿಸಿಡು
ಸಾಧ್ಯವಾದರೆ ನೀನೇ ಬಂದು
ವಾಚ್‌ಮನ್ ಆಗಿ ಕಾಯುತ್ತಿರು

● ಡಾ. ಶ್ರೀಕಂಠ ಕೊಡಿಗೆ




...ಪುರುಷರ ನೋವಿಗೂ ಸ್ಪಂದಿಸೋಣ

ರಾಜಲಕ್ಷ್ಮಿ ಅಂಕಲಗಿಯವರ 'ಪತ್ನಿ-ಪೀಡಿತರ ಕತೆ-ವ್ಯಥೆ' ತುಂಬಾ ಚೆನ್ನಾಗಿ ...ಮೂಡಿಬರುತ್ತಿದೆ. ಎಲ್ಲಿಯೂ ಮಹಿಳಾ ವಿರೋಧಿಯಾಗದಂತೆ ನಮ್ಮ ...ಮಾಜದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾನೂನು ದುರುಪಯೋಗ, ಅದರ ...ಣಾಮವಾಗಿ ಅನೇಕರು ಅನುಭವಿಸುತ್ತಿರುವ ...ಕಯಾತನೆಯನ್ನು ಲೇಖಕಿ ಅತ್ಯಂತ ಎಚ್ಚರದಿಂದ ...ದಯಸ್ಪರ್ಶಿಯಾಗಿ ಕಟ್ಟಿಕೊಡುತ್ತಿದ್ದಾರೆ.

...ಶೋಷಣೆ ಯಾರಿಂದಲೇ ನಡೆಯಲಿ, ಅದು ...ೋಷಣೆಯೇ. ಅದಕ್ಕೆ ಲಿಂಗಭೇದವಿಲ್ಲ. ಅತಿರೇಕಗಳು ...ರುಷರಿಂದ ಮಾತ್ರವಲ್ಲ ಮಹಿಳೆಯರಿಂದಲೂ ನಡೆಯುತ್ತವೆ. ...ಮಾಣದಲ್ಲಿ ವ್ಯತ್ಯಾಸವಿರಬಹುದು. ಆದರೆ ನಮ್ಮ ಸುತ್ತಲಿನ ...ಟನೆಗಳು ಈ ಕಟುಸತ್ಯವನ್ನು ತೆರೆದಿಡುತ್ತವೆ. ರಾಜಲಕ್ಷ್ಮಿ ...ಕಲಗಿಯವರ ಲೇಖನಮಾಲೆಯು ಪ್ರಕಟವಾದ ಮೊದಲ ...ತಿನಲ್ಲೇ ಡಾ. ಎಚ್.ವಿ.ವಾಸು ಅವರು ತಕರಾರು ತೆಗೆದಿದ್ದಾರೆ. ...ತಕರಾರಿಗಾಗಿ ಅವರು ಇನ್ನೊಂದೆರಡು ವಾರ ತಾಳ್ಮೆಯಿಂದ ...ಯಬಹುದಾಗಿತ್ತು, ಆದರೆ ಇದನ್ನು ಪ್ರಕಟಿಸಿರುವುದೇ ...ದ್ದ ಅಪರಾಧ ಎಂಬಂತೆ 'ಇದನ್ನು ತಕ್ಷಣ ನಿಲ್ಲಿಸಿ, ಇನ್ನುಂದೆ ಪ್ರಕಟಿಸಬೇಡಿ' ...ದು ಸಂಪಾದಕರಿಗೆ ಕಟ್ಟಪ್ಪಣೆ ಮಾಡಿರುವುದು ನನ್ನಲ್ಲಿ ಅಚ್ಚರಿ ಮಾತ್ರವಲ್ಲ ...ಕವನ್ನೂ ಉಂಟು ಮಾಡಿದೆ. ತಮ್ಮ ಅಭಿಪ್ರಾಯವನ್ನು ಮತ್ತು ನಿಲುವನ್ನು ...ಡದ ಅಥವಾ ತಾವು ಒಪ್ಪಿಕೊಳ್ಳದ ಲೇಖನಗಳು ಪ್ರಕಟವಾಗಬಾರದು ...ದು ಹೇಳುವುದು ಸರಿಯೇ?

...ತಮ್ಮ ವಾದದ ಸಮರ್ಥನೆಗಾಗಿ ಡಾ. ವಾಸು ಅವರು ಪ್ರತಿಪಾದಿಸಿದ ...ಗಳಿಗೆ ಪ್ರತಿಯಾಗಿ, ನಾವು ಕೂಡ ಅನೇಕ ಉದಾಹರಣೆಗಳೊಂದಿಗೆ ...ವಾದ ಮಂಡಿಸಬಹುದು. ಪುರುಷ ಪ್ರಧಾನ ಸಮಾಜದ ಕ್ರೌರ್ಯದ ... ಅವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತಲೇ ಕಳೆದ ನಾಲ್ಕು ...ಗಳಿಂದ ಎಡಪಂಥೀಯ ಮತ್ತು ಮಹಿಳಾ ಚಳವಳಿಯಲ್ಲಿ ತೊಡಗಿಸಿಕೊಂಡ ... ಕೂಡ ಕೆಲ ವಾಸ್ತವ ಸಂಗತಿಗಳನ್ನು ಹೇಳಬೇಕಾಗಿದೆ. ವಾಸು ಅವರ ... ಅಷ್ಟು ಸಗಣ್ಯವಾಗಿದ್ದರೂ ಕೂಡ ನಾನು ಹೇಳುವ ವಿಚಾರಗಳು ... ಸಮಾಜದ ಕಟುವಾಸ್ತವ ಎಂಬುದನ್ನು ಮರೆಯಬಾರದು.

'ಲಂಕೇಶ್' ಸದಾ ದಮನಿತರ ನೋವಿಗೆ ಸ್ಪಂದಿಸುತ್ತ ಬಂದಿದೆ. ನಾಲ್ಕು ... ಪತ್ರಿಕೆ ಸ್ಥಾಪನೆಗೊಂಡು ಸಂಚಿಕೆ ನೋಡಿದರೂ ಕೂಡ ಮಹಿಳೆಯರ ಮೇಲೆ ಪುರುಷರು ನಡೆಸುವ ದೌರ್ಜನ್ಯಗಳ ಬಗ್ಗೆ ಬೆಳಕು ಚೆಲ್ಲುತ್ತಲೇ ಬಂದಿದೆ. ಕರಾವಳಿಯಲ್ಲಿ ಮಹಿಳೆಯರ ಮೇಲೆ ಕೋಮುವಾದಿ ಶಕ್ತಿಗಳು ನಡೆಸಿದ ದೌರ್ಜನ್ಯವನ್ನು ಈ ಪತ್ರಿಕೆ ಪ್ರತಿಭಟನೆಯ ಅಸ್ತ್ರವಾಗಿ ಎದುರಿಸಿತು.



ಡಾ. ಎಚ್.ವಿ.ವಾಸು

ಆದರೆ, ವಾಸು ಅವರು ಮಹಿಳೆಯರು ಎದುರಿಸುತ್ತಿರುವ ಸಂಕಷ್ಟಗಳನ್ನು ಬಿಚ್ಚಿಡಲು ಎಷ್ಟು 'ಸ್ಪೇಸ್' ಇಟ್ಟದ್ದೀರಿಯೆಂದು ಪ್ರಶ್ನಿಸುತ್ತಾರಲ್ಲ, ಅದೇ ನನಗೆ ಅಚ್ಚರಿಯನ್ನು ಉಂಟುಮಾಡಿತು.

'ಲಂಕೇಶ್' ಎಲ್ಲ ಪ್ರಗತಿಪರ ವ್ಯಕ್ತಿಗಳ ಮತ್ತು ಶಕ್ತಿಗಳ ವೇದಿಕೆ. ಆದರೆ ಅದು ಯಾವುದೇ ಪಕ್ಷದ ಅಥವಾ ಸಂಘಟನೆಯ ಮುಖವಾಣಿಯಲ್ಲ, ಯಾವುದೇ ಒಂದು ಸಾಮಾಜಿಕ ಸಮಸ್ಯೆ ಇರಲಿ, ಆದರ ಇನ್ನೊಂದು ಮುಖವನ್ನು ಬಯಲಿಗೆಳೆಯುವುದು ಪ್ರಗತಿಪರ ಪತ್ರಿಕೆಯೊಂದರ ನೈತಿಕ ಕರ್ತವ್ಯ. ರಾಜಲಕ್ಷ್ಮಿ ಅಂಕಲಗಿಯವರ ಲೇಖನವನ್ನು ಪ್ರಕಟಿಸುವ ಮೂಲಕ ಆ ಕರ್ತವ್ಯವನ್ನು ಸಂಪಾದಕರು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ. ಶೋಷಣೆಯ ಇನ್ನೊಂದು ಮುಖವನ್ನು ನಾವು ತೋರಿಸದಿದ್ದರೆ, ಅನ್ಯಾಯಕ್ಕೆ ಒಳಗಾದವರು ಸಂಘಪರಿವಾರದ ಬಲಪಂಥೀಯ ವೇದಿಕೆಗಳಿಗೆ ಹೋಗಿ ಪರಿಹಾರ ಕಂಡುಕೊಳ್ಳುತ್ತಾರೆ.

ನನ್ನ ಹಲವಾರು ವರ್ಷಗಳ ಅನುಭವದ ಪ್ರಕಾರ, ಮಹಿಳಾ ಶೋಷಣೆ ಬಗ್ಗೆ ಮಾತನಾಡುವವರು ಅದರ ಇನ್ನೊಂದು ಮುಖವನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಮದುವೆಯಾಗಿ ಬರುವ ಹೆಣ್ಣಿನ ನೋವಿಗೆ ಮಾತ್ರವೇ ಸ್ಪಂದಿಸುತ್ತಾರೆ. ಆದರೆ ಅತ್ತೆಯೂ ಮಹಿಳೆ ಎಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಜಾಗತೀಕರಣದ ಶಖೆ ಆರಂಭವಾದ ನಂತರ ಈಗಿನ ಯುವತಿಯರ ಅಭಿರುಚಿಗಳು, ಆದ್ಯತೆಗಳು ಬದಲಾಗಿವೆ. ಮದುವೆಯಾಗಿ ಮನೆಗೆ ಬಂದ ತಕ್ಷಣ ಕೈ ಹಿಡಿದವನಿಗೆ ಇವರು ಮೊದಲು ತಾಕೀತು ಮಾಡುವುದು, ಮನೆ ಬೇರೆ ಮಾಡಬೇಕೆಂದು. ಗಂಡ ಅದಕ್ಕೆ ಒಪ್ಪದಿದ್ದಾಗ, ಮಾನಸಿಕ ಹಿಂಸೆ ಶುರುವಾಗುತ್ತದೆ. ಜೀವಮಾನವಿಡೀ ಕಷ್ಟಪಟ್ಟು ತನ್ನನ್ನು ಬೆಳೆಸಿದ ಮತ್ತು ಓದಿಸಿದ ತಂದೆ-ತಾಯಿಯನ್ನು ಬಿಟ್ಟುಬರಲು ಮಗ ನಿರಾಕರಿಸಿದಾಗ, ಮನೆಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಕಿರಿಕಿರಿಯಿಂದಾಗಿ ಅನೇಕ ನವವಿವಾಹಿತ ಯುವಕರು ಆತ್ಮಹತ್ಯೆಗೆ ಮೊರೆ ಹೋದ ಘಟನೆಗಳನ್ನು ಕಣ್ಣಾರೆ ಕಂಡಿದ್ದೇನೆ. ಇನ್ನೂ ಕೆಲವರು ಹೆಂಡತಿಯೊಂದಿಗೆ ರಾಜಿ ಮಾಡಿಕೊಂಡು, ತಂದೆ-ತಾಯಿಯವರನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬರುತ್ತಾರೆ. ಇಲ್ಲವೇ ಬೀದಿಗೆ ಚೆಲ್ಲುತ್ತಾರೆ.


ಇತ್ತೀಚೆಗೆ ಅವಿಭಜಿತ ದಕ್ಷಿಣ ಜಿಲ್ಲೆಯ ಬಂಟ್ವಾಳದಲ್ಲಿ ಒಂದು ದುರಂತ ಸಂಭವಿಸಿದೆ. ಯುವ ಕಮ್ಯುನಿಸ್ಟ್ ನಾಯಕ ಮತ್ತು ಪ್ರತಿಭಾವಂತ ವಕೀಲ ಸತೀಶ್ ಅಕಾಲಿಕ ಸಾವಿಗೀಡಾದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿಯಾಗಿ ಬಂಟ್ವಾಳದಿಂದ ಸ್ಪರ್ಧಿಸಿದ್ದ ಸತೀಶ್ ಕರಾವಳಿ ಪ್ರದೇಶದಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ನಡೆಯುವ ಎಲ್ಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಹಿಂದಿನ ಬಿಜೆಪಿ ಸರ್ಕಾರ ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಬಂಧಿಸಿದಾಗ, ಆತನ ಪರವಾಗಿ ವಕಾಲತ್ತು ಹಾಕಿ ನಿರಂತರ ಕಾನೂನು ಹೋರಾಟ ನಡೆಸಿದರು. ಇಂತಹ ಸತೀಶ್‌ನನ್ನು ಬಲಿ ತೆಗೆದುಕೊಂಡಿದ್ದು ಚಳವಳಿಯಲ್ಲ, ಕೌಟುಂಬಿಕ ಕಿರಿಕಿರಿ.

ಸತೀಶ್ ತಂದೆ ಸಂಜೀವ್ ಕೂಡ ಕಮ್ಯುನಿಸ್ಟ್ ಕಾರ್ಯಕರ್ತ. ಇಡೀ ಕುಟುಂಬ ಕಮ್ಯುನಿಸ್ಟ್ ಕುಟುಂಬವೆಂದು ಹೆಸರಾಗಿದೆ. ಇಡೀ ಮನೆಮಂದಿ, ಬೀಡಿ ಕಟ್ಟಿ ಮಗ ಸತೀಶ್‌ನನ್ನು ಓದಿಸಿ, ಆತನನ್ನು ನ್ಯಾಯವಾದಿಯನ್ನಾಗಿ ಮಾಡಿದರು. ಅಷ್ಟೇ ಅಲ್ಲ, ಕಮ್ಯುನಿಸ್ಟ್ ಚಳವಳಿಗೂ ಅರ್ಪಿಸಿದರು. ಆದರೆ, ಈ ಸತೀಶ್ ಮಾಡಿಕೊಂಡ ಮೊದಲ ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತು. ಎರಡನೇ ವಿವಾಹವು ನೆಮ್ಮದಿ ಕೊಡಲಿಲ್ಲ, ಬೇರೆ ಮನೆ ಮಾಡಬೇಕೆಂಬ ಅದೇ ಕಿರಿಕಿರಿಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಮೆದುಳಿನ ರಕ್ತಸ್ರಾವ ಸಂಭವಿಸಿ, ಇತ್ತೀಚೆಗೆ ಸತೀಶ್ ಕೊನೆಯುಸಿರೆಳೆದರು.

ಯಾವುದೇ ಕಾರಣಕ್ಕೂ ರಾಜಲಕ್ಷ್ಮಿ ಅಂಕಲಗಿಯವರ ಲೇಖನಮಾಲೆಯನ್ನು ನಿಲ್ಲಿಸಬೇಡಿ. 'ಲಂಕೇಶ್' ನಮ್ಮೆಲ್ಲರ ಪತ್ರಿಕೆ. ನೊಂದವರೆಲ್ಲರ ವೇದಿಕೆ. ನಮ್ಮ ಲೇಖನಗಳನ್ನು ಪ್ರಕಟಿಸಿಯೆಂದು ಕೇಳುವ ಹಕ್ಕು ನಮಗಿದೆ. ಆದರೆ ಇನ್ನೊಬ್ಬರ ಲೇಖನ ಪ್ರಕಟಿಸಬೇಡಿಯೆಂದು ಬಲವಂತ ಮಾಡುವ ಅಧಿಕಾರ ಯಾರಿಗೂ ಇಲ್ಲ.

ಈ ಪ್ರತಿಕ್ರಿಯೆ ಬರೆಯುತ್ತಿರುವ ನಾನು ಇದನ್ನು ಪ್ರಕಟಿಸುತ್ತಿರುವ ಗೌರಿ ಲಂಕೇಶ್, ನಾವಿಬ್ಬರು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ ಹೋರಾಡುತಲೇ ಬಂದವರು. ಅಂತಲೇ ನಮ್ಮ ಸಹಜೀವಿಗಳಾದ ಪುರುಷರ ನೋವಿಗೂ ಸ್ಪಂದಿಸಬೇಕಾಗಿದೆ ...

- ಶಶಿಕಲಾ ವೇಗಲ್, ...



ಐಶ್ವರ್ಯಂ ಸರ್ವತ್ರ ಸಾಧನಂ

ಪ್ರತಿಯೊಬ್ಬ ವಕೀಲರ ವೃತ್ತಿಜೀವನದಲ್ಲೂ ಅವರ ಮನಸ್ಸಿಗೆ ಕಿರಿಕಿರಿ ಆಗುವಂತಹ ಎಷ್ಟೋ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಅಥವಾ ವೃತ್ತಿಧರ್ಮ ಅದನ್ನು ಮಾಡಿಸುತ್ತದೆ.

ಡಾ. ದೀಪ್ತಿ ಕೇಸಿನಲ್ಲಿ ನಮಗಾದದ್ದೂ ಅದೇ.

ದೀಪ್ತಿ ಅತ್ಯಂತ ಶ್ರೀಮಂತ ತಂದೆತಾಯಿಯ ಏಕೈಕ ಮಗಳು. ನೋಡಲು ತುಂಬ ಸುಂದರವಾಗಿದ್ದಳು. BDS ಮುಗಿಸಿ MDSಗೆ ತಯಾರಿ ನಡೆಸಿದ್ದಳು. ಅವಳು ತನ್ನ ವೈವಾಹಿಕ ಸಮಸ್ಯೆಯನ್ನು ಚರ್ಚಿಸಲು ತಂದೆತಾಯಿಯೊಂದಿಗೆ ನಮ್ಮ ಆಫೀಸಿಗೆ ಬಂದಾಗ ಆಫೀಸಿನಲ್ಲಿದ್ದ ಹುಡುಗರೆಲ್ಲ 'ಇಂಥ ಹುಡುಗಿಯೊಂದಿಗೆ ಪ್ರಾಬ್ಲಮ್ ಮಾಡಿಕೊಂಡಿರೋ ಹುಡುಗ ಮುಠ್ಠಾಳನೇ ಇರಬೇಕು' ಎಂದು ಜೋಕ್ ಮಾಡಿದ್ದು ಇನ್ನೂ ನೆನಪಿದೆ.

ಅವಳ ಮದುವೆ ಆಗಿ ಆಗ ಕೇವಲ ಏಳೆಂಟು ತಿಂಗಳಾಗಿತ್ತು. ಅವಳ ಗಂಡ ಹಾಗೂ ಅತ್ತೆ ಮಾವ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಅವಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ಕೊಡುತ್ತಿದ್ದು, ಅವಳ ಜೀವನವನ್ನು ನರಕ ಮಾಡಿದ್ದಾರೆ ಎಂದೂ, ಒಮ್ಮೆ ಅವಳನ್ನು ಕೊಲ್ಲಲು ಕೂಡ ಪ್ರಯತ್ನ ನಡೆಸಿದ್ದು ಅದೃಷ್ಟವಶಾತ್ ಬದುಕಿ ಬಂದಿದ್ದು ತಾನು ಅಲ್ಲಿಯೇ ಉಳಿದರೆ ತನ್ನ ಪ್ರಾಣಕ್ಕೇ ಅಪಾಯ ಇರುವುದರಿಂದ ಉಟ್ಟ ಬಟ್ಟೆಯಲ್ಲೆ ತವರುಮನೆಗೆ ಬಂದಿರುವುದಾಗಿ ಅವಳು ಹೇಳುವಾಗ, ಅಂತಹ ಧನಪಿಶಾಚಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಅವಳ ತಂದೆತಾಯಿ ಹರಿಹಾಯ್ದರು. ದೀಪ್ತಿ ಮಾತಾಡುವ ರೀತಿ ಹಾಗೂ ನಡವಳಿಕೆಯಿಂದ ಎಲ್ಲರ ಮೇಲೆ ಬಹಳ ಉತ್ತಮವಾದ ಇಂಪ್ರೆಶನ್ ಬೀರಿದಳು.

ಅವಳು ಮೆತ್ತಗೆ ಎಳೆ ಮಗುವಿನಂತೆ ಮಾತಾಡುವಾಗ "ಅಯ್ಯೋ ಎಷ್ಟು ಮುಗ್ಧ ಈ ಹುಡುಗಿ" ಎಂದು ಅನಿಸುವಂತಿತ್ತು. ಅವಳ ಕೇಸನ್ನು ಹೇಗೆ ನಿಭಾಯಿಸುವುದು ಎಂದೆಲ್ಲ ಕಾರ್ಯಯೋಜನೆ ತಯಾರಿಸಿ ಮುಂದೆ ಕೇಸನ್ನು ನಡೆಸುವ ಜವಾಬ್ದಾರಿಯನ್ನು ನನ್ನ ಮೇಲೆ ಹಾಕಿದಾಗ ಹಗಲಿರುಳೆನ್ನದೆ ಅದಕ್ಕೆ ತಯಾರಿ ಮಾಡಿಕೊಂಡಿದ್ದೆ. ದೀಪ್ತಿಯನ್ನು ಕರೆದುಕೊಂಡು ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಅವಳ ಗಂಡ ಹಾಗೂ ಇತರ ಎಲ್ಲ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಬೆದರಿಕೆಯ ವಿರುದ್ಧ ಅವಳು ಕೊಡುತ್ತಿದ್ದ ದೂರನ್ನು ಸರಿಯಾಗಿ ದಾಖಲಿಸಲು ಎಲ್ಲ ಸಹಕಾರ ನೀಡಿದೆ. ನಂತರ ಪೊಲೀಸರೊಂದಿಗೆ ಸೇರಿ, ದೀಪ್ತಿಯ ಗಂಡನ ಮನೆಯವರನ್ನು ಹೇಗೆ ಅರೆಸ್ಟ್ ಮಾಡುವುದು ಎಂದು ಎಲ್ಲ ಪ್ಲಾನ್ ತಯಾರಿಸಿ ಅದಕ್ಕೊಂದು ಟ್ರೈಂಫ್ಸ್ ಮಾಡಿ ಮನೆಗೆ ಬಂದಾಗ ರಾತ್ರಿ ಹನ್ನೊಂದಾಗಿತ್ತು. ಆದರೆ ಏನೋ ಒಂದು ಖುಷಿ 'ಇನ್ನೆರಡು ದಿನದಲ್ಲಿ ಅವರೆಲ್ಲ ಅರೆಸ್ಟ್ ಆಗ್ತಾರೆ, ಮುಂದೆ ದೀಪ್ತಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಬೇಕು' ಎಂದುಕೊಳ್ಳುತ್ತ ಮಲಗಿದ್ದೆ. ಮರುದಿನ ನಮಗೆ ದೀಪ್ತಿಯ ಗಂಡ ಮದುವೆಯನ್ನು ಅಸಿಂಧು (Marriage annulment) ಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿರುವ ವಿಷಯ ಗೊತ್ತಾಗಿ ಕೋರ್ಟಿನಲ್ಲಿ ಹೋಗಿ ವಿಚಾರಿಸಿದೆ. ಆಗ 'ನನ್ನ ಹೆಂಡತಿಯ ಮಾನಸಿಕ ಸ್ಥಿತಿ ಸರಿ ಇಲ್ಲ, ಮೋಸದಿಂದ ನನ್ನ ಜೊತೆ ಅವಳ ಮದುವೆ ಮಾಡಲಾಗಿದೆ. ಆದ್ದರಿಂದ ಈ ಮದುವೆಯನ್ನು ಅಸಿಂಧುಗೊಳಿಸಿ ಎಂದು ಕೋರಿ ದೀಪ್ತಿಯ ಗಂಡ ಕಿಶನ್ ಅರ್ಜಿ ಸಲ್ಲಿಸಿದ್ದು ತಿಳಿದುಬಂತು.

ಆದರೆ ದೀಪ್ತಿಯ ಮಾತಿನಿಂದ ಮಾರುಹೋಗಿದ್ದ ನಾವು ಕಿಶನ್‌ಗೆ ಸರಿಯಾದ ಬುದ್ಧಿ ಕಲಿಸಲು ತೀರ್ಮಾನಿಸಿದ್ದೆವು. ಎಷ್ಟೋ ಸಲ ಅದೆಷ್ಟೇ ಅನುಭವಿ ವಕೀಲರೇ ಆಗಿದ್ದರೂ ಕಕ್ಷಿದಾರರೇನಾದರೂ ಬಹಳ ಚಾಣಾಕ್ಷರಾಗಿದ್ದರೆ ಅವರ ಸತ್ಯಾಸತ್ಯತೆ ಕಂಡುಹಿಡಿಯುವಲ್ಲಿ ಸ್ವಲ್ಪ ಎಡವುತ್ತಾರೆ. ಆದರೆ ಇನ್ನೊಂದು ಬಗೆಯ ಕಕ್ಷಿದಾರರಿರುತ್ತಾರೆ. ಅವರು ತಾವು ಅಂದುಕೊಂಡಿದ್ದನ್ನೇ ಸತ್ಯ ಎಂದು ಅದೆಷ್ಟು ಬಲವಾಗಿ ನಂಬಿರುತ್ತಾರೆಂದರೆ ವಾಸ್ತವಸ್ಥಿತಿ ಅಥವಾ ಸಮಸ್ಯೆಯ ಬೇರೊಂದು ಮುಖವನ್ನು ನೋಡಲು ಅಸಮರ್ಥರಾಗಿರುತ್ತಾರೆ. ಅಂಥವರ ಕೇಸುಗಳನ್ನು ನಡೆಸುವಾಗ ನಾವು ಕೂಡ ಅವರ ಕಲ್ಪನಾಲೋಕದ ಭಾಗಗಳಾಗಿ ಬಿಟ್ಟಿದ್ದೇವೆ ಎನಿಸಲು ಶುರುವಾಗುತ್ತದೆ.

ಪೊಲೀಸರ ಜೊತೆ ಸೇರಿ ಕಿಶನ್ ಹಾಗೂ ಅವನ ತಂದೆತಾಯಿಯರನ್ನು ಅರೆಸ್ಟ್ ಮಾಡಿಸಲು ಹೋದಾಗ ನನಗೆ ಹಾಗೇ ಅನ್ನಿಸಿತು. ನಮ್ಮ ಜೊತೆ ದೀಪ್ತಿ ಕೂಡ ಬಂದಿದ್ದಳು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಪೊಲೀಸರು ಕಿಶನ್‌ನ ಆಫೀಸಿಗೆ ಹೋಗಿ ಅವನನ್ನು ಹಿಡಿಯುವಂತೆ ತಮ್ಮ ಇನ್ನೊಂದು ಗುಂಪಿಗೆ ಹೇಳುತ್ತಿದ್ದಾಗ ದೀಪ್ತಿ ತನ್ನ ಅತ್ತೆಮಾವರ ಹೆಸರು ಹಿಡಿದು ಜೋರಾಗಿ ಕಿರುಚುತ್ತಿದ್ದಳು.

'ಓಡಿಹೋದಿರಾ ಹೇಡಿಗಳೇ ಬನ್ನಿ ನಿಮಗೆ ಹೇಗೆ ಆಟ ಆಡಿಸ್ತೀನಿ ನೋಡುತ್ತಿರಿ' ಎಂದು ಅವಳು ಒದರಾಡುವುದನ್ನು ನೋಡಿದಾಗ ಒಂದು ಕ್ಷಣ ಮನಸ್ಸು ಅಳುಕಿದಂತಾಯ್ತು, ಅವಳ ಮುಖಭಾವ ಅಥವಾ ಮಾತಿನಲ್ಲಿ ನೋವು, ದುಃಖ, ಹತಾಶೆಗಳಿಗಿಂತ ಹುಚ್ಚು ಆವೇಶ, ಆಕ್ರೋಶ ತುಂಬಿತ್ತು. ಅದೇ ವೇಳೆಗೆ ಆಫೀಸ್‌ನಲ್ಲಿ ಕಿಶನ್ ಅರೆಸ್ಟ್ ಆದ ಎಂದು ಫೋನ್ ಬಂದಿದ್ದೇ ತಡ ಅವಳು ಸಂತೋಷದಿಂದ ಕುಣಿದಾಡತೊಡಗಿದಳು.


'ಕಿಶನ್ ಅರೆಸ್ಟ್ ಆದ ಸುದ್ದಿ ಇಡೀ ಜಗತ್ತಿಗೇ ಗೊತ್ತಾಗಬೇಕು. ಏನಾದರೂ ಮಾಡಿ' ಎಂದು ಅವಳು ದುಂಬಾಲು ಬಿದ್ದಾಗ, ನಾನೇ ಅವಳನ್ನು ಕರೆದುಕೊಂಡು ನಾಲ್ಕೈದು ಪತ್ರಿಕೆಗಳ ಆಫೀಸಿಗೆ ಹೋಗಿ 'ವರದಕ್ಷಿಣೆ ಕಿರುಕುಳ ಗಂಡನ ಬಂಧನ' ಎಂದು ಸುದ್ದಿ ನೀಡಿ ಬಂದೆ. ಪತ್ರಿಕೆಗಳಲ್ಲಿ ಆ ಸುದ್ದಿಯೂ ಬಂತು.

ಕೆಲದಿನಗಳಲ್ಲೇ ಕಿಶನ್ ಸಲ್ಲಿಸಿದ ಅರ್ಜಿ ವಿಚಾರಣೆಗೆ ನಾನು ದೀಪ್ತಿಯನ್ನು ಕರೆದುಕೊಂಡು ಹೋದಾಗ ಅವರ ಪರಿವಾರವೆಲ್ಲ ಅಲ್ಲಿ ಬಂದಿತ್ತು. ಅಷ್ಟರಲ್ಲಾಗಲೇ ಅವರು ಅರೆಸ್ಟ್, ಜಾಮೀನು ಹಾಗೂ ಪತ್ರಿಕೆಗಳ ಸುದ್ದಿಯಿಂದ ಹೈರಾಣಾಗಿದ್ದರು. ಮಧ್ಯಸ್ಥಿಕೆ ಕೇಂದ್ರದಲ್ಲಿ ಮಾತುಕತೆ ನಡೆದಾಗ ತಾವಾಗಿ ಸಂಧಾನದ ಮಾತುಗಳನ್ನಾಡಿದರು. ಆ ಎಲ್ಲ ಪ್ರಕ್ರಿಯೆಗಳು ನಡೆದಾಗ ನನಗೆ ಮೂರನೇ ವ್ಯಕ್ತಿಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ ದೀಪ್ತಿ ತನ್ನ ಗಂಡ ಹಾಗೂ ಅವನ ಮನೆಯವರನ್ನು ಹೆದರಿಸಲು ತಾನಾಗಿ ಕೆಲವು ನಿದ್ದೆ ಮಾತ್ರೆಗಳನ್ನು ಸೇವಿಸಿದ್ದಳು ಆದರೆ ಸಂದರ್ಭಕ್ಕನುಸಾರವಾಗಿ ಅದನ್ನು 'ನನ್ನ ಗಂಡನೇ ನನಗೆ ತಲೆ ನೋಯುತ್ತಿದೆ ಎಂದಾಗ ಬಲವಂತದಿಂದ ಮಾತ್ರೆ ನುಂಗಿಸಿದ' ಎಂದು ಹೇಳಿದ್ದಳು. ಗಂಡನ ಮನೆಯಲ್ಲಿ ಎಲ್ಲವೂ ಅವಳ ಇಚ್ಛೆಯ ಪ್ರಕಾರವೇ ನಡೆಯಬೇಕು ಇಲ್ಲದಿದ್ದರೆ ಜೋರಾಗಿ ಕೂಗಾಡಿ, ಕಿರುಚಾಡಿ ಕೈಯಲ್ಲಿದ್ದ ಸಾಮಾನುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಳು ಎಂದು ಅವಳ ದೂರದ ಸಂಬಂಧಿಯೊಬ್ಬರು ಹೇಳಿದಾಗ ಪ್ರತಿಯೊಬ್ಬರೂ ತಮ್ಮ ಅನಿಸಿಕೆಗಳನ್ನು ಬೆರೆಸಿಯೇ ಸಮಸ್ಯೆಯನ್ನು ವಿಶ್ಲೇಷಿಸುತ್ತಾರೆ ಎಂದುಕೊಂಡು ಸುಮ್ಮನಾದೆ.

ಕೆಲವು ಭೇಟಿಗಳಲ್ಲೇ ದೀಪ್ತಿಯ ಗಂಡ ಕಿಶನ್ ತನ್ನ ನೋವನ್ನು ಹಾಗೂ ಅನುಭವಿಸಿದ ಮಾನಸಿಕ ಹಿಂಸೆಯನ್ನು ನನ್ನ ಎದುರು ಹೇಳಿಕೊಂಡಾಗ ಬಹಳ ಬೇಜಾರಾಯಿತು. ದೀಪ್ತಿ ತನ್ನ ಅಪ್ರಬುದ್ಧತೆಯಿಂದ ಸಂಸಾರದಲ್ಲಿ ಬರುವ ಅತಿ ಸಣ್ಣ ಸಮಸ್ಯೆಗಳನ್ನೂ ಅತ್ಯಂತ ದೊಡ್ಡದಾಗಿ ಮಾಡಿಕೊಂಡಿದ್ದಳು. ತನಗೆ ಇಷ್ಟವಾಗುವ ಪ್ಲೇಟಲ್ಲಿ ತಿಂಡಿ ಕೊಡಲಿಲ್ಲ ಎಂಬ ಒಂದೇ ಕಾರಣಕ್ಕೆ ಪ್ಲೇಟನ್ನೇ ಬಿಸಾಕಿ ಗಲಾಟೆ ಮಾಡಿದ್ದಳು ಎಂದು ಕಿಶನ್ ಹೇಳಿದಾಗ ವಿಚಿತ್ರ ಎನಿಸಿದರೂ, ನಮ್ಮ ವೃತ್ತಿಯಲ್ಲಿ ತಾನಾಗಿಯೇ ಮೈಗೂಡಿಕೊಂಡಿರುವ ಸಂದೇಹ ಪ್ರವೃತ್ತಿಯಿಂದಾಗಿ ಸಂಪೂರ್ಣವಾಗಿ ನಂಬಲಿಲ್ಲ. ಕಿಶನ್ 'ನಾನು ವರದಕ್ಷಿಣೆ ತೆಗೆದುಕೊಂಡಿಲ್ಲ, ನನಗೇ ಬೇಕಾದಷ್ಟು ಆಸ್ತಿಪಾಸ್ತಿ ಇದ್ದು ಉತ್ತಮ ಬ್ಯುಸಿನೆಸ್ ಇದೆ. ಅದರಿಂದಾಗಿಯೇ ನನ್ನ ಜೊತೆ ಮದುವೆ ಮಾಡಿದ್ದಾರೆ' ಎಂದು ಹೇಳಿದ. 'ಆದರೆ ದೀಪ್ತಿಯ ತಂದೆತಾಯಿ ತುಂಬಾ ಒಡವೆ ಹಾಗೂ ಹಣ ಕೊಟ್ಟಿದ್ದಾಗಿ ಹೇಳ್ತಾರಲ್ಲಾ' ಎಂದದ್ದಕ್ಕೆ 'ಹೌದು ಮೇಡಂ ಕೊಟ್ಟಿದ್ದಾರೆ. ಆದರೆ ನಾವು ಕೇಳಿರಲಿಲ್ಲ, ಜನರ ಎದುರು ತಮ್ಮ ಶ್ರೀಮಂತಿಕೆ ತೋರಿಸಿಕೊಳ್ಳಲು ತಾವಾಗಿ ದೀಪ್ತಿಗೆ ಸಿಕ್ಕಾಪಟ್ಟೆ ಒಡವೆ ಕೊಟ್ಟಿದ್ದಾರೆ. ಅವಳ ವೈಯಕ್ತಿಕ ಖರ್ಚಿಗೆಂದು ಮಗಳಿಗೆ ನೀವು ಏನೂ ಕೊಡಬೇಡಿ ಎಂದು ಹೇಗೆ ಹೇಳಲು ಆಗುತ್ತದೆ? ಏನೋ ಪ್ರೀತಿ ಇರಬಹುದು ಎಂದು ಸುಮ್ಮನಾದೆ. ಈಗ ನೋಡಿದರೆ ಅದನ್ನು ವರದಕ್ಷಿಣೆ ಎಂದು ಕರೆಯುತ್ತಿದ್ದಾರೆ. ಏನು ಮಾಡುವುದು? ನನ್ನ ದುರಾದೃಷ್ಟ' ಎಂದು ಗೋಳಾಡಿದ.

ಕೆಲದಿನಗಳಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ಮುಗಿದು ಒಂದು ರಾಜಿ ಸಂಧಾನಕ್ಕೆ ಎಲ್ಲರೂ ಒಪ್ಪಿಕೊಂಡರು. ಅದರ ಪ್ರಕಾರ ಕಿಶನ್ ತಮ್ಮ ಮನೆಯಲ್ಲಿರುವ ದೀಪ್ತಿಯ ಎಲ್ಲ ಒಡವೆ ಹಾಗೂ ವಸ್ತುಗಳನ್ನು ವಾಪಸು ಕೊಡುವುದು, ಪರಿಹಾರದ ರೂಪದಲ್ಲಿ ಹತ್ತು ಲಕ್ಷ ರೂಪಾಯಿ ಕೊಡುವುದು ಹಾಗೂ ದೀಪ್ತಿ ಕಿಶನ್ ಮೇಲೆ ಹಾಕಿರುವ ವರದಕ್ಷಿಣೆ ಕಿರುಕುಳದ ಕೇಸನ್ನು ಹಿಂತೆಗೆದುಕೊಳ್ಳುವುದು ಎಂದಾಯಿತು. ಈ ಮಾತುಕತೆ ನಡೆದಾಗ ದೀಪ್ತಿ ನಿಧಾನವಾಗಿ ನನ್ನ ಕಿವಿಯಲ್ಲಿ "ನಮ್ಮ ಎಲ್ಲಾ ಸಾಮಾನು ಹಾಗೂ ಹಣ ಸಿಕ್ಕಮೇಲೆ ಕ್ರಿಮಿನಲ್ ಕೇಸು ವಾಪಸ್ ತೆಗೆದುಕೊಳ್ಳುವುದಿಲ್ಲ ಎನ್ನಲು ಬರುತ್ತಾದಾ" ಎಂದಾಗ ನಾನು ಸಿಟ್ಟಿನಿಂದ ಆಕೆಯ ಮುಖ ನೋಡಿದೆ,

"ನೋ ನೋ ಐ ಆ್ಯಮ್ ಜಸ್ಟ್ ಜೋಕಿಂಗ್, ಹಾಗೆ ಹೇಳಿದಾಗ ಅವನ ಮುಖ ಹೇಗಿರುತ್ತದೆ ನೋಡಬೇಕು ಎನಿಸಿತು ಅದಕ್ಕೆ" ಎಂದು ಕಿಸಕ್ಕನೆ ನಕ್ಕಳು. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಇಲ್ಲಿ ಏನು ನಡೆದಿದೆ ಎಂಬ ಬಗ್ಗೆ ಅವಳಿಗೆ ಕಲ್ಪನೆ ಆದರೂ ಇದೆಯಾ ಎಂದು ಸಂದೇಹ ಬಂತು. ಅಂದು ಸಾಯಂಕಾಲ ನಮ್ಮ ಆಫೀಸಿನ ಕಾರಿಡಾರ್‌ನಲ್ಲೇ ವಸ್ತು ವಿನಿಮಯ ನಡೆದಾಗ ಕಿಶನ್



ಮನೆಯವರು ದೀಪ್ತಿಯ ವಸ್ತುಗಳನ್ನು 30ಕ್ಕೂ ಅಧಿಕ ಕಾರ್ಟನ್ ಬಾಕ್ಸ್‌ಗಳಲ್ಲಿ ತಂದಿಟ್ಟಾಗ ಅವಳ ತಂದೆತಾಯಿ ಕೈಯಲ್ಲೊಂದು ಲಿಸ್ಟ್ ಹಿಡಿದು ಅದರ ಪ್ರಕಾರ ಎಲ್ಲ ಒಡವೆ ಬಂದಿವೆಯಾ ಎಂದು ನೋಡುತ್ತಿದ್ದರೆ, ದೀಪ್ತಿ ತನ್ನ ಬಾತ್‌ರೂಂ ಚಪ್ಪಲಿ ಬಂದಿಲ್ಲ ಎಂದು ಹುಬ್ಬುಗಂಟು ಹಾಕಿದ್ದಳು. ಹಾಗೇ ತನ್ನ ನೀರಿನ ಬಾಟಲಿ ಸಿಕ್ಕಾಗ ಖುಷಿಯಿಂದ "ಮೇಡಂ ಇದು ನನ್ನ ಫೇವರಿಟ್ ವಾಟರ್ ಬಾಟಲ್, ವಾಪಸ್ ಬರೋದೇ ಇಲ್ಲ ಅಂದ್ಕೊಂಡಿದ್ದೆ ಸೋ ಹ್ಯಾಪಿ" ಎಂದು ಮುಖ ಅಗಲ ಮಾಡಿದಳು. ಇದನ್ನೆಲ್ಲ ನೋಡುತ್ತ ನಿಂತಾಗ ಇದೇನು ಮಕ್ಕಳ ಆಟವಾ ಎಷ್ಟು ಆರಾಮವಾಗಿದ್ದಾರೆ ಇವರೆಲ್ಲ ಎನಿಸಿ ದೀಪ್ತಿಯ ಬಗ್ಗೆ ಹೇಗೆ ವಿಚಾರಿಸಬೇಕು ಎಂಬುದೇ ತಿಳಿಯಲಿಲ್ಲ. ಅವಳು ಅತ್ಯಂತ ಮುದ್ದಿನಿಂದ ಬೆಳೆದಿದ್ದರಿಂದ ಜೀವನದ ಕಷ್ಟ, ಸಂಕೀರ್ಣತೆಗಳು ಅವಳಿಗೆ ಗೊತ್ತೇ ಇಲ್ಲ; ಅಪ್ರಬುದ್ಧಳಾಗಿರುವುದರಿಂದ ಜೀವನದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ ಎಂದು ಹೇಳಬಹುದಾದರೂ, ಅವಳು ನಿದ್ದೆ ಮಾತ್ರೆ ನುಂಗಿ ಗಂಡನ ಮೇಲೆ ಅಪವಾದ ಹೇರುವಷ್ಟು ಜಾಣಳಾಗಿದ್ದಾಳೆ; ವರದಕ್ಷಿಣೆ ಕಿರುಕುಳದ ಕಥೆಯನ್ನು ಕಣ್ಣಿಗೆ ಕಟ್ಟುವಷ್ಟು ಚೆನ್ನಾಗಿ ಹೇಳಲು ನಿಪುಣಳಾಗಿದ್ದಾಳೆ. ಆದ್ದರಿಂದ ಬುದ್ಧಿ ಇಲ್ಲ ಎನ್ನಲು ಮನಸ್ಸು ಒಪ್ಪುವುದಿಲ್ಲ, ಇಂಥವರಿಗೆ ಮನುಷ್ಯ ಸಂಬಂಧಗಳು, ಅವುಗಳ ಆಳ, ಅಗಲ, ಎಲ್ಲ ಕೇವಲ ತೋರಿಕೆಗೆ, ಯಾವಾಗ ಅವು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲವೋ ಆಗ ಆ ಸಂಬಂಧ ಸಾಕು ಎನಿಸುತ್ತದೆ.

ಇನ್ನು ಕಿಶನ್ ಬಗ್ಗೆ ಹೇಳುವುದಾದರೆ ಅವನು ಪ್ರತಿಭಾಶಾಲಿ ಯುವಕ, ತನ್ನದೇ ಬ್ಯುಸಿನೆಸ್‌ನಲ್ಲಿ ಚೆನ್ನಾಗಿ ಮೇಲೆ ಬಂದಿದ್ದಾನೆ. ಬೇಕಾದಷ್ಟು ಹಣ ಇದೆ. ದೀಪ್ತಿಯ ಕುಟುಂಬಕ್ಕಿಂತ ಕಡಿಮೆ ಏನಿಲ್ಲ, ಈ ಸಂಬಂಧದಲ್ಲಿ ಸಿಲುಕಿ ಬೇಕಾದಷ್ಟು ನೋವು ಅನುಭವಿಸಿಬಿಟ್ಟಿದ್ದಾನೆ.

ಅವನ ಜೊತೆ ಅವನ ವಯಸ್ಸಾದ ತಂದೆತಾಯಿ, ಚಿಕ್ಕಪ್ಪ ಕಿಶನ್‌ನ ಅಕ್ಕ ಭಾವ ಎಲ್ಲ ಜಾಮೀನು ಪಡೆಯುವ ಮುಂಚೆ ಅರೆಸ್ಟ್ ತಪ್ಪಿಸಿಕೊಳ್ಳಲು ಅಲೆಮಾರಿಗಳಂತೆ ಊರೂರು ಅಲೆದಾಡಿ ತಲೆಮರೆಸಿಕೊಂಡು ತಿರುಗಾಡಿ ಹಿಂಸೆ ಅನುಭವಿಸಿದ್ದಾರೆ. ಸಾಲದ್ದಕ್ಕೆ ಪತ್ರಿಕೆಗಳಲ್ಲಿ ಬಂದ ಸುದ್ದಿಯಿಂದಾಗಿ ಅಪಾರವಾದ ಅವಮಾನ ಹಾಗೂ ಜನರ ತೀಕ್ಷ್ಣ ದೃಷ್ಟಿಗೆ ಗುರಿಯಾಗಿದ್ದಾರೆ. ಹತ್ತು ಲಕ್ಷ ಪರಿಹಾರ ಕೊಡುವುದು ಕಿಶನ್‌ಗೆ ಅಷ್ಟೇನೂ ದೊಡ್ಡ ಕಷ್ಟ ಅಲ್ಲ, ದೀಪ್ತಿಗಂತೂ ಹತ್ತು ಲಕ್ಷ ಲೆಕ್ಕಕ್ಕೇ ಇಲ್ಲ, ಆದರೂ ... ದೊಡ್ಡ ಮನುಷ್ಯರು ದೊಡ್ಡ ಪ್ರಮಾಣದಲ್ಲಿ ತಮ್ಮ ಸಣ್ಣತನ ತೋರಿಸಿದಾಗ ಅಸಹ್ಯವೆನಿಸಿತು.

'ನಿಮ್ಮ ಮಗಳಿಗೆ ಏನೂ ಕೊಡಬೇಡಿ, ಇನ್ಮುಂದೆ ಆಕೆಯ ಎಲ್ಲ ಖರ್ಚು, ವೆಚ್ಚ ಹಾಗೂ ಜವಾಬ್ದಾರಿ ನನ್ನದು ಎಂದು ಹೇಳುವುದು ಅಷ್ಟು ಕಷ್ಟವಾ? ಆದರೆ ಒಂದು ಪ್ರಶ್ನೆ ಏಳುತ್ತದೆ, ಒಬ್ಬಳೇ ಮಗಳಿದ್ದಾಗ ಅಥವಾ ಹೆಚ್ಚು ಮಕ್ಕಳಿದ್ದಾಗಲೂ ಸರಿ, ತಂದೆತಾಯಿ ಕಷ್ಟಪಟ್ಟು ಹಣ ಸಂಪಾದಿಸಿ ಮಕ್ಕಳು ಸಂತೋಷದಿಂದ ಇರಲಿ ಎಂದು ಏನಾದರೂ ಕೊಟ್ಟರೆ ಅದು ತಪ್ಪಾ? ಎಂದು ಆಶ್ಚರ್ಯವೆಂದರೆ ಎಷ್ಟೋ ಸಾರಿ ಈ ಪ್ರಶ್ನೆಯನ್ನು ಹುಡುಗಿಯ ತಂದೆತಾಯಿಯರೇ ಕೇಳುತ್ತಾರೆ. ಆದರೆ ಇಲ್ಲಿರುವ ಸಮಸ್ಯೆ ಕೊಡುವುದು 'ತಪ್ಪಾ ಸರಿಯಾ' ಎಂಬುದಲ್ಲ, ಮನುಷ್ಯರ ನಿಯತ್ತಿನ ಬಗ್ಗೆ.

ನಮ್ಮ ಸಮಾಜದಲ್ಲಿ ಪ್ರಸ್ತುತವಿರುವ ಅರೇಂಜ್ಡ್ ಮ್ಯಾರೇಜ್ ವ್ಯವಸ್ಥೆಯಲ್ಲಿ ಸಂಬಂಧಗಳನ್ನು ಹುಡುಕಲು ಪ್ರಾರಂಭಿಸಿದಾಗ ಎಷ್ಟು ಮಕ್ಕಳು, ಎಷ್ಟು ಆಸ್ತಿ ಸಂಪತ್ತು ಎಂದೆಲ್ಲಾ ವಿಚಾರಿಸುವುದು ಸಾಮಾನ್ಯ. 'ಒಬ್ಬಳೇ ಮಗಳು, ಸಿಕ್ಕಾಪಟ್ಟೆ ಆಸ್ತಿ ಇದೆ. ನೋಡಲೂ ತಕ್ಕಮಟ್ಟಿಗೆ ಇದ್ದಾಳೆ, ಕಣ್ಮುಚ್ಚಿ ಮದುವೆಗೆ ಒಪ್ಪಿಕೊಂಡು ಬಿಡಬಹುದು' ಎಂಬ ಮಾತು ಅದೆಷ್ಟೋ ಸಲ ಕೇಳಿರುತ್ತೇವೆ. ತಾವೂ ಬೇಕಾದಷ್ಟು ಸ್ಥಿತಿವಂತರೇ ಇದ್ದರೂ ಇಂತಹ ಸಂಬಂಧಗಳತ್ತ ಜನರ ಒಲವು ಸ್ವಲ್ಪ ಹೆಚ್ಚೇ. ಹಾಗೆಂದು ಶ್ರೀಮಂತರ ಮಕ್ಕಳನ್ನು ಮದುವೆ ಆಗಬಾರದು ಎಂದಲ್ಲ, ಮದುವೆಯನ್ನು ವ್ಯವಹಾರದಂತೆ ಮಾಡಬಾರದು. ತಮ್ಮ ನಿಜವಾದ ಅಗತ್ಯಗಳಿಗೆ ತಕ್ಕಂತೆ ಹುಡುಕಿ ಬಾಳಸಂಗಾತಿಯನ್ನು ಆಯ್ದುಕೊಳ್ಳಬೇಕು.


ಕಿಶನ್ ಅದೇನು ನೋಡಿ ಮದುವೆ ಮಾಡಿಕೊಂಡ ಎಂಬುದಿಲ್ಲಿ ಅಪ್ರಸ್ತುತ. ಅವನ ಮಾತಿನಲ್ಲೇ ಹೇಳುವುದಾದರೆ "ನಾವೆಲ್ಲ ಒಂದು ಫ್ಯಾಮಿಲಿ ಪಾರ್ಟಿಗೆ ಹೋದಾಗ ದೀಪ್ತಿ ಅಲ್ಲಿ ತಂದೆ ತಾಯಿ ಜೊತೆಗೆ ಬಂದಿದ್ದಳು. ಸ್ನೇಹಿತರೊಂದಿಗೆ ಅವಳು ಖುಷಿಯಾಗಿ ಬೆರೆಯುವ ರೀತಿ, ನಗುಮುಖ, ಸೌಂದರ್ಯ ನೋಡಿ ನನಗೆ ಬಹಳ ಮೆಚ್ಚುಗೆ ಆಯ್ತು, ಅದಕ್ಕೇ ಮಧ್ಯವರ್ತಿಗಳ ಮೂಲಕ ಅವಳ ಸಂಬಂಧ ಬಂದಾಗ ಕೂಡಲೇ ಒಪ್ಪಿಕೊಂಡೆ" ಎಂದು.

ಕೆಲದಿನಗಳ ನಂತರ ಕೋರ್ಟಿನಲ್ಲಿ ರಾಜಿ ಒಪ್ಪಂದಕ್ಕೆ ಸಹಿ ಹಾಕಲು ಬಂದಾಗ ತನ್ನ ಸಹಿ ಹಾಕಿ, ಬೇರೆ ಏನೋ ಅರ್ಜೆಂಟ್ ಕೆಲಸ ಇದೆ ಎಂದು ದೀಪ್ತಿ ಅವಸರವಸರವಾಗಿ ತನ್ನ ಚಿಕ್ಕಪ್ಪನ ಮಗನೊಂದಿಗೆ ಅಲ್ಲಿಂದ ಹೋದಳು. ಎಲ್ಲಾ ಪ್ರಕ್ರಿಯೆ ಮುಗಿಸಿ ನಾನು ಹೊರಬಂದಾಗ ಪಾರ್ಕಿಂಗ್ ಜಾಗದಲ್ಲಿ ತಮ್ಮ ಕಾರಿನ ಬಳಿ ನಿಂತಿದ್ದ ಕಿಶನ್ ಹಾಗೂ ಅವನ ಚಿಕ್ಕಪ್ಪ ನನ್ನನ್ನು ಕರೆದರು. "ಏನು" ಎಂದು ಹತ್ತಿರ ಹೋದೆ. ಅವರು ತಮ್ಮ ಹೊಸ ಲಕ್ಸುರಿ ಕಾರಿನ ಹರಿತವಾದ ವಸ್ತುವಿನಿಂದ ಸುತ್ತಲೂ ಸಿಕ್ಕಾಪಟ್ಟೆ ಗೀರುಗಳು ಬಿದ್ದಿರುವುದನ್ನು ತೋರಿಸಿದರು.

'ಛೇ ಇದು ಹೇಗಾಯ್ತು' ಎಂದು ಕೇಳಿದರೆ,


"ಮೇಡಂ ಇದು ನಿಮ್ಮ ಕ್ಲೈಂಟ್ ಮಾಡಿದ್ದು. ನೀವು ನಂಬುವುದಿಲ್ಲ ಅಂತ ನನಗೆ ಗೊತ್ತು, ಅವಳು ಬೇಗನೆ ಕೋರ್ಟಿನಿಂದ ಹೊರಹೋದಾಗಲೇ ನನಗೆ ಸಂಶಯ ಬಂದಿತ್ತು, ಏನು ಮಾಡುವುದು ಲಕ್ಷಾಂತರ ರೂಪಾಯಿ ಕಾರು ಹೇಗೆ ಕಾಣ್ತಿದೆ ನೋಡಿ. ಇದೇನು ಮೊದಲ ಸಲ ಅಲ್ಲ, ಈ ಹಿಂದೆ ನನ್ನನ್ನು ಅರೆಸ್ಟ್ ಮಾಡಿ ಪೊಲೀಸ್ ಠಾಣೆಗೆ ಕರೆಸಿದಾಗಲೂ ಹೊರಗೆ ನಿಂತಿದ್ದ ನನ್ನ ಕಾರಿಗೆ ಗೀರು ಮಾಡಿದ್ದಳು. ನಂತರ ಪೇಂಟ್ ಮಾಡಿಸಿದ್ದೆ" ಎಂದಾಗ ದೀಪ್ತಿಯದು ಬಹಳ ಸಣ್ಣತನ ಎನಿಸಿತು.

ಅವರಿಬ್ಬರೂ ಹೋದನಂತರ, ದೂರದಲ್ಲಿದ್ದ ಪರಿಚಿತ ವಾಚಮನ್ ನನ್ನ ಬಳಿಬಂದು "ಮೇಡಂ ಅವರಿಬ್ಬರೂ ತುಂಬಾ ಕೇಳಿದರು. ಯಾರು ಹೀಗೆ ಮಾಡಿದ್ದು, ನೀನೇನು ಡ್ಯೂಟಿ ಮಾಡ್ತಿಯಾ ಇಲ್ಲವಾ ಅಂತ, ನಾನೇನೂ ಹೇಳಲಿಲ್ಲ. ನಿಮ್ಮ ಜೊತೆ ಮಧ್ಯಾಹ್ನ ಬಂದಿದ್ದಳಲ್ಲ, ಆಯಮ್ಮನೇ ಕಾರ್ ಬಳಿ ಕೂತು ಏನೋ ಕೆರೀತಾ ಇತ್ತು. ನಾನು ಹೋ ಎಂದಕೂಡಲೇ ಇನ್ನೊಂದು ಹುಡುಗನ ಜೊತೆ ಜೋರಾಗಿ ನಗ್ತಾ ಗಾಡೀಲಿ ಹೋಯ್ತು" ಎಂದು ಏನೋ ನನ್ನದೇ ಅಪರಾಧವನ್ನು ಮುಚ್ಚಿಟ್ಟವನಂತೆ ಪೋಸು ಕೊಟ್ಟು, ಬಕ್ಷೀಸಿಗಾಗಿ ಹಲ್ಲು ಕಿರಿದು ನಿಂತ.



● ರಾಜಲಕ್ಷ್ಮೀ ಅಂಕಲಗಿ

ಧಾರವಾಡ ಎಂ.ಎಲ್.ಸಿ ಉಪಚುನಾವಣೆ: ಕೈ ಛಬ್ಬಿ ಮುಂದೆ; ಶೆಟ್ಟರ್‌ಗೆ ಕೆಸರೇ ಗತಿ


ಪ್ರದೀಪ್ ಶೆಟ್ಟರ್

ಧಾರವಾಡದ ಒಂದು ಎಂ.ಎಲ್.ಸಿ ...ನಕ್ಕಾಗಿ ಆಗಸ್ಟ್ 22ರಂದು ನಡೆಯ...ರುವ ಉಪಚುನಾವಣೆ ದಿನದಿಂದ ...ನಕ್ಕೆ ರಂಗು ತುಂಬಿಕೊಳ್ಳುತ್ತಿದೆ. ಈ ...ನಾವಣೆಯಲ್ಲಿ ಗ್ರಾಮೀಣ ಹಾಗೂ ...ರದ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ...ದಸ್ಯರು, ಸಂಸದರು, ವಿಧಾನಸಭಾ ...ಹಾಗೂ ವಿಧಾನ ಪರಿಷತ್ ಸದಸ್ಯರು ...ಸೇರಿ ಒಟ್ಟು 7,297 ಮತಗಳು ...ಚಲಾವಣೆಯಾಗಲಿವೆ. ಕಳೆದ ಬಾರಿ ಈ ...ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ...ಶಿವರಾಜ್ ಸಜ್ಜನ್ ಯಡ್ಡಿಯನ್ನು ...ಅನುಸರಿಸಿ ಕೆಜೆಪಿಗೆ ನೆಗೆದಿದ್ದರಿಂದ ತನ್ನ ಎಂ.ಎಲ್.ಸಿ ...ಸ್ಥಾನಕ್ಕೂ ರಾಜೀನಾಮೆ ನೀಡಿದ್ದ. ಹಾಗಾಗಿ ಇಲ್ಲಿ ...ಉಪಚುನಾವಣೆ ನಡೆಯುವಂತಾಗಿದೆ. ಯಡ್ಡಿಯ ...ಲಿಂಗಾಯತ ಟ್ರಂಪ್‌ಕಾರ್ಡ್' ಮತ್ತು ಅಧಿಕಾರದಲ್ಲಿದ್ದ ...ಕಮಲದ 'ಚೆಲ್ಲು' ಗಾಳಿ ಕೆಲಸ ಮಾಡಿದ ಫಲವಾಗಿ ...ಕಳೆದ ಸಲದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ...ಶಿವರಾಜ್ ಸಜ್ಜನ್ ಜಯಗಳಿಸಿದ್ದ. ಆ ಮೂಲಕ ಕಾಂಗ್ರೆಸ್‌ನ ...ಕ್ಷೇತ್ರವನ್ನು ಕಮಲ ಕಿತ್ತುಕೊಂಡಿತ್ತು. ಆ ಸೋಲಿನ ಮುಯ್ಯಿ ...ತೀರಿಸಿಕೊಳ್ಳಲು ಈಗ 'ಕೈ' ಸಜ್ಜಾಗಿ ನಿಂತಿದೆ. ಹಾಗೊಮ್ಮೆ ...ಕಾಂಗ್ರೆಸ್ ಇಲ್ಲಿ ಗೆದ್ದದ್ದೇ ಆದಲ್ಲಿ ಅದರ ಬಿಸಿ ತಟ್ಟುವುದು ...ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಹಾಲಿ ...ಬಿಜೆಪಿ ಸಾರಥಿ ಪ್ರಹ್ಲಾದ್ ಜೋಷಿಗೆ. ಈಗಾಗಲೇ ವಿರೋಧ ...ಪಕ್ಷದ ಸ್ಥಾನವೂ ಇಲ್ಲದಂತೆ ಮಕಾಡೆ ಮಲಗಿರುವ ಬಿಜೆಪಿಯ ...ಈ ಇಬ್ಬರು ಘಟಾನುಘಟಿ ನಾಯಕರುಗಳ ತವರಿನಲ್ಲೇ ...ಮತ್ತೊಮ್ಮೆ ಆ ಪಕ್ಷ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಾಗದ ...ಅವಮಾನಕ್ಕೆ ಈಡಾಗಬೇಕಾಗುತ್ತದೆ. ಅದು ಗೊತ್ತಿದ್ದೇ ...ಈ ಇಬ್ಬರು 'ದಂಡ'ನಾಯಕರು ಜಂಟಿಯಾಗಿ ಕಾರ್ಯತಂತ್ರ ...ರೂಪಿಸಿ ಶೆಟ್ಟರ್‌ನ ತಮ್ಮ ಪ್ರದೀಪ್ ಶೆಟ್ಟರ್‌ನನ್ನೇ ಬಿಜೆಪಿ ...ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ.


ಶೆಟ್ಟರ್ ತಮ್ಮನೇ ಹುರಿಯಾಳು

ಈ ಮೊದಲು ಮಾಜಿ ಶಾಸಕ ಶಂಕರ ಪಾಟೀಲ ...ಮುನೇನಕೊಪ್ಪ ಹಾಗೂ ರೋಣದ ಕಳಕಪ್ಪ ಬಂಡಿ ಇಬ್ಬರಲ್ಲಿ ...ಒಬ್ಬರನ್ನು ಅಭ್ಯರ್ಥಿಯನ್ನಾಗಿಸುವ ತೀರ್ಮಾನಕ್ಕೆ ಬರಲಾಗಿತ್ತು. ...ಹಾವೇರಿ, ಗದಗ ಜಿಲ್ಲೆಗಳಲ್ಲಿ ಪಕ್ಷ ಹೀನಾಯ ಸೋಲು ...ಅನುಭವಿಸಿದ್ದರಿಂದ ಧಾರವಾಡ ಜಿಲ್ಲೆಯವರಿಗೆ ಟಿಕೆಟ್ ನೀಡಬೇಕೆನ್ನುವ ಮಾತುಗಳು ಕಮಲದ ಪಾಳಯದಲ್ಲಿ ಕೇಳಿಬಂದಿದ್ದವು. ಆ ನಿಟ್ಟಿನಲ್ಲಿ ಧಾರವಾಡ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ಪಾಟೀಲ್ ಹೆಸರು ಕೂಡಾ ಚಾಲ್ತಿಯಲ್ಲಿತ್ತು. ಆದರೆ ಇವಿಷ್ಟೂ ಹೆಸರುಗಳು ಒಮ್ಮೆಲೆ ಮಾಯವಾಗಿ ಪ್ರದೀಪ್ ಶೆಟ್ಟರ್ ಹೆಸರಿಗೆ ಅಧಿಕೃತ ಮುದ್ರೆ ಬಿದ್ದಿದೆ. ರಿಯಲ್ ಎಸ್ಟೇಟ್‌ನಲ್ಲಿ ದುಡಿದ ಹಣವನ್ನು ಇಲ್ಲಿ ಕಳೆದುಕೊಳ್ಳಲು ಪ್ರದೀಪ್ ಶೆಟ್ಟರ್ ತಯಾರಾಗಿ ನಿಂತಿದ್ದಾರೆ.


ಆದರೆ ಬಿಜೆಪಿಗೆ ಅಂಟಿರುವ ಸೋಲಿನ ವ್ಯಾಧಿ ಅದೆಷ್ಟು ಉಲ್ಬಣವಾಗಿದೆಯೆಂದರೆ ಇಂತಹ ಯಾವ ತಂತ್ರಗಳೂ ಕಮಲವನ್ನು ಎತ್ತಿ ನಿಲ್ಲಿಸುವ ಸ್ಥಿತಿಯಲ್ಲಿಲ್ಲ. ಯಡ್ಡಿಯೊಂದಿಗೆ ವಿಲೀನ, ಮೈತ್ರಿ ಅಂತೆಲ್ಲಾ ಮಾತಾಡಿದ ರಾಜ್ಯ ಬಿಜೆಪಿಗೆ ನಯಾಪೈಸೆಯ ಲಾಭವಾಗಿಲ್ಲ. ಈಗ ಯಡ್ಡಿ ಶತಾಯಗತಾಯ ಜಗದೀಶ್ ಶೆಟ್ಟರ್‌ಗೆ ಮುಖಭಂಗ ಮಾಡಲು ಪ್ರತಿತಂತ್ರ ರೂಪಿಸಿ ಶಿವರಾಜ್ ಸಜ್ಜನ್‌ನನ್ನು ಕೆಜೆಪಿ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದಾರೆ. ಯಡ್ಡಿಗೆ ಮಾತೃಪಕ್ಷ ಬಿಜೆಪಿಗರ ಮೇಲೆ ಅದೆಂತಹ ಸೇಡಿದೆಯೆಂದರೆ ಶೆಟ್ಟರ್‌ನ ತಮ್ಮನನ್ನು ಸೋಲಿಸಲೇಬೇಕೆಂದು ಖುದ್ದು ಸಿ.ಎಂ. ಉದಾಸಿಯನ್ನೇ ಎಂ.ಎಲ್.ಸಿ ಕಣಕ್ಕಿಳಿಸಲು ಆಲೋಚಿಸಿದ್ದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಸೋತ ಆಘಾತ, ಅವಮಾನಗಳಿಂದಲೇ ಇನ್ನೂ ಆಚೆ ಬಾರದ ಉದಾಸಿ, ಯಡ್ಡಿಗೆ 'ಊಹ್ಞೂಂ' ಅಂತ ಅಡ್ಡಡ್ಡ ತಲೆ ಆಡಿಸಿದ ನಂತರವೇ ಶಿವರಾಜ್ ಸಜ್ಜನ್‌ನ ನಿಕ್ಕಿಯಾಗಿದೆ. ಒಟ್ಟಿನಲ್ಲಿ ತನ್ನೆಲ್ಲಾ ಪರತ್ತುಗಳನ್ನು ಒಪ್ಪಿಕೊಂಡು ಅದ್ದೂರಿಯಾಗಿ ತನ್ನನ್ನು ಬರಮಾಡಿಕೊಳ್ಳದೆ ಬೇರೆ ವಿಧಿಯೇ ಇಲ್ಲವೆನ್ನುವ ಅನಿವಾರ್ಯತೆಯನ್ನು ಬಿಜೆಪಿಗರಿಗೆ ಎಚ್ಚರಿಸಲು ಯಡ್ಡಿ ಈ ಉಪಚುನಾವಣೆಯನ್ನೂ ಬಳಸಿಕೊಳ್ಳುವ ಸಾಧ್ಯತೆ ಸ್ಪಷ್ಟವಾಗಿದೆ.

ಇನ್ನು ಬಿಜೆಪಿಗೆ ಆಸರೆ ಅಂತ ಇರುವುದು ಜಾತ್ಯತೀತ(?) ಜನತಾದಳದೊಂದಿಗಿನ ಒಳಒಪ್ಪಂದ ಮಾತ್ರ. ಅದಾಗಲೆ ಒಂದು ಬಾರಿ ಕೇಸರಿ ಸಹವಾಸ ಮಾಡಿ ಪಶ್ಚಾತ್ತಾಪ ಪಟ್ಟವರಂತೆ ಪೋಜು ಕೊಟ್ಟ ಕುಮಾರಸ್ವಾಮಿ ಇದೀಗ ಮತ್ತೊಮ್ಮೆ ಅಕ್ರಮ ಮೈತ್ರಿಗೆ ಅಣಿಯಾಗುತ್ತಿದ್ದಾರೆ. ಈಗ ನಡೆಯುತ್ತಿರುವ ಲೋಕಸಭೆ ಮತ್ತು ವಿಧಾನಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿಸಿ ಸಿದ್ದರಾಮಯ್ಯಗೆ ಮುಖಭಂಗ ಮಾಡಬೇಕೆನ್ನುವ ಏಕಮೇವ 'ಘನಂದಾರಿ' ಉದ್ದೇಶದಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಹಾತೊರೆದದ್ದು ಸುಳ್ಳೇನಲ್ಲ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 'ಬಾಹರ್' ಮೈತ್ರಿ ಒಳ್ಳೆಯದಲ್ಲವೆನ್ನುವ ತೀರ್ಮಾನಕ್ಕೆ ಬಂದಂತಿರುವ ಜೆಡಿಎಸ್ 'ಅಂದರ್' ಆಟ ಶುರು ಮಾಡಿಕೊಂಡಿದೆ. ಅದರ ಭಾಗವಾಗಿಯೇ ಬಿಜೆಪಿಗೆ ಬಲ ತುಂಬಲು ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಿಲ್ಲ. ಹಾಗೆ ನೋಡಿದರೆ ಈ ಭಾಗದಿಂದ ಸತತವಾಗಿ ಎಂ.ಎಲ್.ಸಿ ಸ್ಥಾನಕ್ಕೆ ಆಯ್ಕೆಯಾಗುತ್ತಾ ಬಂದಿರುವ ಬಸವರಾಜ್ ಹೊರಟ್ಟಿಗೆ ಉತ್ತಮ ಹಿಡಿತವಿದೆ. ವಿಧಾನಸಭಾ ಚುನಾವಣೆಯಲ್ಲಿ ಇದು ಸಾಬೀತಾಗಿತ್ತು. ಆದರೂ ಜೆಡಿಎಸ್ ಚುನಾವಣೆಯಿಂದ ದೂರ ಉಳಿದಿದೆ. ಅದಕ್ಕೆ ಪ್ರತಿಯಾಗಿ ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಹಾಕಿಲ್ಲ. ಇದೊಂತರಾ **Give and Take** ಪಾಲಿಸಿಯಲ್ಲದೆ ಮತ್ತಿನ್ನೇನು.

ನಾಗರಾಜ್ ಛಬ್ಬಿಯ ಮೇಲು'ಕೈ'


ಶಿವರಾಜ್ ಸಜ್ಜನ್

ಕಳೆದ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂದು ಹುರುಪಿನಿಂದ ತಯಾರಿ ನಡೆಸಿದೆ. ಕೈ ಪಡೆಯಿಂದ ಕಣಕ್ಕೆ ಇಳಿದಿರೋದು ನಾಗರಾಜ್ ಛಬ್ಬಿ. ಮೊದಲ ಬಾರಿಗೆ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟ ಸಂತೋಷ್ ಲಾಡ್‌ಗೆ ಅನುವು ಮಾಡಿಕೊಟ್ಟದ್ದು ಇದೇ ನಾಗರಾಜ್ ಛಬ್ಬಿ. ತನಗೆ ಸಿಗಬೇಕಾದ ಟಿಕೆಟ್‌ನ್ನು ಲಾಡ್‌ಗೆ ಬಿಟ್ಟುಕೊಟ್ಟದ್ದು ಮಾತ್ರವಲ್ಲದೆ ಲಾಡ್ ಗೆಲುವಿಗೂ ಛಬ್ಬಿ ಶ್ರಮಿಸಿದ್ದರು. ಇನ್ನು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಶಹರ ಕ್ಷೇತ್ರದ ಟಿಕೆಟ್ ಗ್ಯಾರಂಟಿ ಎಂದು ಗೆಲುವಿನ ತಯಾರಿ ನಡೆಸಿದ್ದ ನಾಗರಾಜ್‌ಗೆ ಕೊನೆಕ್ಷಣದಲ್ಲಿ ಅಡ್ಡಗಾಲು ಹಾಕಿದ ಮಾಜಿಮಂತ್ರಿ ಎಸ್.ಆರ್. ಮೋರೆಯಿಂದಾಗಿ ಟಿಕೆಟ್ ಕೈತಪ್ಪಿತ್ತು. ಇಂತಹ ಯಡವಟ್ಟಿನಿಂದಾಗಿಯೇ ಕಾಂಗ್ರೆಸ್ ಗೆಲ್ಲಬಹುದಾಗಿದ್ದ ಆ ಕ್ಷೇತ್ರ ಬಿಜೆಪಿ ಪಾಲಾದದ್ದು ಈಗ ಹಳೇ ಮಾತು. ಆದರೆ ಈ ಬಾರಿ ಎಂ.ಎಲ್.ಸಿ ಸ್ಥಾನಕ್ಕೆ ಟಿಕೆಟ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನಾಗರಾಜ್ ಛಬ್ಬಿ ಗೆಲುವಿನ ಓಟದಲ್ಲಿ ಉಳಿದ ಪಕ್ಷದ ಅಭ್ಯರ್ಥಿಗಳಿಂದ ಮುಂದಿದ್ದಾರೆ.



ನಾಗರಾಜ್ ಛಬ್ಬಿ

ಅಷ್ಟಕ್ಕೂ ಛಬ್ಬಿಗೆ ಈ ಬಾರಿಯೂ ಟಿಕೆಟ್ ಅನಾಯಾಸವಾಗೇನು ಲಭಿಸಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಎಚ್ಕೆ ಪಾಟೀಲ್‌ರ ಸಹೋದರ ಡಿ.ಆರ್. ಪಾಟೀಲ್‌ಗೆ ಟಿಕೆಟ್ ನೀಡಬೇಕೆಂಬ ಪ್ರಯತ್ನಗಳೂ ನಡೆದಿದ್ದವು. ಆದರೆ ಛಬ್ಬಿ ಪರವಾಗಿ ನಿಂತ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ರಿಂದಾಗಿ ಕೈ ಅಭ್ಯರ್ಥಿಯಾಗುವಂತಾಗಿದೆ. ಆ ಮೂಲಕ ಹಿಂದೆ ಕಲಘಟಗಿ ಕ್ಷೇತ್ರವನ್ನು ತನಗಾಗಿ ಬಿಟ್ಟುಕೊಟ್ಟಿದ್ದ ನಾಗರಾಜ್ ಛಬ್ಬಿಯ ಋಣವನ್ನು ಲಾಡ್ ತೀರಿಸಿದಂತಾಗಿದೆ. ಕೇವಲ ಸಂತೋಷ್ ಲಾಡ್ ಮಾತ್ರವಲ್ಲದೆ ಜಿಲ್ಲೆಯ ಶಾಸಕರುಗಳಾದ ಪ್ರಸಾದ್ ಅಬ್ಬಯ್ಯ, ವಿನಯ ಕುಲಕರ್ಣಿ, ಸಿ.ಎಸ್. ಶಿವಳ್ಳಿ ಹಾಗೂ ಎಂಎಲ್‌ಸಿ ಶ್ರೀನಿವಾಸ್ ಮಾನೆ ಕೂಡಾ ಛಬ್ಬಿ ಪರ ಒಲವು ತೋರಿದ್ದರು.

ಯಾವಕಡೆಯಿಂದ ಲೆಕ್ಕ ಹಾಕಿದರೂ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯೇ ದಟ್ಟವಾಗಿದೆ. ಆದರೆ ಪಕ್ಷದೊಳಗಿರುವ ಸಣ್ಣ ಪ್ರಮಾಣದ ಅಸಮಾಧಾನ, ಬೇಗುದಿ, ಗುಂಪುಗಾರಿಕೆಗಳು 'ಕೈ'ಗೆ ಡ್ಯಾಮೇಜ್ ಮಾಡಿದರೂ ಅಚ್ಚರಿಯಿಲ್ಲ. ಹಾಗಾಗಿ ಅಂತದ್ದನ್ನೆಲ್ಲಾ ಸರಿಪಡಿಸಿಕೊಂಡು ಕಾಂಗ್ರೆ ಒಮ್ಮತದಿಂದ ಚುನಾವಣೆ ಎದುರಿಸಬೇಕಾಗಿದೆ. ಇಲ್ಲವಾದರೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

• ಹುಬ್ಬಳ್ಳಿಯಾಂವ್

ನಿಜವಾದ ಮನುಷ್ಯ



ನೆಲ್ಸನ್ ಮಂಡೇಲಾ ಇಪ್ಪತ್ತಾರು ವರ್ಷ ಜೈಲಲ್ಲಿದ್ದವನು; ಕಠಿಣ ...ಜೆ ವಿಧಿಸಿದ್ದರಿಂದ ಕಲ್ಲು ಒಡೆದು ಕಲ್ಲಿನ ಚೂರುಗಳಿಂದ ಕಣ್ಣು ...ಬುಗೊಳಿಸಿಕೊಂಡವನು. ಬಿಳಿಯರ ಅವಾಂತರಗಳನ್ನು, ...ಬ್ಬಾಳಿಕೆಯನ್ನು ಜೈಲಿನಿಂದಲೇ ನೋಡುತ್ತಾ ದಿಗ್ಭ್ರಮೆಗೊಳ್ಳುತ್ತಿದ್ದ ...ಕ್ಷಿಣ ಆಫ್ರಿಕಾದ ಧೀರ ಸ್ವಾತಂತ್ರ್ಯ ಯೋಧ ಈತ. ಆತನ ...ೀವನಪೂರ್ತಿ ಜೈಲಲ್ಲಿ ಇಂಗಿಹೋಯಿತು. ಆದರೆ ಆತನ ಕೀರ್ತಿ ...ಲ್ಲೆಲ್ಲೂ ಹಬ್ಬಿತು. ಜೈಲಿನಿಂದ ಬಿಡುಗಡೆಗೊಂಡೊಡನೆ ಆಫ್ರಿಕನ್ ...ಷನಲ್ ಕಾಂಗ್ರೆಸ್‌ನಿಂದ ಚುನಾಯಿತನಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷನಾದ. ...ಡೀ ಜಗತ್ತಿನ ಆದರ್ಶ- **model**- ರಾಜಕಾರಣಿಯಾದ. ಸೇಡು, ದ್ವೇಷ, ...ನಸು- ಎಲ್ಲವನ್ನೂ ಹತ್ತಿಕ್ಕಿ, ಮನುಷ್ಯನ ವಿಚಿತ್ರ ಗುಣಗಳನ್ನು ...ರ್ಥಮಾಡಿಕೊಂಡು ಆಡಳಿತ ನಡೆಸಿದ. ಈತ ಇಪ್ಪತ್ತನೆಯ ಶತಮಾನದ ...ದ್ಭುತಗಳಲ್ಲಿ ಒಂದು.

ಮೊನ್ನೆ ಮೇ ಹತ್ತನೇ ತಾರೀಕು ಮಂಡೇಲಾ ತನ್ನ ಅಧ್ಯಕ್ಷಗಿರಿಗೆ ರಾಜೀನಾಮೆ ...ಲ್ಲಿಸಿ ನಿಜಕ್ಕೂ ಖಾಸಗಿ ಮನುಷ್ಯನಾದ; ಯಾವುದೇ ಸರ್ಕಾರಿ ಕಿರಿಕಿರಿ ಇಲ್ಲದ ...ಖದ ವ್ಯಕ್ತಿಯಾದ. ಈ ಸುಖವನ್ನು ಸುಖ ಎಂದು ತಿಳಿಯಬಲ್ಲವ ದೇಶದ ...ಖವನ್ನು ಬಯಸುತ್ತಾನೆ ಎನ್ನುವುದು ಇದರಿಂದೆಲ್ಲ ನನ್ನ ಹುಟ್ಟಿ ತೀರ್ಮಾನ. ...ತ ಆಹ್ವಾನಿಸಿದ್ದ ಪತ್ರಕರ್ತರಲ್ಲಿ ಒಬ್ಬ ಕೇಳಿದ "ನಿಮ್ಮ ತರುವಾಯ ತಾಬೋ ...ಂಬೇಕಿ ನಾಯಕನಾಗಲು ಅರ್ಹನೆ?"

ಉತ್ತರ: ಆತ ಈ ಮುದುಕನಿಗಿಂತ ವಿವೇಕಿ, ವ್ಯವಹಾರ ಜ್ಞಾನವುಳ್ಳವನು. ...ನೇ ಇಲ್ಲಿಯವರೆಗೆ ಆಡಳಿತ ನಡೆಸುತ್ತಿದ್ದವನು. ಆತ ನನಗಿಂತ ಉತ್ತಮ ...ಧ್ಯಕ್ಷನಾಗುವುದರಲ್ಲಿ ನನಗೆ ಸಂಶಯವಿಲ್ಲ.

ಪ್ರಶ್ನೆ: ನಿಮ್ಮ ಸಾಧನೆ ಏನು? ವೈಫಲ್ಯ ಏನು?

ಉತ್ತರ: ಎಲ್ಲರೂ ನಮ್ಮ ದೇಶ ಕ್ರಿಮಿನಲ್, ರಕ್ತಪಾತದಿಂದ, ಸೇಡಿನ ...ಕ್ಷೆಯಿಂದ ಹಾಳಾಗುತ್ತದೆ ಎನ್ನುತ್ತಿದ್ದಾಗ ಅವರ ಮಾತನ್ನು ಸುಳ್ಳಾಗಿಸಿದೆವು; ...ಲ್ಲಿ ಮೂರು ಶತಮಾನದಿಂದ ಬಾಳಿ ಬದುಕಿರುವ ಬಿಳಿಯ ಜನರ ಸಾಧನೆ ...ಮಾನ್ಯವನ್ನು ಅದರಿಂದಾಗಿ ಈ ದೇಶ ಶ್ರೀಮಂತವಾಗಿದೆ. ಎಲ್ಲರೂ ಈ ...ದಲ್ಲಿ ಶಾಲೆ, ಆಸ್ಪತ್ರೆ, ದುಡಿಮೆಗಳು ಸಿದ್ಧವಾಗಿದ್ದಾರೆ. ಆದರೆ ಭ್ರಷ್ಟತೆ, ಕ್ರೈಮ್ ಹೆಚ್ಚಾಗಿದೆ. ಅದನ್ನು ತಡೆಗಟ್ಟಬೇಕಾಗಿದೆ.

ಪ್ರಶ್ನೆ: ಎಂಭತ್ತು ವರ್ಷದ ನೀವು ಮುಂದೆ ಏನು ಮಾಡುತ್ತೀರಿ?

ಉತ್ತರ: ನಾನು ಹುಟ್ಟಿದೂರಿಗೆ ಹೋಗಿ ನಮ್ಮೂರ ಗುಡ್ಡಪರ್ವತ, ನದಿ, ಕಾಡಿನ ಸುತ್ತ ಸಂಚರಿಸುತ್ತೇನೆ; ನನ್ನ ಬಾಲ್ಯದ ದಿನಗಳನ್ನು ನೆನೆಯುತ್ತಾ ನನ್ನ ಏಳು ಜನ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತೇನೆ....

ಎಲ್ಲರೂ ಮಂಡೇಲಾನ ಉತ್ತರದಿಂದ ಮೂಕವಿಸ್ಮಿತರಾದರು. ಆತ ನಿಜವಾದ ಮನುಷ್ಯನಂತೆ, ಮನುಷ್ಯನ ನೋವು, ಏಕಾಂಗಿತನ, ಸುಖ, ದುಃಖ ಬಲ್ಲವನಂತೆ ಮಾತಾಡಿದ್ದ....

ಮಿದುಳು ಬೆಳೆಯದಿರುವ ನಾಡು

'ಏಷ್ಯಾದ ಜನಕ್ಕೆ ಯೋಚಿಸುವುದು ಗೊತ್ತಿಲ್ಲ' ಎಂದು ಮೊನ್ನೆ ಅಮೆರಿಕದಲ್ಲಿರುವ ಒಬ್ಬ ಏಷ್ಯಾದ ಬುದ್ಧಿಜೀವಿ ಹೇಳಿದ. ನಮ್ಮಲ್ಲಿ **think** ಎನ್ನುವುದಕ್ಕೆ ಸರಿಯಾದ ಪದ ಕೂಡ ಇಲ್ಲ; ಯೋಚಿಸು ಅಂದರೆ ಚಿಂತೆಯ ಗುಣ ಪಡೆಯುತ್ತದೆ, ವಿಚಾರ ಮಾಡು ಅಂದರೆ ತನಿಖೆಯ ಗುಣ ಬರುತ್ತದೆ; ಪರಾಂಬರಿಸು ಅಂದರೆ ಪರೀಕ್ಷಿಸು ಎಂಬ ಅರ್ಥ ಹೊರಡುತ್ತದೆ. ಇದನ್ನು ಗಮನಿಸಿದ ನಾನು 'ಈತ ಹೇಳುವುದರಲ್ಲಿ ಸತ್ಯ ಇರಬಹುದು' ಎಂದು ಆತ ಕೊಡುವ ಕಾರಣಗಳನ್ನು ಓದತೊಡಗಿದೆ. ಏಷ್ಯಾದ ಚೈನಾ, ಜಪಾನ್, ಕೊರಿಯಾ ಮುಂತಾದ ದೇಶಗಳಲ್ಲಿ ಚೈನಾದ ತತ್ವಜ್ಞಾನಿ ಕನ್‌ಫ್ಯೂಸಿಯಸ್‌ನ ಪ್ರಭಾವ ತೀವ್ರವಾಗಿದೆ. ಕನ್‌ಫ್ಯೂಸಿಯಸ್‌ನ ಮೂಲಭೂತ ಬೋಧನೆಯೇ ವ್ಯವಸ್ಥೆಯನ್ನು ಗೌರವಿಸುವುದು; ಹಿರಿಯರನ್ನು ಗೌರವಿಸು, ಹಳೆಯ ವಿಚಾರಗಳನ್ನು ಸ್ವೀಕರಿಸು ಎಂದು ವಿಧಿಸುತ್ತದೆ. ಈ ಕನ್‌ಫ್ಯೂಸಿಯಸ್‌ನ ಅನ್ನಿಸಿಕೆಯಿಂದಾಗಿ ಚೈನಾ, ಜಪಾನ್, ಬರ್ಮಾ ದೇಶಗಳಲ್ಲಿ ಹಿರಿಯರನ್ನು ಕೇಳದೆ ಏನನ್ನೂ ಮಾಡುವಂತಿಲ್ಲ. ಒಬ್ಬನಿಗೆ ಮುಪ್ಪು ಆವರಿಸಿದ್ದರೂ ಕಿರಿಯರು ಅವನ ಚಿಂತನೆಗಳಿಗೆ ಗೌರವ ಕೊಡಬೇಕಾಗಿತ್ತು.



ಭಾರತದಲ್ಲಿ ಸಾವಿರಾರು ವರ್ಷಗಳಿಂದ ಆಗಿರುವುದರ ಬಗ್ಗೆ ಮತ್ತೆ ಇಲ್ಲಿ ವಿವರವಾಗಿ ಹೇಳಬೇಕಾದ್ದಿಲ್ಲ. 'ಅಮ್ಮ ಜನಿವಾರ ಹಾಕಿಕೋ ಎಂದು ಒತ್ತಾಯ ಮಾಡುತ್ತಾಳೆ', 'ಅಪ್ಪನನ್ನ ಮೆಚ್ಚಿಸಲು ಗಾಯತ್ರಿ ಮಂತ್ರ ಹೇಳಬೇಕಾಗಿದೆ', 'ಅಪ್ಪ ಹಾಕಿ ಕೊಟ್ಟ ಗೆರೆ ದಾಟುವಂತಿಲ್ಲ' ಎಂದು ಹೇಳುವುದು ಸಾಮಾನ್ಯ. ಬರುಬರುತ್ತಾ ಯಾವುದು ಅಪ್ಪ ಹೇಳಿದ್ದು ಯಾವುದು ಈತನೇ ನಂಬಿದ್ದು ಎನ್ನುವುದೇ ತಿಳಿಯದಂತಾಗುತ್ತದೆ.

ಇದು ಎಲ್ಲ ಏಷ್ಯನ್ ದೇಶಗಳ ಗತಿಯಾದರೆ ಭಾರತದಲ್ಲಿ ಇದಕ್ಕಿಂತ ಕ್ರೂರ ಸ್ಥಿತಿಯೊಂದು ರೂಪುಗೊಂಡಿತು. ಅದು ಜಾತಿಪದ್ಧತಿ. ಜಾತಿಯ ಮದುವೆ, ಜಾತಿಯ ವೃತ್ತಿ, ಜಾತಿಯ ಸಂಪ್ರದಾಯಗಳು ವ್ಯಕ್ತಿಗಳ ಮನಸ್ಸನ್ನು ಕಿತ್ತುತಿಂದವು. ಇಲ್ಲಿಯ ವರ್ಣಾಶ್ರಮ ಪದ್ಧತಿಯೇ ಎಲ್ಲ ಪ್ರಯೋಗ, ಕುತೂಹಲವನ್ನು ನಾಶಮಾಡಿತು.

ಈಗಲೂ ನಾವು ನೋಡುತ್ತಿದ್ದೇವೆ, ಒಬ್ಬ ತನ್ನ ತಂದೆತಾಯಿಗಳನ್ನು -ಅವರು ಎಷ್ಟೇ ದಡ್ಡರಾಗಿದ್ದರೂ- ಓಲೈಸುವುದು ಕರುಣಾಜನಕ ದೃಶ್ಯವಾಗಿದೆ. ಹಾಗೆಯೇ ಸೀನಿಯರ್‌ಗಳ ದಬ್ಬಾಳಿಕೆ. ಇದನ್ನು ಸಂಗೀತ, ನೃತ್ಯ ಎಲ್ಲದರಲ್ಲಿ ನೋಡುವಂತೆಯೇ ಪ್ರಯೋಗಶಾಲೆಗಳಲ್ಲೂ ನೋಡುತ್ತೇವೆ. 'ಗುರು'ವಿಗೆ ಟೆಸ್ಟ್‌ಟ್ಯೂಬ್‌ಗಳನ್ನು ತೊಳೆದುಕೊಡುವುದರಲ್ಲಿ, ಗುರುವಿನ ಪ್ರಯೋಗಗಳಿಗೆ ಸಾಮಾನುಗಳನ್ನು ಜೋಡಿಸುವುದರಲ್ಲಿ ಹುಡುಗನ ಪ್ರಾಯ ಸವೆದುಹೋಗುತ್ತದೆ.

ಆದ್ದರಿಂದಲೇ ಕನ್‌ಫ್ಯೂಸಿಯಸ್‌ನ, ಗುರುಹಿರಿಯರ ಹಂಗಿಲ್ಲದೆ, ತನ್ನ ಬಗ್ಗೆ ಮತ್ತು ತಮ್ಮ ಬೌದ್ಧಿಕ ಮೌಲ್ಯಗಳ ಬಗ್ಗೆ ಕಾಳಜಿ ವಹಿಸುವ ತರುಣರು ಧೈರ್ಯವಾಗಿ ಹೊರಗಿನ ಪ್ರಭಾವಗಳಿಗೆ ತಮ್ಮ ವ್ಯಕ್ತಿತ್ವವನ್ನು ಒಡ್ಡಿದಾಗ ಮಾತ್ರ ಇಲ್ಲಿ ಉತ್ತಮವಾದದ್ದನ್ನು ಸಾಧಿಸುವುದು ಸಾಧ್ಯವಾಗಿದೆ. ಇದು ವಿಚಾರಶಕ್ತಿ ಬೆಳೆಯುವ ಮಾರ್ಗ; ಬೌದ್ಧಿಕ ಸಾಹಸಗಳನ್ನು ಕೈಗೊಳ್ಳುವ ಮಾರ್ಗ. ಜಾತಿಪದ್ಧತಿ, ಪರಂಪರೆಯ ಸತ್ತ ಹಳೆಯುಳಿಕೆಗಳು, ಕನ್‌ಫ್ಯೂಸಿಯಸ್‌ನ ವ್ಯರ್ಥ ವಿಧೇಯತೆ- ಎಲ್ಲವೂ ಇಲ್ಲಿ ವಿಚಾರವನ್ನು ಕುಂಠಿತಗೊಳಿಸಿವೆ; ನಿರುಕಿನ ಶಕ್ತಿಯನ್ನು ಬೇಸಿ ಕ್ರಿಯಾಶೀಲತೆಯನ್ನು ಇಲ್ಲವಾಗಿಸಿವೆ. ಡೆನ್ಮಾರ್ಕ್, ಸ್ವೀಡನ್‌ನಂಥ ಸಣ್ಣ ದೇಶಗಳು ಬೌದ್ಧಿಕತೆಯ ಶ್ರೇಷ್ಠತೆಯನ್ನು ಮುಟ್ಟಿದ್ದು ಈ ಮುಕ್ತ ಕುತೂಹಲದ ಮೂಲಕ. ನಮ್ಮ ತರುಣತರುಣಿಯರ ವ್ಯಕ್ತಿತ್ವ ಅರಳುವುದು ಆಧುನಿಕ ಅನ್ವೇಷಣೆಗಳಲ್ಲಿ ಮಾತ್ರ.

ಆ ಬಗ್ಗೆ ಸಿನಿಕರಾಗಿ ಯೋಚಿಸುವ ಎಲ್ಲರೂ ಇಲ್ಲಿನ ವಿಚಾರಶಕ್ತಿ ಇಲ್ಲದ ಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾರೆ.

• ಜೂನ್ 09, 1999

ರಂಗ-ಅಂತರಂಗ

"ರಂಗ ಮಂಡಲ"

'ನಾಟಕ ಬೆಂಗಳೂರು' ಉತ್ಸವವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿ ವರ್ಷ ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಈ ನಾಟಕೋತ್ಸವದಲ್ಲಿ ಸಾಮಾನ್ಯವಾಗಿ ಏಳರಿಂದ ಹತ್ತು ನಾಟಕಗಳ ಪ್ರದರ್ಶನಕ್ಕೆ ಅವಕಾಶವಿರುತ್ತಿತ್ತು, ಆದರೆ ಬೆಂಗಳೂರಿನಲ್ಲಿ ಅರವತ್ತೈದಕ್ಕೂ ಹೆಚ್ಚು ರಂಗತಂಡಗಳಿದ್ದರೂ ಎಲ್ಲವುಗಳಿಗೂ ಪ್ರಾತಿನಿಧ್ಯವನ್ನು ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ರಂಗಕರ್ಮಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರು "ರಂಗ ಮಂಡಲ" ಎಂಬ ರಂಗ ಸಂಘಟನೆಯನ್ನು ಹುಟ್ಟುಹಾಕಿದರು. ರಂಗಮಂಡಲದ ಅಡಿಯಲ್ಲಿ ಇತರ ರಂಗತಂಡಗಳ ಸಹಯೋಗದಲ್ಲಿ 2009ರಲ್ಲಿ ನಾಟಕ ರಂಗಮಂಡಲದ ಮೂಲಕ ನಾಟಕವನ್ನು ನಿರ್ದೇಶನ ಮಾಡಿದ ಮಹಾಮನೆ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿದ್ದರು. ರಂಗಭೂಮಿ ಎಂಬುದು ಕೇವಲ ಮನರಂಜನೆಗಲ್ಲ, ಅದೊಂದು ಶಿಕ್ಷಣ ಎಂಬುದು ಇವರ ಆಲೋಚನೆ. ರಂಗಭೂಮಿಯ ಮೂಲಕ ಸಮಕಾಲೀನ ಸಮಾಜವನ್ನು ಎದುರುಗೊಳ್ಳಬಹುದು. ಅಂತೆಯೇ ಸಮಾಜದ ಪ್ರತಿಬಿಂಬ ರಂಗಭೂಮಿ. ಸಮಕಾಲೀನ ಸಮಸ್ಯೆಗಳಿಗೆ ರಂಗಭೂಮಿಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು ಅಷ್ಟೇ ಅಲ್ಲ; ರಂಗಭೂಮಿ ಚಳವಳಿಯ ಮೂಲಕ ಜನರಲ್ಲಿ ಜಾಗೃತಿಯನ್ನುಂಟುಮಾಡಬಹುದು ಎಂಬುದನ್ನು ಬಲವಾಗಿ ನಂಬಿರುವವರು ಮಹಾಮನೆ.

ರಂಗಭೂಮಿ ನಿರಂತರ ಚಲನಶೀಲವಾದುದು. ಒಂದು ಬರುವ ಜಕ್ಕಿಣಿಯರಿಗೆ ವಿಶೇಷವಾಗಿ ಮೂಡಲಪಾಯ ಯಕ್ಷಗಾನ ಶೈಲಿಯಲ್ಲಿ ವೇಷಭೂಷಣವನ್ನು ಹಾಕಿ ರಂಗದ ಮೇಲೆ ಬಂದಾಗ ರಂಗಾಸಕ್ತರೆಲ್ಲರೂ ಬೆಕ್ಕಸಬೆರಗಾದರು. ಬೋದಾಯನನ "ಭಗವದಜ್ಜುಕೀಯಂ" ನಾಟಕವನ್ನು ಯಕ್ಷಗಾನದಲ್ಲಿ ಪ್ರಯೋಗಿಸಿದರು. ಗುಡಿಗೇರಿ ಬಸವರಾಜು ಅವರ ವೃತ್ತಿ ಕಂಪನಿಯ "ರೈತನ ಮಕ್ಕಳು" ನಾಟಕವನ್ನು ಹವ್ಯಾಸಿ ರಂಗಭೂಮಿಯಲ್ಲಿ ನಿರ್ದೇಶಿಸಿದ ಇವರ ಪ್ರಯೋಗಗಳು ರಂಗಭೂಮಿ ಮಟ್ಟಿಗೆ ಹೊಸತು.

ರಂಗಮಂಡಲದ ಅಧ್ಯಕ್ಷರಾದ ಮಹಾಮನೆಗೆ ಬದುಕು ಬೇರೆಯಲ್ಲ, ರಂಗಭೂಮಿ ಬೇರೆಯಲ್ಲ. ಸದಾ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಅಭಿನಯ ತರಂಗದ "ಕೋತಿ ಕಥೆ" ನಾಟಕದ ಮೂಲಕ ರಂಗಭೂಮಿಯ ಪಯಣವನ್ನು ಪ್ರಾರಂಭಿಸಿದರು. ಸಿ.ಜಿ.ಕೆ, ಸಕ್ರಿಯವಾಗಬೇಕೆಂಬುದು ಇವರ ಆಲೋಚನೆ. ಇವರು ಏರ್ಪಡಿಸಿದ್ದ ನಾಟಕ ಕರ್ನಾಟಕ ಹಾಗೂ ರಂಗಭಂಡಾರ ನಾಟಕೋತ್ಸವಗಳಲ್ಲಿ ಈ ಎಲ್ಲಾ ರಂಗಭೂಮಿಗಳಿಗೂ ಪ್ರಾತಿನಿಧ್ಯವನ್ನು ನೀಡಿದ್ದು ಕನ್ನಡದ ರಂಗಭೂಮಿಯ ಮಟ್ಟಿಗೆ ಉಲ್ಲೇಖನೀಯವಾದುದ್ದು. ಪ್ರಾದೇಶಿಕವಾಗಿಯೂ ಕೂಡ ರಂಗಭೂಮಿ ಅಸಮತೋಲನವನ್ನು ಹೊಂದಿದೆ. ಬೆಂಗಳೂರು, ಮೈಸೂರುಗಳಲ್ಲಿ ಪ್ರದರ್ಶನಗೊಂಡವುಗಳೇ ನಾಟಕಗಳು ಎನ್ನುವಂತಾಗಿರುವ ಈ ಸಂದರ್ಭದಲ್ಲಿ ಶಿವಮೊಗ್ಗ, ಧಾರವಾಡ, ಬೀದರ್, ಮಂಗಳೂರು, ಬಳ್ಳಾರಿ, ಮರಿಯಮ್ಮನ ಹಳ್ಳಿ ಮೊದಲಾದ ಊರುಗಳಿಂದಲೂ ರಂಗತಂಡಗಳನ್ನು ಕರೆಸಿ ನಾಟಕಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮಹಾಮನೆಯವರು ಇದುವರೆಗೆ ಚಂಪಾ ಅವರ ಬುರುಡಿ ಬಾಬಾ, ಟಂಗರ ಬುಡ್ಡಣ್ಣ ; ಡಾ.ವಿಜಯ ಅವರ ಧನ್ವಂತರಿ ಚಿಕಿತ್ಸೆ, ಬಾಸನ ಸ್ವಪ್ನವಾಸವದತ್ತ, ಚಂದ್ರಶೇಖರ ಕಂಬಾರರ ಸಿರಿಸಂಪಿಗೆ, ಕೆ.ವಿ.ಸುಬ್ಬಣ್ಣ ಅವರ ಮಿಸ್ ಸದಾರಮೆ, ಡಾ.ನಾಗೇಶ್ ಅವರ ಗುಳಿಗೆ ಗುಮ್ಮ, ಬಿ.ವಿ.ಕಾರಂತರ ಹೆಡ್ಡಾಯಣ, ಗೋಪಾಲ್ ವಾಜಪೇಯಿ






ಕರ್ನಾಟಕ ನಾಟಕೋತ್ಸವವನ್ನು ಹಾಗೂ 2013ರಲ್ಲಿ ರಂಗಭಂಡಾರ ನಾಟಕೋತ್ಸವವನ್ನು ಏರ್ಪಡಿಸಿದ್ದರು. ರಂಗಮಂಡಲ ತಂಡವು ಇದುವರೆಗೆ ಶೇಕ್ಸ್‌ಪಿಯರ್‌ನ "ಮ್ಯಾಕ್‌ಬೆತ್", ಬೋದಾಯನನ "ಭಗವದಜ್ಜುಕೀಯಂ", ಗಿರೀಶ್ ಕಾರ್ನಾಡರ "ಯಯಾತಿ", ಗುಡಿಗೇರಿ ಬಸವರಾಜ ಅವರ "ರೈತನ ಮಕ್ಕಳು" ಮೊದಲಾದ ನಾಟಕಗಳನ್ನು, ಬೀದಿ ನಾಟಕಗಳನ್ನು ಅಭಿನಯಿಸಿದೆ.

ಗಿರೀಶ್ ಕಾರ್ನಾಡ್ ಅವರ ಯಯಾತಿ ನಾಟಕ ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದ ಸಂದರ್ಭದಲ್ಲಿ ಈ ನಾಟಕದ ಮೂಲಕ ವಿದ್ಯಾರ್ಥಿಗಳನ್ನು ರಂಗಭೂಮಿಯ ಕಡೆಗೆ ಆಕರ್ಷಿಸಬೇಕೆಂದು ನಾಟಕದ ಪಠ್ಯವನ್ನು ಕೇವಲ ಒಂದು ಮಾದರಿಯಲ್ಲಿ ನಿರ್ದೇಶನ ಮಾಡುವುದು ಸಾಮಾನ್ಯ. ಆದರೆ ಒಂದು ನಾಟಕವನ್ನು ಇತರ ಮಾಧ್ಯಮಗಳ ಮೂಲಕ ನಿರ್ದೇಶನ ಮಾಡುವುದು ಒಂದು ಸವಾಲಿನ ಕೆಲಸ. ಮಹಾಮನೆಯವರು ರಾಮಚಂದ್ರ ದೇವ ಅವರು ಅನುವಾದಿಸಿರುವ ಶೇಕ್ಸ್‌ಪಿಯರ್‌ನ "ಮ್ಯಾಕ್‌ಬೆತ್" ನಾಟಕವನ್ನು ಮೂಡಲಪಾಯ ಯಕ್ಷಗಾನದಲ್ಲಿ ನಿರ್ದೇಶಿಸಿದ್ದು ಪ್ರಶಂಸನೀಯ. ಮೂಡಲಪಾಯ ಯಕ್ಷಗಾನ ಕಲಾವಿದ ಅರಳುಗುಪ್ಪೆ ನಂಜಪ್ಪ ಅವರ ಸಾತ್ ಪಡೆದು ಜಾನಪದ ಸಂಗೀತ ಹಾಗೂ ಮೂಡಲಪಾಯದ ಮೂಲ ನರ್ತನವನ್ನೇ ನಾಟಕದಲ್ಲಿ ಬಳಸಿಕೊಂಡರು. ಮ್ಯಾಕ್‌ಬೆತ್ ನಾಟಕದಲ್ಲಿ ಎ.ಎಸ್.ಮೂರ್ತಿ, ಆರ್.ನಾಗೇಶ್, ಶ್ರೀನಿವಾಸ ಜಿ ಕಪ್ಪಣ್ಣ, ಬಿ.ಸಿ.ಚಂದ್ರಶೇಖರ್, ನಾಣಿ, ಸುದೀಂದ್ರ ಶರ್ಮ, ಅಶೋಕ್ ಬಾದರದಿನ್ನಿ, ಡಾ॥ ವಿಜಯಾ ಮೊದಲಾದವರೊಡನೆ ನಟರಾಗಿ, ನಿರ್ದೇಶಕರಾಗಿ, ರಂಗಸಂಘಟಕರಾಗಿ, ರಂಗಕರ್ಮಿಗಳಾಗಿ ಸ್ವತಃ ನಾಟಕಕಾರರಾಗಿ ಕಾರ್ಯನಿರ್ವಹಿಸಿದ ಅನುಭವ ಇವರದು.

ಅಷ್ಟೇ ಅಲ್ಲ, ರಂಗಭೂಮಿ ವ್ಯಾಪಕವಾದುದು ಇಲ್ಲಿ ಹವ್ಯಾಸಿ ರಂಗಭೂಮಿಯಲ್ಲದೆ ವೃತ್ತಿ ರಂಗಭೂಮಿ, ಜಾನಪದ ರಂಗಭೂಮಿ, ಗ್ರಾಮೀಣ ರಂಗಭೂಮಿ, ಕೈಗಾರಿಕೆಗಳ ಕಾರ್ಮಿಕರ ರಂಗಭೂಮಿ, ವಿದ್ಯಾರ್ಥಿ ರಂಗಭೂಮಿಗಳಿದ್ದು ಇವುಗಳೆಲ್ಲವನ್ನು ಒಳಗೊಂಡು ಕನ್ನಡದ ರಂಗಭೂಮಿ ಅವರ ದೊಡ್ಡಪ್ಪ- ಹೀಗೆ ಮೂವತ್ತೈದಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬೀದಿ ನಾಟಕೋತ್ಸವಗಳನ್ನು ಏರ್ಪಡಿಸಿದ್ದಾರೆ. ಕಿರುತೆರೆ-ಹಿರಿತೆರೆಯಲ್ಲಿ ಕಲಾವಿದರಾಗಿ ಅಭಿನಯಿಸಿದ್ದಾರೆ. ಸ್ವತಃ ಕುಡಿತದ ಕೆಡುಕು ಹಾಗೂ ಮಾದ ಮಾರಿ ಎಂಬ ಎರಡು ನಾಟಕಗಳನ್ನು ಕೂಡ ರಚಿಸಿದ್ದಾರೆ. 'ರಂಗಮಂಡಲ' ತಂಡವು ಮಹಾಮನೆಯ ಚೈತನ್ಯದ ಪ್ರತಿಬಿಂಬ.

- ರುದ್ರೇಶ್ ಬಿ. ಅದರಂಗಿ
ಸಹಾಯಕ ಪ್ರಾಧ್ಯಾಪಕ, ಸರ್ಕಾರಿ ಕಲಾ ಕಾಲೇಜು
ಬೆಂಗಳೂರು-01 ಮೊ: 90604 0067

'ಪತ್ನಿ ಪೀಡಿತರ ಕತೆವ್ಯಥೆ' ಆಘಾತವಾಗಿದೆ!




ನಮ್ಮ ಪತ್ರಿಕೆಯಲ್ಲಿ ಹೊಸದಾಗಿ ಆರಂಭವಾಗಿರುವ ಲೇಖನಮಾಲೆ 'ಪತ್ನಿ ಪೀಡಿತರ ಕತೆ-ವ್ಯಥೆ'ಯ ಎರಡು ಸಂಚಿಕೆಗಳನ್ನು ಓದಿ ತೀವ್ರ ಆಘಾತ ಮತ್ತು ಕಸಿವಿಸಿಯಾಗಿದೆ.

ಇಡೀ ಪ್ರಪಂಚದಲ್ಲಿ ಹಬ್ಬಿರುವ - ಆ ಮೂಲಕ ಆಳಲ್ಪಡುತ್ತಿರುವ - ಪುರುಷಾಧಿಪತ್ಯ ಗುಣವ್ಯವಸ್ಥೆಯನ್ನು ನಾನಿಲ್ಲಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ನಮ್ಮ ಪತ್ರಿಕೆಯೇ ಇದರ ಬಗ್ಗೆ ಸಾಕಷ್ಟು ಬರೆಯುವ ಮೂಲಕ ತನ್ನ ಸಾಮಾಜಿಕ ಕಳಕಳಿಯನ್ನ ಸಾಬೀತುಮಾಡಿ ಹೋರಾಟಕ್ಕೆ ಸ್ಫೂರ್ತಿ ನೀಡಿದೆ. ಆದರೆ ಈ ಲೇಖನಮಾಲೆಯ ಉದ್ದೇಶ ವಿವರಿಸುತ್ತಾ ಲೇಖಕರು ಮಹಿಳಾ ಪರ ಕಾನೂನುಗಳ ಇನ್ನೊಂದು ಮುಖ ಅಥವಾ ಬೇರೆ ಮಜಲುಗಳನ್ನು ತೋರಿಸುವುದಕ್ಕಾಗಿ ಎಂದು ಹೇಳಿರುವುದೇ ಅತ್ಯಂತ ಮಹಿಳಾ ವಿರೋಧಿಯಾಗಿದೆ. ಇಂದಿಗೂ ಎಲ್ಲಾ ರೀತಿಯಿಂದಲೂ ಶೋಷಣೆ, ವಂಚನೆ, ಅನ್ಯಾಯಕ್ಕೆ, ಪುರುಷಾಧಿಪತ್ಯಕ್ಕೆ, ತುಳಿತಕ್ಕೆ ಒಳಗಾಗುತ್ತಿರುವ ವಾಸ್ತವ ಸಂಗತಿ ತಿಳಿದಿದ್ದರೂ ಕೇವಲ ಶೇ.1 ರಿಂದ 2 ರಷ್ಟು ಪತಿಯರು ತಮ್ಮ ಪತ್ನಿಯರಿಂದ ಕಿರುಕುಳ, ಅನ್ಯಾಯಕ್ಕೆ ಒಳಗಾದ ಮಾತ್ರಕ್ಕೆ ಅದನ್ನೆ ಒಂದು ಧಾರಾವಾಹಿಯಾಗಿ ವೈಭವೀಕರಿಸಿ ಬರೆಯುವುದರಿಂದ ಇರುವ ಪುರುಷಾಡಳಿತ ವ್ಯವಸ್ಥೆಯಲ್ಲಿ ಇದೇ ಸಾಮಾನ್ಯೀಕರಣವಾಗಿ ಬಿಡುತ್ತಿರುವುದು ದೊಡ್ಡ ದುರಂತವಾಗಿದೆ.

ಇನ್ನು ಲೇಖಕಿಯು ಬರೆಯುತ್ತ ಹಲವಾರು ಮಹಿಳಾ ಪರ ಕಾನೂನುಗಳಿವೆ, ಉಳಿದ ಕಾನೂನುಗಳಲ್ಲಿ ಆಗಾಗ ಬದಲಾವಣೆ ತಿದ್ದುಪಡಿ ಮಾಡುತ್ತ ಹೆಂಗಸರಿಗೆ ಅನುಕೂಲ ಆಗುವಂತಹ ಮಾರ್ಪಾಟುಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ಪೂರ್ಣಸತ್ಯವಲ್ಲ. ಇಂದಿಗೂ ಸಮಾಜದಲ್ಲಿ ಹಲವಾರು ಪುರುಷರು, ಯುವಕರು ಇಂದು ಸಮಾನತೆ ಎಂಬುವುದು, ಮೀಸಲಾತಿ ಎಂಬುವುದು ಬೇಕಿರುವುದು ಹೆಣ್ಣಿಗಲ್ಲ, ಗಂಡಸರಿಗೆ ಎಂದು ಸಣ್ಣ ಸಾಮಾನ್ಯ ಜ್ಞಾನವೂ ಇಲ್ಲದೆ ಬೀದಿಬೀದಿಯಲ್ಲಿ ಮಾತನಾಡುತ್ತಿರುವಾಗ ಈ ಲೇಖನಮಾಲೆ ಯಾವ ರೀತಿಯ ಸಂದೇಶ ನೀಡುತ್ತದೆ ಮತ್ತು ಯಾವ ಮಟ್ಟಕ್ಕೆ ಇಂತಹವರಿಗೆ ಪ್ರಚೋದನೆಯಾಗುತ್ತದೆ ಎಂಬುದು ಕಳವಳಕಾರಿ ಅಂಶವಾಗಿದೆ.

ಸಂಚಿಕೆಯಲ್ಲಿ ಬರೆದಿರುವಂತಹ ಘಟನೆಗಳು ನಡೆದಿಲ್ಲವೆನ್ನುವುದು ನನ್ನ ಅಭಿಪ್ರಾಯವಲ್ಲ. ಆದರೆ ಪ್ರಪಂಚದ ಶೇ. 95ಕ್ಕೂ ಹೆಚ್ಚು ಮಹಿಳೆಯರು



ಒಂದು ವೇಳೆ ಹಾಗೆ ಅಂದುಕೊಂಡರೂ ಇಷ್ಟೆಲ್ಲಾ ಇದ್ದರೂ ಏಕೆ ಇಂದಿಗೂ ನಿತ್ಯ ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿವೆ? ಏಕೆ ಮಹಿಳೆ ಇಂದಿಗೂ ಕೇವಲ ಭೋಗದ ಸರಕಾಗಿದ್ದಾಳೆ? ಏಕೆ ಮಹಿಳೆ ಇನ್ನೂ ಎರಡನೇ ದರ್ಜೆಯ ಪ್ರಜೆಯಾಗಿದ್ದಾಳೆ? ಏಕೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಅವ್ಯಾಹತವಾಗಿ ಮುಂದುವರೆಯುತ್ತಿವೆ? ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದರೆ ಅತ್ಯಾಚಾರ, ಅನಾಚಾರ, ದೌರ್ಜನ್ಯಗಳ ಹಿಂದೆ, ಅಧಿಕಾರವಿದೆ ಮತ್ತು ಪುರುಷಾಹಂಕಾರವಿದೆ ಎಂಬುದು ಸ್ಪಷ್ಟವಾಗುತ್ತದೆ.

ಮಹಿಳಾ ಚಳವಳಿಯ ಹಿನ್ನೆಲೆಯಿಂದ ಬಂದಿರುವ ಲೇಖಕರ ಬಗ್ಗೆ ನನಗೆ ಗೌರವವಿದೆ. ಪತ್ರಿಕೆಯ ಬಗ್ಗೆಯೂ, ಸಂಪಾದಕರ ಕಳಕಳಿಯ ಬಗ್ಗೆಯೂ ವಿಶ್ವಾಸವಿದೆ. ಈ ಲೇಖನಮಾಲೆಯ ಆಶಯ ನಿಮಗೆ ಸ್ಪಷ್ಟವಿದ್ದರೂ ಸಹ ಅದು ಸಮಾಜದಲ್ಲಿ ಬೀರಬಹುದಾದ ಪರಿಣಾಮಗಳು ತೀವ್ರ ಆತಂಕಕಾರಿಯಾಗಿವೆ. ಸ್ವಪ್ರತಿಷ್ಠೆಗಾಗಿ, ದುಡ್ಡು ಮಾಡಲಿಕ್ಕಾಗಿ ಹುಟ್ಟಿಕೊಂಡಿರುವ ಕರ್ನಾಟಕದ ಯಾವ ಪತ್ರಿಕೆಗಳು ಕೂಡ ಇಂತಹ ಪ್ರಯತ್ನಕ್ಕೆ ಕೈಹಾಕುವ ಸಾಹಸ ಮಾಡಿಲ್ಲ, ಅಂತದ್ದರಲ್ಲಿ ಪ್ರಾಮಾಣಿಕವಾದ, ಜನಪರವಾದ, ಸಮಾನತೆಯ ಆಶಯವನ್ನಿಟ್ಟುಕೊಂಡಿರುವ, ಕರ್ನಾಟಕದ ಪ್ರಗತಿಪರ ಪತ್ರಿಕೆಯೆನಿಸಿಕೊಂಡಿರುವ ನಮ್ಮ ಪತ್ರಿಕೆ ಈ ರೀತಿಯ ಪ್ರಯತ್ನ ಮಾಡಿರುವುದು ನಮಗೆ ತೀವ್ರ ಆಘಾತವನ್ನುಂಟುಮಾಡಿದೆ. ಇದು ಮುಂದೆ ತಪ್ಪು ಮಾದರಿಯಾಗಿ ಉಳಿದ ಪತ್ರಿಕೆಗಳಿಗೆ ತಪ್ಪು ಮಾರ್ಗದರ್ಶನ ಮಾಡಿ ಅವರ ಅವಕಾಶವಾದಿತನಕ್ಕೆ ಸಮರ್ಥನೆಯನ್ನೊದಗಿಸುತ್ತದೆ ಮತ್ತು ಹಲವಾರು ಅನಾಹುತಗಳಿಗೆ ಕಾರಣವಾಗುತ್ತದೆ ಎಂಬುದು



ನನ್ನ ಪ್ರಾಮಾಣಿಕ ಅನಿಸಿಕೆಯಾಗಿದೆ. ಹಾಗಾಗಿ ತಾವುಗಳು ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೇ ವಿಶಾಲ ದೃಷ್ಟಿಯಲ್ಲಿ ಯೋಚಿಸಿ, ಚಿಂತಿಸಿ ಈ ಲೇಖನಮಾಲೆಯನ್ನು ಬದಲಿಸುತ್ತೀರಿ ಅಥವಾ ನಿಲ್ಲಿಸುತ್ತೀರಿ ಎಂದು ವಿಶ್ವಾಸವನ್ನಿಟ್ಟುಕೊಂಡಿದ್ದೇನೆ. ಸದಾ ಪ್ರಗತಿಪರವಾಗಿ ಆಲೋಚಿಸುವ ಮತ್ತು ಅದಕ್ಕಾಗಿ ಪ್ರಾಮಾಣಿಕ ಬದ್ಧತೆಯಿಂದ ಕಾರ್ಯ ನಿರ್ವಹಿಸುವ ಲಂಕೇಶ್ ಬಳಗ ನಮ್ಮ ವಿಶ್ವಾಸವನ್ನು ಹುಸಿಗೊಳಿಸುವುದಿಲ್ಲ ಎಂದು ನಂಬಿದ್ದೇನೆ.

- ಮುತ್ತುರಾಜು, ಮಂ

ರಮ್ಯಾ ಪಾಲಿಗೆ ಬೇಡವಾದ ಅಗ್ನಿಪರೀಕ್ಷೆ



ರಮ್ಯಾ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ...ಮ್ಮ ದೆಹಲಿಗೆ ಸಂಸದೆಯಾಗಿ ಹೊರಟುಹೋಗುತ್ತಾರಾ?

ರಮ್ಯಾ ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗಕ್ಕೆ ವಿದಾಯ ...ಳುತ್ತಾರಾ?

ಅಕಸ್ಮಾತ್ ಆಕೆ ಸೋತರೆ ಆಕೆಯನ್ನು ಗಾಂಧಿನಗರ ...ತೋಷದಿಂದ ವಾಪಸ್ ಸ್ವಾಗತಿಸುತ್ತಾ?

ಆಕೆ ಗೆದ್ದರೆ ರಾಜಕೀಯದಲ್ಲಿ ಏನನ್ನು ...ಧಿಸಬಹುದು? ಸಿನಿಮಾರಂಗದಲ್ಲಿ ಎಷ್ಟು ನಷ್ಟವನ್ನು ...ಮರಿಸಬಹುದು? ಆಕೆಯಿಂದ ಯಾವ ಕ್ಷೇತ್ರಕ್ಕೆ ಎಷ್ಟು ...ಭ, ಎಷ್ಟು ನಷ್ಟ ಎಂದೆಲ್ಲ ರಮ್ಯಾಳ ಭವಿಷ್ಯದ ಬಗ್ಗೆ ...ಗ ಗಾಂಧಿನಗರದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಆದರೆ ಸ್ವತಃ ರಮ್ಯಾ ಈಗ ತನ್ನ ಖಾಸಗಿ ಮತ್ತು ...ರ್ವಜನಿಕ ಜೀವನದಲ್ಲಿ ಅತ್ಯಂತದ ಸಂಕಷ್ಟದ ಮತ್ತು ...ಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂಬುದರ ...ಗ್ಗೆ ಎರಡು ಮಾತಿಲ್ಲ, ಅದಕ್ಕೆ ಮುಖ್ಯ ಕಾರಣ ಆಕೆಯ ...ಕು ತಂದೆ ಆರ್.ಟಿ.ನಾರಾಯಣ್ ಅವರು ರಮ್ಯಾ ತನ್ನ ...ಮಪತ್ರ ಸಲ್ಲಿಸಿದ ಸಂದರ್ಭದಲ್ಲೇ ಇದ್ದಕ್ಕಿದ್ದಂತೆ ...ದಯಾಘಾತದಿಂದ ಸಾವನ್ನಪ್ಪಿದ್ದು.

ರಮ್ಯಾ ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಆಕೆ ...ಲ್ಲಾ ರೀತಿಯ ಮಾರ್ಗದರ್ಶನಕ್ಕೆ ಅವಲಂಬಿಸಿದ್ದು ...ರಾಯಣ್ ಅವರನ್ನು. ಆಕೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು ...ಲ್ಲಿ ತನ್ನದೇ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುತ್ತಲೇ ...ಶಸ್ವಿಯಾಗಿದ್ದು, ಆನಂತರ ರಾಜಕೀಯವನ್ನು ...ವೇಶಿಸಿದ್ದು... ಇದೆಲ್ಲದರ ಹಿಂದೆ ನಾರಾಯಣ್ ಅವರ ...ತ್ರ, ಪ್ರೋತ್ಸಾಹ ಮತ್ತು ಬೆಂಬಲ ಇದ್ದೇ ಇತ್ತು. ಆದರೀಗ ...ವರು ಹೊರಟುಹೋಗಿರುವುದರಿಂದ ರಮ್ಯಾ ಒಂದು ...ತಿಯಲ್ಲಿ ಅನಾಥೆಯಾಗಿದ್ದಾರೆ. ಮುಂದೇನು ಮಾಡುವುದು ...ಬ ಗೊಂದಲದಲ್ಲಿ ರಮ್ಯಾ ಈಗಿದ್ದಾರೆ.

ಎಲ್ಲವೂ ಸರಿಯಾಗಿ ನಡೆದಿದ್ದರೆ ಮುಂದಿನ ವರ್ಷ ...ಡೆಯಲಿರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ...ಾದೆ ರಮ್ಯಾಳದ್ದಾಗಿತ್ತು. ಆ ನಿಟ್ಟಿನಲ್ಲಿ ಆಕೆ ತನ್ನ ಸಿನಿಮಾ ...ಮಿಟ್‌ಮೆಂಟ್‌ಗಳನ್ನು ಮಾಡಿಕೊಂಡಿದ್ದರು. ...ಜಯಪ್ರಸಾದ್ ನಿರ್ದೇಶನದ 'ನೀರುದೋಸೆ' ಚಿತ್ರ ...ಷ್ಟೇನು ಮುಗಿಯುವ ಹಂತದಲ್ಲಿದೆ. ಶಿವರಾಜ್‌ಕುಮಾರ್ ...ಂತೆ ರಮ್ಯಾ ನಟಿಸುತ್ತಿರುವ 'ಆರ್ಯನ್' ಚಿತ್ರದ ...ತ್ರೀಕರಣ ಬಿರುಸಿನಿಂದ ಸಾಗಿದೆ. ನೃತ್ಯ ನಿರ್ದೇಶಕ ಇಮ್ರಾನ್ ...ವರ ನಿರ್ದೇಶನದಲ್ಲಿ ಸದ್ಯದಲ್ಲೇ ಆರಂಭವಾಗಲಿರುವ ಹೊಸ ಚಿತ್ರಕ್ಕೂ ರಮ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಯಾಕೆ? ಸುದೀಪ್ ನಿರ್ದೇಶನದಲ್ಲಿ ಆಗಸ್ಟ್ 19 ರಂದು ಆರಂಭವಾಗಲಿರುವ ಹೊಸ ಚಿತ್ರದಲ್ಲೂ ರಮ್ಯಾಳೇ ನಾಯಕಿ. ಅಂದರೆ ಈಗ ರಮ್ಯಾರ ಕೈಯಲ್ಲಿ ನಾಲ್ಕು ಚಿತ್ರಗಳಿವೆ. ಇವೆಲ್ಲವೂ ಮುಗಿಯಲು ಒಂದು ವರ್ಷವಾದರೂ ಬೇಕು. ಇದೆಲ್ಲವನ್ನು ಮುಗಿಸಿಯೇ ಚುನಾವಣೆಗೆ ಎಂಟ್ರಿ ಕೊಡುವ ಯೋಜನೆ ರಮ್ಯಾದ್ದಾಗಿತ್ತು. ಆದರೆ ಜೆಡಿಎಸ್ ಸಂಸದ ಚೆಲುವರಾಯಸ್ವಾಮಿ ಇತ್ತೀಚಿಗಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರಿಂದ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಎದುರಾಯಿತು. ಕಾಂಗ್ರೆಸ್ ರಮ್ಯಾರನ್ನೇ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿತು. ಇದಕ್ಕೆ ನಾರಾಯಣ್ ಅವರ ಆಶೀರ್ವಾದವೂ ಇತ್ತು. ಆದರೀಗ ಅವರೇ ಇಲ್ಲವಾಗಿದ್ದಾರೆ. ಆದ್ದರಿಂದ ರಮ್ಯಾ ಪಾಲಿಗೆ ಈ ಚುನಾವಣೆ ಬೇಡವಾದ ಅಗ್ನಿಪರೀಕ್ಷೆಯಾಗಿದೆ.

ಒಂದೆಡೆ, ಸಿನಿಮಾ ಲೋಕದಲ್ಲಿ ಇರುವ ಜನಪ್ರಿಯತೆ ಮತ್ತು ಬೇಡಿಕೆ, ಇನ್ನೊಂದೆಡೆ ಮಂಡ್ಯ ಕಾಂಗ್ರೆಸ್‌ನಲ್ಲಿರುವ ಭಿನ್ನಮತ, ಮತ್ತೊಂದೆಡೆ ತನ್ನ ಸಾಕುತಂದೆಯನ್ನು ಕಳೆದುಕೊಂಡ ದುಃಖ, ಇದೆಲ್ಲದರ ನಡುವೆ ಸಿಲುಕಿಕೊಂಡಿರುವ ರಮ್ಯಾರನ್ನು ಮಂಡ್ಯದ ಜನ ಗೆಲ್ಲಿಸುತ್ತಾರೋ, ಇಲ್ಲವೋ ಎಂಬುದೇ ಈಗಿನ ಯಕ್ಷಪ್ರಶ್ನೆಯಾಗಿದೆ.



ಮಾತು ತಪ್ಪಿದ 'ಬುದ್ಧು' ಪ್ರಣೀತ



ವರ್ಧನ್ ರೆಡ್ಡಿ ಎಂಬ ಯುವ ನಿರ್ಮಾಪಕ ಕಂ 'ಹೀರೋ ಆಕಾಂಕ್ಷಿ' ಅತ್ಯಂತ ಅದ್ದೂರಿಯಾಗಿ ಆರಂಭಿಸಿದ 'ಬುದ್ಧು' ಚಿತ್ರ ಎಂಟು ದಿನಗಳ ಚಿತ್ರೀಕರಣದ ನಂತರ ಇದ್ದಕ್ಕಿದ್ದಂತೆ ನಿಂತುಹೋಗಿದೆ. ಇದಕ್ಕೆ ಕಾರಣ ಈ ಚಿತ್ರದ ನಾಯಕಿಯ ಪಾತ್ರಕ್ಕೆ ಆಯ್ಕೆಯಾಗಿದ್ದ ಕನ್ನಡದ ಹುಡುಗಿ ಪ್ರಣೀತ.

ನಮಗೆ ಬಂದ ಮಾಹಿತಿಯ ಪ್ರಕಾರ ಪ್ರಣೀತ ಯಾಕೋ 'ಬುದ್ಧು' ತಂಡದೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲವಂತೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ಆಕೆ ನೀಡಿದ್ದ ಕಾಲ್‌ಶೀಟನ್ನು ಬೇರೆ ಚಿತ್ರಗಳಿಗೆ ನೀಡುವ ಮುಖಾಂತರ ಆಕೆ 'ಬುದ್ಧು' ತಂಡವನ್ನು ಪೆದ್ದು ಮಾಡಿದ್ದಾಳಂತೆ. ಇದರಿಂದ ಕೆರಳಿದ ನಾಯಕ ನಟ ಕಂ ನಿರ್ಮಾಪಕ ವರ್ಧನ್‌ರೆಡ್ಡಿ ಆಕೆಗೆ ಗೇಟ್‌ಪಾಸ್ ನೀಡಲು ನಿರ್ಧರಿಸಿದ್ದಾರಂತೆ.

ಶ್ರೀಮಂತ ರಿಯಲ್ ಎಸ್ಟೇಟ್ ಕುಳುವಾದ ವರ್ಧನ್ ರೆಡ್ಡಿ ನಟಿ ಪ್ರಣೀತಾಗೆ ದುಬಾರಿ 20 ಲಕ್ಷ ರೂಪಾಯಿಗಳ ಸಂಭಾವನೆ ನೀಡಿ ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದರು. ಈಗ ಪ್ರಣೀತಾ ಮೇಲಿನ ಸಿಟ್ಟಿಗಾಗಿ ಎಂಟು ದಿನಗಳ ಕಾಲ ಚಿತ್ರೀಕರಿಸಿದ್ದನ್ನೆಲ್ಲ ಬೆಂಕಿಗೆ ಹಾಕಲು ವರ್ಧನ್ ರೆಡ್ಡಿ ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಪ್ರಣೀತಳ ಸೊಕ್ಕನ್ನು ಮುರಿಯುವ ಏಕೈಕ ಕಾರಣಕ್ಕಾಗಿ ಇನ್ನೂ ದುಬಾರಿ ಬೆಲೆ ಕೊಟ್ಟು ತಮಿಳು ಅಥವಾ ತೆಲುಗು ಚಿತ್ರರಂಗದಿಂದ ನಾಯಕಿಯನ್ನು ಕರೆತರಲು ನಿರ್ಧರಿಸಿದ್ದಾರಂತೆ.

ಅಂದಹಾಗೆ, 'ಬುದ್ಧು' ಚಿತ್ರ ಆರಂಭವಾಗುವ ಮುನ್ನವೇ ವರ್ಧನ್ ರೆಡ್ಡಿ ತನ್ನ ಹಣದ ಬಲದಿಂದ ಕರ್ನಾಟಕದ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡಿ ಚಿತ್ರರಂಗಕ್ಕೆ ತನ್ನ ಆಗಮನವನ್ನು ಟಾಂಟಾಂ ಮಾಡಿದ್ದರು. ಈಗ ಹೊಸ ನಾಯಕಿ ಬಂದನಂತರ ಬಹುಶಃ ಮತ್ತೊಂದು ಸುತ್ತಿನ ಜಾಹೀರಾತಿನ ಅಬ್ಬರ ವರ್ಧನ್ ರೆಡ್ಡಿ ಕಡೆಯಿಂದ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಪ್ರಣೀತಾಳಿಗೆ ವರ್ಧನ್ ನೀಡಿದ್ದ 20 ಲಕ್ಷ ರೂಪಾಯಿಗಳನ್ನು ಆತ ವಾಪಾಸ್ ಪಡೆಯುತ್ತಾನೆಯೇ? ಅಥವಾ 'ಕೀಪ್ ದಿ ಚೇಂಜ್' ಎಂದು ಆಕೆಗೆ ಬಿಟ್ಟುಬಿಡುತ್ತಾರೋ? ಎಂಬುದನ್ನು ಕಾದುನೋಡಬೇಕು.

ಡಾ. ವಾಸು ಅವರ 'ಸಂಪಾದಕರೊಂದಿಗೆ ಒಂದು ...ರಾರು' ಲೇಖನ ತರ್ಕಬದ್ಧವಾಗಿತ್ತು. ಸದಾ ಸಾಮಾಜಿಕ ...ದ್ಧತೆ, ಕಾಳಜಿ ಮತ್ತು ಜವಾಬ್ದಾರಿಯಿಂದ ...ರ್ಯನಿರ್ವಹಿಸುವ ನಮ್ಮ ಪತ್ರಿಕೆ 'ಲಂಕೇಶ್'ಗೆ 'ಪತ್ನಿ ...ಡಿತರ ಕತೆ-ವ್ಯಥೆ' ಲೇಖನಮಾಲೆ ಸರಿಹೊಂದುವುದಿಲ್ಲ.

- ಓದುಗ, ಎಸ್ ಎಂ ಎಸ್ ಮೂಲಕ

'ಪತ್ನಿ ಪೀಡಿತರ ಕತೆ-ವ್ಯಥೆ' ಒಂದು ಒಳ್ಳೆಯ ಪ್ರಯತ್ನ. ...ವನ್ನು ಮುಂದುವರೆಸಿ, ಸಮಾಜದಲ್ಲಿರುವ ದೋಷ ...ಯಾಗಲಿ. ಈ ಮಾಲೆಯನ್ನು ಬರೆಯುತ್ತಿರುವ ಲೇಖಕಿ ...ಜಲಕ್ಷ್ಮಿ ಅಂಕಲಗಿ ಮತ್ತು ನಿಮಗೆ ಧನ್ಯವಾದಗಳು.

- ಓದುಗ, ಎಸ್ ಎಂ ಎಸ್ ಮೂಲಕ

'ಪತ್ನಿ ಪೀಡಿತರ ಕತೆ-ವ್ಯಥೆ' ಮಾಲಿಕೆಯ ಭಾಗವಾಗಿ ...ಸ್ಟ್ 14, 2013ರ ಸಂಚಿಕೆಯಲ್ಲಿ ರಾಜಲಕ್ಷ್ಮಿ ಅಂಕಲಗಿ ...ವರು ಬರೆದಿದ್ದು ನನ್ನ ಬದುಕಿನಲ್ಲಿ ...ದದ್ದಕ್ಕೆ ತುಂಬಾ ಹತ್ತಿರವಾಗಿದೆ. ಇಂತಹ ...ನುಭವವನ್ನು ಎದುರಿಸಿದವನು ನಾನೊಬ್ಬನೆ ...ಲ್ಲ ಎಂಬುದು ನನ್ನ ಅರಿವಿಗೆ ಬಂದು ...ವಿಡಿಷ್ಟು ನೆಮ್ಮದಿ ಆಯಿತು.

- ಪತ್ರಿಕೆಯ ಬಹಳ ವರ್ಷಗಳ ಓದುಗ, ತುಮಕೂರು




...ಸ್ವ ನರೇಂದ್ರ ಮೋದಿಯ ವಿರುದ್ಧ ...ಷ್ಟೇ ವಿಷ ಕಾರಿದರೂ ಅವರು ಈ ...ದೇಶದ ಪ್ರಧಾನಿ ಆಗುವುದನ್ನು ನಿಮ್ಮಿಂದ ...ಪ್ಪಿಸಲಾಗದು. ಅದು ನಿಮಗೆ ಗೊತ್ತಿರಲಿ. ಅದೇ ಈ ...ದೇಶದ ಭವಿಷ್ಯ.

- ಎಸ್. ನಾರಾಯಣ್, ಈ ಮೇಲ್ ಮೂಲಕ

ಸಿಂಹಸ್ವಪ್ನ ಬಾಲಸುಬ್ರಮಣ್ಯಂ

1972ರ ಮಾರ್ಚ್ ಗುಲ್ಬರ್ಗಾದಲ್ಲಿ ಕೋಮು ಗಲಭೆಗಳಾಗಿದ್ದವು. ಆಗ ಏಪ್ರಿಲ್-ಮೇನಲ್ಲಿ ಬಾಲಸುಬ್ರಹ್ಮಣ್ಯಂ ಅವರು ಡಿಸಿಯಾಗಿ ವರ್ಗಾವಣೆಯಾಗಿ ಬಂದರು. ನಾನು ಡಿಸಿ ಬಂಗಲೆಯಲ್ಲಿ ಪಿಯೋನ್ ಆಗಿದ್ದೆ. ಬಾಲಸುಬ್ರಹ್ಮಣ್ಯಂ ಅವರ ಶಿಸ್ತು, ಅಚ್ಚುಕಟ್ಟುತನ, ಗ್ರೂಪ್ 'ಡಿ' ನೌಕರರೊಂದಿಗೆ ಅವರ ವರ್ತನೆ ಸೌಮ್ಯವಾಗಿತ್ತು, ಅವರು ಹೊರಗೆ ಸಿಂಹಸ್ವಪ್ನವಾಗಿದ್ದಂತೆ ನಮ್ಮ ಪಾಲಿಗೂ ಸಿಂಹಸ್ವಪ್ನವಾಗಿದ್ದರು. ಸಾಹೇಬರು ಕೆಲವೊಂದು ಗೌಪ್ಯ ಪತ್ರಗಳನ್ನು ಸ್ವತಃ ಟೈಪ್ ಮಾಡಿ ನಮ್ಮಂತಹ ನಂಬಿಗಸ್ಥ ನೌಕರರ ಮೂಲಕ ಡ್ರಾಪ್ ಮಾಡಿಸುತ್ತಿದ್ದರು. ಅವೆಲ್ಲ ಸಸ್ಪೆಂಶನ್ ಪತ್ರಗಳಾಗಿರುತ್ತಿದ್ದವು ಎಂದು ನಮಗೆ ಆನಂತರ ಗೊತ್ತಾಯಿತು.



ಸಾಹೇಬರ ಮನೆಗೆ ಧರಂಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಜೋಡಿ ಒಮ್ಮೆ ಬಂದಾಗ, ಅವರಿಬ್ಬರಿಗೂ ಸಂದರ್ಶನಕ್ಕೆ ಅವಕಾಶ ಕೊಡದೆ ನಮ್ಮ ಮುಖಾಂತರ "ಇದು ನನ್ನ ಮನೆ. ನಾಳೆ ಆಫೀಸಿಗೆ ಬಂದು ನನ್ನನ್ನು ಭೇಟಿ ಆಗೋದಿಕ್ಕೆ ಹೇಳಿ" ಎಂದು ಹೇಳಿಸಿ ಸಾಗಹಾಕಿದ್ದರು.

ಬಾಲಸುಬ್ರಹ್ಮಣ್ಯಂ ಅವರು ಯಾರ ಶಿಫಾರಸ್ಸಿಗೂ ಜಗ್ಗುತ್ತಿರಲಿಲ್ಲ, ಸಾಮಾನ್ಯವಾಗಿ ಅವರು ಎಷ್ಟೇ ಸ್ಟ್ರಿಕ್ಟ್ ಆಫೀಸರ್ ಆಗಿದ್ದರೂ ಕೂಡ ತಮ್ಮ ಸಿಬ್ಬಂದಿಯನ್ನು ಶಿಫಾರಸ್ಸು ಮಾಡುತ್ತಾರೆ. ಆದರೆ ಬಾಲಸುಬ್ರಹ್ಮಣ್ಯಂ ಸಾಹೇಬರು ನಮ್ಮ ಪರವಾಗಿ ಎಂದೂ ಶಿಫಾರಸ್ಸು ಮಾಡಲಿಲ್ಲ, ನಾನು ಪಿಯೋನ್ ಹುದ್ದೆಯಿಂದ ಬಡ್ತಿ ಪಡೆದು ಶಿರಸ್ತೆದಾರ್ ಆಗಿ 2008ರಲ್ಲಿ ನಿವೃತ್ತಿ ಹೊಂದಿದೆ.

ಒಟ್ಟಾರೆ ನನ್ನ ಸೇವಾ ಅವಧಿಯಲ್ಲಿ ಬಾಲಸುಬ್ರಹ್ಮಣ್ಯಂ ನಂತರ ಮದನಗೋಪಾಲ್ ಅವರಂತಹ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಕಂಡೆ. ಇಂದು ಕೆಲವು ರಾಜಕಾರಣಿಗಳು ಬಾಲಸುಬ್ರಹ್ಮಣ್ಯಂರನ್ನು ಹಕ್ಕುಚ್ಯುತಿ ಗುರಿ ಮಾಡಿರುವುದು ಖಂಡನೀಯ.

- ಮೊಹಮ್ಮದ್ ನಯೀಮುದ್ದೀನ್, ಗುಲ್ಬರ್ಗ

ಹೊಸ ಅಂಕಣ, ಸಂದರ್ಶನ ಮತ್ತು ರಂಗತಂಡ ಕುರಿತು

ಈವರೆಗೆ ಪತ್ನಿ ಪೀಡಕರ ಬಗ್ಗೆ ಓದಿದ, ಕೇಳಿದ, ನೋಡಿದ ನಮಗೆ 'ಪತ್ನಿ ಪೀಡಿತರ ಕತೆವ್ಯಥೆ' (ಹೊಸ ಅಂಕಣ, ಲಂಕೇಶ್ ಪತ್ರಿಕೆ 7.8.2013) ಓದಿ ಶಾಕ್ ಆಯಿತು. ಲೋಕೇಶ್‌ರನ್ನು ಈ ಪರಿ ಕಾಡಿಸಿ, ಪೀಡಿಸಿ ಅಂತಹ ಸ್ಥಿತಿಗೆ ದೂಡಿದ ಮಂಜುಳಾರಂಥವರು ಸ್ತ್ರೀಕುಲಕ್ಕೇ ಕಳಂಕವೆನಿಸುತ್ತಾರೆ. ಇಂತಹ ಸ್ತ್ರೀಯರಿಂದ ಅಪಾರ ಕಿರುಕುಳ, ಮಾನಸಿಕ ಯಾತನೆ ಅನುಭವಿಸಿದ ಗಂಡಸರೂ ಇದ್ದಾರೆ ಎಂಬುದಕ್ಕೆ ಹೊಸ ಅಂಕಣ ದಿಕ್ಸೂಚಿಯಂತಿದೆ.

ಇದೇ ಸಂಚಿಕೆಯಲ್ಲಿ ಕೆ. ಫಣಿರಾಜ್‌ರ ಸಂದರ್ಶನ ಉತ್ತಮವಾಗಿತ್ತು. 'ಅಂಬೇಡ್ಕರ್ ಅವರನ್ನು ಪ್ರೀತಿಸದೆ ಭಾರತದಲ್ಲಿ ಯಾವ ಮಾರ್ಕ್ಸ್‌ವಾದವೂ ಸಾಧ್ಯವಿಲ್ಲ' ಎಂಬ ಅವರ ಮಾತನ್ನು ಮಾರ್ಕ್ಸ್‌ವಾದಿಗಳು ಮರು ಚಿಂತಿಸಬೇಕಾಗಿದೆ. ಅಂಬೇಡ್ಕರ್ ಮತ್ತು ಲೋಹಿಯಾರನ್ನು ನಿರ್ಲಕ್ಷಿಸುವ ಮಾರ್ಕ್ಸಿಸ್ಟರು ಈ ವಿಚಾರದಲ್ಲಿ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ.



'ರಂಗ ನಿರಂತರ' ತಂಡದ ಪರಿಚಯ ಲೇಖನದಲ್ಲಿ ಆ ತಂಡಕ್ಕಾಗಿ ಶ್ರಮಿಸಿದ ಆಚುರ್ (ಅಮರ ದೇವಿ), ಕೆ.ಎಸ್.ಡಿ.ಎಲ್. ಚಂದ್ರು, ಹಾಗೂ ಪ್ರತಿಭಾವಂತ ಯುವಕಗಿದ್ದ ದಿವಂಗತ ಕರಿಬಸವಯ್ಯ ಮುಂತಾದ ಕಲಾವಿದರ ಹೆಸರನ್ನು ಲೇಖಕರು ಸ್ಮರಿಸದಿದ್ದುದು ಆಶ್ಚರ್ಯವೆನಿಸಿತು.

- ಎಲ್.ಕೆ. ವಸಂತಕುಮಾರ್, ಕೋಲಾರ

ವಿ.ಸೂ. : ನಿಮ್ಮ ಅನಿಸಿಕೆಗಳನ್ನು lankesh70@rediffmail.com ಗೆ ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಕಳುಹಿಸಬಹುದು.ನಿಮ್ಮ ಪ್ರತಿಕ್ರಿಯೆಗಳನ್ನು 9980331427 ನಂಬರ್‌ಗೂ ಚಿಕ್ಕದಾಗಿ ಮತ್ತು ಚೊಕ್ಕದಾಗಿ SMS ಕಳುಹಿಸಬಹುದು.



ಪ್ರೇಮಲೋಕ ಯುವಪ್ರೇಮಿಗಳು, ಯುವಪ್ರೇಮಿಗಳ ಹೆತ್ತವರಾಗಲಿದ್ದಾರೆ!

25 ವರ್ಷಗಳ ಹಿಂದೆ 'ಪ್ರೇಮಲೋಕ'ದ ಜೋಡಿಯಾಗಿ ಕನ್ನಡದ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ರವಿಚಂದ್ರನ್ ಮತ್ತು ಜೂಹಿ ಚಾವ್ಲಾ ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಂತ ನಿರ್ಮಾಪಕ ಕೆ.ಸಿ.ಎನ್. ಕುಮಾರ್ ಮೊನ್ನೆ ಒಂದು ಸಣ್ಣ ಸುಳಿವನ್ನು ಪತ್ರಕರ್ತರಿಗೆ ನೀಡಿದರು. ಆದರೆ ಈ ಚಿತ್ರ ಪ್ರೇಮಲೋಕ ಭಾಗ-2 ಆಗಿರುತ್ತದೆಂದು ನೀವು ಭಾವಿಸುವ ಅಗತ್ಯವಿಲ್ಲ. ಯಾಕೆಂದರೆ ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು



ಜೂಹಿ ಚಾವ್ಲಾ ಖಂಡಿತ ನಾಯಕ-ನಾಯಕಿಯಲ್ಲ. ಬದಲಾಗಿ ಅಂದು ಯುವ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಇಂದು ಯುವಪ್ರೇಮಿಗಳ ಹೆತ್ತವರಾಗಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಜೂಹಿ ಚಾವ್ಲಾ ಮತ್ತು ರವಿಚಂದ್ರನ್ ಅವರನ್ನು ಬೆಳ್ಳಿಪರದೆಯ ಮೇಲೆ ಮತ್ತೊಮ್ಮೆ ಒಟ್ಟುಮಾಡಲೇಬೇಕು ಎಂದು ಹಠ ತೊಟ್ಟಿರುವವರು ಬೇರೆ ಯಾರೂ ಅಲ್ಲ, 'ಕಿಚ್ಚ' ಖ್ಯಾತಿಯ ಸುದೀಪ್. ಕೆ.ಸಿ.ಎನ್.ಕುಮಾರ್‌ಗಾಗಿ ಸುದೀಪ್ ನಿರ್ದೇಶಿಸಿ ನಟಿಸಲಿರುವ ಚಿತ್ರದಲ್ಲಿ ಈಗಾಗಲೇ ಸುದೀಪ್ ತಂದೆಯಾಗಿ ನಟಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಒಪ್ಪಿಕೊಂಡಿರುವುದು ನಿಮಗೆಲ್ಲ ಗೊತ್ತೇ ಇದೆ. ಅವರಿಗೆ ಜೋಡಿಯಾಗಿ ಜೂಹಿ ಚಾವ್ಲಾರನ್ನು ಕರೆದುಕೊಂಡು ಬರುತ್ತೇನೆ ಎಂದು ಸುದೀಪ್ ನಿರ್ಮಾಪಕ ಕುಮಾರ್ ಅವರಲ್ಲಿ ಹೇಳಿಕೊಂಡಿದ್ದಾರಂತೆ. ಅಂದಹಾಗೆ, ಆಂಧ್ರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯನ್ನು ಮಾಡಿದ್ದ 'ಮಿರ್ಚಿ' ಎಂಬ ತೆಲುಗು ಚಿತ್ರದ ಕನ್ನಡದ ಅವತರಣಿಕೆ ಇದು.





ಕ್ರೇಜಿಸ್ಟಾರ್‌ಗೆ ನಿಜವಾಗಿಯೂ ಜೂಹಿ ಚಾವ್ಲಾಳೇ ಜೋಡಿಯಾಗಿ ಸಿಗುತ್ತಾಳೋ? ಅಥವಾ ಬೇರೆ ಯಾರಾದರೂ ಮುಂಬೈ ಬೆಡಗಿಯರ ಕೊನೆಯ ಕ್ಷಣದಲ್ಲಿ ಕರೆದುತಂದು ನಿಲ್ಲಿಸುತ್ತಾರೋ? ಇನ್ನೂ ಸ್ಪಷ್ಟವಾಗಿಲ್ಲ. ಯುವಪ್ರೇಮಿಗಳಾಗಿ ಕನ್ನಡಿಗರ ಮನಸ್ಸು ಗೆದ್ದಿದ್ದ 'ಪ್ರೇಮಲೋಕ'ದ ಈ ಜೋಡಿ ಈಗ ಮಧ್ಯವಯಸ್ಸಿನಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲವಂತೂ ಇದ್ದೇ ಇದೆ.

ಅಂದಹಾಗೆ, ಈ ಚಿತ್ರದಲ್ಲಿ ಸುದೀಪ್‌ಗೆ ಇಬ್ಬರು ನಾಯಕಿಯರು ಇರಲಿದ್ದಾರೆ. ಅವುಗಳಲ್ಲಿ ಒಂದು ಪಾತ್ರಕ್ಕೆ ಸುದೀಪ್ ಈಗಾಗಲೇ ರಮ್ಯಾ ಅವರನ್ನು ಫಿಕ್ಸ್ ಮಾಡಿದ್ದಾರೆ. ಇನ್ನೊಂದು ಪಾತ್ರಕ್ಕೆ ಭಾರೀ ತಲಾಶ್ ನಡೆಸಿದ ನಂತರ ಮೈಸೂರಿನ ರಣ್ಯಾ ಎಂಬ ಹುಡುಗಿಯನ್ನು ಆಯ್ಕೆ ಮಾಡಿದ್ದಾರೆ. ಇದು ಆಕೆಯ ಪಾಲಿಗೆ ಚೊಚ್ಚಲ ಚಿತ್ರ.

ಒಂದು ಕಡೆ ಮಂಡ್ಯದ ಹುಡುಗಿ ರಮ್ಯಾ, ಮತ್ತೊಂದು ಕಡೆ ಮೈಸೂರಿನ ಬೆಡಗಿ ರಣ್ಯಾ ಇವರಿಬ್ಬರ ನಡುವೆ ಶಿವಮೊಗ್ಗದ ಹುಡುಗ ಸುದೀಪ್ ನಜ್ಜುಗುಜ್ಜಾಗದಿದ್ದರೆ ಅದು ಆತನ ಪುಣ್ಯ!

ಹೊಸ ದಾಖಲೆ ಬರೆದ 'ಗೂಗ್ಲಿ-ಯಶ್

ಯುವನಾಯಕ ಯಶ್ ಹಾಕಿರುವ 'ಗೂಗ್ಲಿ'ಗೆ ಗಾಂಧಿನಗರದ ಅನೇಕ ನಿರ್ಮಾಪಕರು ಮತ್ತು ಸೂಪರ್ ಸ್ಟಾರ್‌ಗಳು ಬೆಚ್ಚಿಬಿದ್ದಿದ್ದಾರೆ.

ವಿಷಯವಿಷ್ಟೇ: ಯಶ್ ನಟಿಸಿರುವ 'ಗೂಗ್ಲಿ' ಚಿತ್ರ ಯಾರೂ ನಿರೀಕ್ಷಿಸದ ರೀತಿಯಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಜಯಭೇರಿ ಬಾರಿಸಿದೆ. ಈ ಚಿತ್ರದ ನಿರ್ಮಾಪಕ ಮತ್ತು ಹಂಚಿಕೆದಾರ ಜಯಣ್ಣ ಹೇಳುವ ಪ್ರಕಾರ "ಇದು ಕನಿಷ್ಠವೆಂದರೂ 14 ಕೋಟಿ ರೂಪಾಯಿ ನಿವ್ವಳ ಲಾಭವನ್ನು ತಂದುಕೊಡಲಿದೆ."



ಸುಮಾರು 118 ಚಿತ್ರಮಂದಿರಗಳಲ್ಲಿ 'ಗೂಗ್ಲಿ'ಯನ್ನು ಆರಂಭದಲ್ಲಿ ಬಿಡುಗಡೆ ಮಾಡಲಾಗಿತ್ತು, ಈಗ ಎರಡು ವಾರದ ನಂತರ 'ಬಿ' ಮತ್ತು 'ಸಿ' ಕೇಂದ್ರಗಳಲ್ಲಿ ಇನ್ನಷ್ಟು ಥಿಯೇಟರ್‌ಗಳಲ್ಲಿ ಈ ಚಿತ್ರ ತೆರೆಕಾಣಲಿದೆ. ಈ ಹಿಂದೆ ಯಶ್ ನಾಯಕನಾಗಿ ನಟಿಸಿದ 'ಡ್ರಾಮಾ' ಚಿತ್ರವನ್ನು 90 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು, ಯಶ್ ಚಿತ್ರವೊಂದು 100 ಥಿಯೇಟರ್‌ಗಳ ಗಡಿ ದಾಟಿರುವುದು ಇದೇ ಮೊದಲು.

ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಕಿಚ್ಚ ಸುದೀಪ್ - ಈ ತ್ರಿಮೂರ್ತಿಗಳ ಚಿತ್ರಗಳು ಮಾತ್ರ ಸಾಧಾರಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಹಣವನ್ನು ಕೊಳ್ಳೆಹೊಡೆಯುತ್ತವೆ. ಈಗ 'ಗೂಗ್ಲಿ'ಯ ಯಶಸ್ಸಿನ ಫ... ಯಶ್ ಕೂಡ ಈ ಯಶಸ್ವಿ ನಟರ ಸಾಲಿಗೆ ಸೇರುವಂ...

'ಗೂಗ್ಲಿ' ಚಿತ್ರವನ್ನು ನೋಡಿದ ತಮಿಳು ಮತ್ತು ... ನಿರ್ಮಾಪಕರು ಅದರ ಡಬ್ಬಿಂಗ್‌ಗಾಗಿ ನಿರ್ಮಾಪಕ ... ಅವರನ್ನು ಸಂಪರ್ಕಿಸಿದ್ದಾರಂತೆ. ಅಂದರೆ, ಕನ್ನಡದ ... ಕರ್ನಾಟಕದ ಗಡಿ ದಾಟಿ, ಪಕ್ಕದ ರಾಜ... ತಲುಪಲಿದ್ದಾನೆ ಎಂದಾಯಿತು. ಅಷ್ಟೇ ಅಲ್ಲ, ... ಒಂದು ವಿಶೇಷವೆಂದರೆ, ಅಮೆರಿ... ಬಿಡುಗಡೆಯಾದ ಈ ಚಿತ್ರ ಅಲ್ಲೂ ತ... ಪ್ರದರ್ಶನವನ್ನು ಕಾಣುತ್ತಿದೆ. ಈತನಕ ಅಮೆ... ಗಣೇಶ್ ನಟನೆಯ 'ಮುಂಗಾರು ಮಳೆ' ... ರಮೇಶ್ ಅರವಿಂದ್ ನಟಿಸಿದ್ದ 'ಅ... ಅಮೆರಿಕ' ಚಿತ್ರಗಳು ಜಯಭೇರಿ ಭಾರಿ... ಈಗ 'ಗೂಗ್ಲಿ' ಆ ಎರಡೂ ಚಿತ್ರಗಳ ಗಳಿಕೆ... ಹಿಂದಕ್ಕೆ ಹಾಕಿ ಅಮೆರಿಕದಲ್ಲೂ ... ದಾಖಲೆಯನ್ನು ಸೃಷ್ಟಿಸಿದೆ.

'ಗೂಗ್ಲಿ'ಯ ಯಶಸ್ಸಿನ ಬಗ್ಗೆ ಕೇಳಿದರೆ ... ತಣ್ಣಗೆ ಪ್ರತಿಕ್ರಿಯಿಸುತ್ತಾರೆ. "ನಾನು ಎಲ್ಲ ಚಿ... ಇದೇ ಶ್ರಮವನ್ನು ಹಾಕುತ್ತಿದ್ದೇನೆ. ಈ ಚಿತ್ರ ಸ... ಹಿಟ್ ಆಗಿರುವುದು ಸಹಜವಾಗಿ ನನಗೆ ಸಂತ... ತಂದುಕೊಟ್ಟಿದೆ. ಜೊತೆಗೆ ಮುಂದಿನ ಚಿತ್ರಗಳ... ಜನರ ನಿರೀಕ್ಷೆ ಹೆಚ್ಚಾಗುವುದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ" ಎಂದರು.

ಈಗ ಯಶ್ ಮನೆಗೆ ನಿರ್ಮಾಪಕರು ವ... ಹಾಕುತ್ತಿದ್ದಾರೆ. ಯಶ್ ಈಗ ಎರಡು ಚಿತ್ರಗಳಿಗೆ ... ಮಾಡಿದ್ದಾರೆ. ಒಂದು 'ರಾಜಾ ಹುಲಿ' ಎಂಬ ರಿ... ಚಿತ್ರವಾದರೆ ಮತ್ತೊಂದು ಜಯಣ್ಣ ನಿರ್ಮಿಸ... 'ಗಜಕೇಸರಿ'. ಈ ಎರಡೂ ಚಿತ್ರಗಳಿಗೆ ಕನಿಷ್ಠ ... ತಿಂಗಳು ಬೇಕಾಗಿರುವುದರಿಂದ ಅಲ್ಲಿಯವರೆಗೂ ... ಕಾಲ್‌ಶೀಟ್ ಯಾರಿಗೂ ದಕ್ಕಲಾರದು.

'ಗಜಕೇಸರಿ' ಚಿತ್ರದ ಬಗ್ಗೆ ಮಾತನಾ... ನಿರ್ಮಾಪಕ ಜಯಣ್ಣ "ಈ ಚಿತ್ರ ಕನ್ನಡ ಚಿತ್ರ... ಇತಿಹಾಸದಲ್ಲೇ ಅತ್ಯಂತ ಅದ್ದೂರಿಯ ಚಿತ್ರವಾ... ಸಾಧ್ಯತೆಯಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ತ... ತೆಲುಗು, ಮಲಯಾಳಂ ಮತ್ತು ಬಹುತೇಕ ... ಪ್ರಾದೇಶಿಕ ಭಾಷೆಗಳ ದೊಡ್ಡ ದೊಡ್ಡ ನಟರು ನ... ಸಾಧ್ಯತೆಯಿದೆ" ಎಂದರು. ಅಂದರೆ ಈ ಚಿತ್ರ... ಏಕಕಾಲದಲ್ಲಿ ಎರಡು ಮೂರು ಭಾಷೆಗಳಲ್ಲಿ ಮಾ... ಉದ್ದೇಶವಿದೆಯಾ ಎಂದು ಕೇಳಿದರೆ "ಇಲ್ಲ, ಇ... ಕನ್ನಡದಲ್ಲಿ ಮಾತ್ರ ನಿರ್ಮಿಸುತ್ತೇನೆ" ಎಂದರು ಜ...

ಟಿ.ವಿ. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ... 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಒಂದು ಸಣ್ಣ ಪಾ... ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ... ಕೊಟ್ಟರು. ಅವತ್ತಿನಿಂದ ಯಶಸ್ಸಿನ ಒಂದೊ... ಮೆಟ್ಟಿಲನ್ನು ಏರುತ್ತ ಬಂದ ಯಶ್ ... ಸೂಪರ್‌ಹಿಟ್ ಚಿತ್ರವಾದ 'ಗೂಗ್ಲಿ'ಯ ಮುಖ... ಒಂದು ಹೊಸ ಮಜಲನ್ನು ತಲುಪಿ... ಮುಂಬರುವ ದಿನಗಳಲ್ಲಿ ಯಶ್ ಯಾವ್ಯಾವ ... 'ಗೂಗ್ಲಿ'ಯನ್ನು ಹಾಕಿ ಉದ್ಯಮದಲ್ಲಿ ಯಾರ... ಔಟ್ ಮಾಡುತ್ತಾರೋ? ನೋಡಬೇ...


ಮೈದಾನದಿಂದ ಪರದೆ ತನಕ

'ಟೀಮ್ ಸ್ಪಿರಿಟ್' ಎಂಬುದನ್ನು ಸುದೀಪ್ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ, ಬೆಳ್ಳಿ ಪರದೆಯ ಮೇಲೂ ಮೆರೆಯಲು ಹೊರಟಿರುವಂತಿದೆ. ಸೆಲೆಬ್ರಿಟಿ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿರುವ ಸುದೀಪ್ ಈಗ ತನ್ನ ಜೊತೆ ಆಟಗಾರರ ಚಿತ್ರಗಳಲ್ಲಿ ಅತಿಥಿ ನಟನಾಗಿ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಒಂದು ಉದಾಹರಣೆ.

ಈ ಹಿಂದೆ ಚಿರಂಜೀವಿ ಸರ್ಜಾ ನಾಯಕ ನಟನಾಗಿದ್ದ 'ವರದನಾಯಕ' ಚಿತ್ರದಲ್ಲಿ ಸುದೀಪ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿ, ಆ ಚಿತ್ರದ ವ್ಯಾಪಾರಕ್ಕೆ ಸಹಕರಿಸಿದ್ದರು. ಈಗ ತಮ್ಮ ಕ್ರಿಕೆಟ್ ಟೀಮಿನಲ್ಲಿ ಆರಂಭದ ಆಟಗಾರನಾಗಿದ್ದ ಪ್ರದೀಪ್ ಎಂಬ ಯುವಕ ನಟಿಸುತ್ತಿರುವ 'ರಂಗನ್ ಸ್ಟೈಲ್' ಎಂಬ ಚಿತ್ರದಲ್ಲಿ ಸುದೀಪ್ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಇತರೆ ಆಟಗಾರರಾದ ತರುಣ್, ಜೆ.ಕೆ, ದಿಗಂತ್, ಯೋಗಿ ಮೊದಲಾದವರ ಚಿತ್ರಗಳ ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿಯೋ ಅಥವಾ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿಯೋ ಸುದೀಪ್ ಭಾಗವಹಿಸುತ್ತಲೇ ಬಂದಿದ್ದಾರೆ. ಹಾಗೆಯೇ, ಸುದೀಪ್ ನಟಿಸಿ ನಿರ್ದೇಶಿಸಿದ್ದ 'ಕೆಂಪೇಗೌಡ' ಚಿತ್ರದ ಹಾಡೊಂದರಲ್ಲಿ ಸೆಲೆಬ್ರಿಟಿ ಕ್ರಿಕೆಟ್ ತಂಡದ ಬಹುತೇಕ ಆಟಗಾರರು ಕಾಣಿಸಿಕೊಂಡು ತಮ್ಮ ಟೀಮ್ ಕ್ಯಾಪ್ಟನ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.

ಆರಂಭದಲ್ಲಿ ಚಿತ್ರಲೋಕದ ಗೆಳೆತನವೇ ಇವರನ್ನೆಲ್ಲ ಒಟ್ಟಿಗೆ ಕ್ರಿಕೆಟ್ ಆಡುವಂತೆ ಪ್ರೇರೇಪಿಸಿತ್ತು, ಈಗ ಕ್ರಿಕೆಟ್ ಮೈದಾನದಲ್ಲಿ ಅರಳಿದ ಗೆಳೆತನ ಬೆಳ್ಳಿಪರದೆಗೂ ಹಬ್ಬಿದೆ ಎಂದರೆ ತಪ್ಪಾಗಲಾರದು. ಕ್ರಿಕೆಟ್ ಎಂಬ ಸಾಮೂಹಿಕ ಸನ್ನಿಯಿಂದ ಚಿತ್ರಲೋಕಕ್ಕೆ ಒಂದಿಷ್ಟು ನೆರವು ಸಿಕ್ಕಿರುವುದು ಒಳ್ಳೆಯ ಬೆಳವಣಿಗೆ.



ಟೋನಿ
ಅಂದ್ರಿತಾ ರ
ಕಿಟ್ಟಿ

PRINTER, PUBLISHER, PROPRIETOR AND EDITOR : GAURI LANKESH, No. 9, E.A.T.Street, Basavanagudi, Bangal...
Fax : 26604536, E-mail...